



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಶನಿವಾರ, ನವೆಂಬರ್ ೧೫, ೨೦೧೨ (ಭಾದ್ರಪದ ೨೪, ಶಕ ವರ್ಷ ೧೯೩೪)	ನಂ. ೬೪೯
------------	---	---------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 88 ಸೇನಿಡಿ 2012, ಬೆಂಗಳೂರು, ದಿನಾಂಕ: 15ನೇ ಸೆಪ್ಟೆಂಬರ್, 2012

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978ರ (1990ರ ಕರ್ನಾಟಕ ಅಧಿನಿಯಮ 14) 3ನೇ ಪ್ರಕರಣದ (1)ನೇ ಉಪಪ್ರಕರಣವನ್ನು 8ನೇ ಪ್ರಕರಣದೊಡನೆ ಓದಿಕೊಂಡಂತೆ ಇದರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗಳು (ನೇಮಕಾತಿ) ನಿಯಮಗಳು, 1992ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಸದರಿ ಕರಡನ್ನು ಈ ಮೂಲಕ ಪ್ರಕಟಿಸಿ ಇದರಿಂದ ಬಾಧಿತರಾಗಬಹುದಾದಂಥ ಎಲ್ಲಾ ವ್ಯಕ್ತಿಗಳ ಗಮನಕ್ಕೆ ತರಲಾಗಿದೆ. ಮತ್ತು ಸದರಿ ಕರಡು ನಿಯಮಗಳನ್ನು ಅವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚನೆ ನೀಡಿದೆ.

ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಮೇಲೆ ನಿಗದಿಪಡಿಸಿದ ಅವಧಿಯು ಮುಕ್ತಾಯಗೊಳ್ಳುವ ಮೊದಲು ಸರ್ಕಾರದಲ್ಲಿ ಯಾವೊಬ್ಬ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು-560 001 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಕರಡು ನಿಯಮಗಳು

1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗಳು (ನೇಮಕಾತಿ) (2ನೇ ತಿದ್ದುಪಡಿ) ನಿಯಮಗಳು, 2012 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿಯ ತಿದ್ದುಪಡಿ.- ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಗಳು (ನೇಮಕಾತಿ) ನಿಯಮಗಳು, 1992ರ ಅನುಸೂಚಿಯಲ್ಲಿ “III. ಯೋಜನೆ, ಸಾಂಸ್ಥಿಕ ಹಣಕಾಸು ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಯೋಜನಾ ವಿಭಾಗದ ಕಾರ್ಯನಿರ್ವಹಣಾ ಶಾಖೆಗಳು” ಶೀರ್ಷಿಕೆಯಡಿಯಲ್ಲಿ, ಕ್ರಮಸಂಖ್ಯೆ:1ರಲ್ಲಿಯ ‘ಹಿರಿಯ ನಿರ್ದೇಶಕ’ ಎಂಬ ಹುದ್ದೆಯ ಪ್ರವರ್ಗಕ್ಕೆ ಸಂಬಂಧಿಸಿದ ನಮೂದುಗಳಲ್ಲಿ (4)ನೇ ಅಂಕಣದಲ್ಲಿನ ನಮೂದುಗಳ ತರುವಾಯ ಈ ಮುಂದಿನದನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಎಂದರೆ:-

“ಪರಂತು ಆರು ವರ್ಷಗಳಿಗಿಂತ ಕಡಿಮೆ ಇಲ್ಲದಷ್ಟು ಅವಧಿಯ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಗಳು ಬಡ್ತಿಗೆ ಲಭ್ಯವಿಲ್ಲದಿದ್ದಲ್ಲಿ, ನಾಲ್ಕು ವರ್ಷಗಳಿಗಿಂತ ಕಡಿಮೆ ಇಲ್ಲದಷ್ಟು ಅವಧಿಯ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಗಳನ್ನು ಬಡ್ತಿಗೆ ಪರಿಗಣಿಸಬಹುದು.”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ. ನಾಗೇಶ್ ಪಾಟಕ್  
ಸರ್ಕಾರದ ಅಧೀನ ಕಾರ್ಯದರ್ಶಿ,  
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-2)

## PERSONNEL & ADMINISTRATIVE REFORMS SECRETARIAT

### NOTIFICATION

**No. DPAR 88 SRD 2012, Bangalore, Dated: 15<sup>th</sup> September, 2012**

The draft of the following rules further to amend the Karnataka Government Secretariat Services (Recruitment) Rules, 1992, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Department of Personnel and Administrative Reforms, Vidhana Soudha, Bangalore-560 001.

### DRAFT RULES

**1. Title and Commencement.-** (1) These rules may be called the Karnataka Government Secretariat Services (Recruitment) (2<sup>nd</sup> Amendment) Rules, 2012.

(2) They shall come into force from the date of their publication in the official Gazette.

**2. Amendment of Schedule.-** In the Karnataka Government Secretariat Services (Recruitment) Rules, 1992, in Schedule under the heading “III. FUNCTIONAL DIVISIONS OF PLANNING WING OF PLANNING, INSTITUTIONAL FINANCE AND STATISTICS AND SCIENCE AND TECHNOLOGY DEPARTMENT”, in the entries relating to the category of post of “Senior Director”, at Sl.No.1, after the entries in column (4), the following shall be inserted at the end, namely:-

“Provided that if persons who have put in a service of not less than six years are not available, persons who have put in a service of not less than four years may be considered for promotion.”.

By Order and in the name of the Governor of Karnataka,

**D. NAGESH PHATAK**  
Under Secretary to Government,  
Department of Personnel & Administrative  
Reforms (Service Rules-2).

## ವಿಶೇಷ ರಾಜ್ಯಪತ್ರ

ಭಾಗ - III	ಬೆಂಗಳೂರು, ನೋಮವಾರ, ನೆಪ್ಟೆಂಬರ್ ೧೭, ೨೦೧೨ (ಭಾದ್ರಪದ ೨೬, ಶಕ ವರ್ಷ ೧೯೩೪)	ನಂ. ೬೫೦
-----------	--	---------

### ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 28(4) ರನ್ವಯ ಅಧಿಸೂಚನೆ

ಸಂಖ್ಯೆ: ಸಿಐ 301 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ: 15.09.2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 1966) (ಈ ಮುಂದೆ ಪ್ರಸ್ತುತ ಕಾಯ್ದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ಸಂಖ್ಯೆ : ಸಿಐ 301 ಎಸ್‌ಪಿಕ್ಯೂ 2011 ದಿನಾಂಕ: 1-10-2011 (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿ ದಿನಾಂಕ : 3-10-2011 ರಂದು ಪ್ರಕಟವಾದ ರಾಜ್ಯ ಪತ್ರದ ಪುಟ 1 ರಿಂದ 79 ರವರೆಗೆ (ಭಾಗ-3) ರಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಕೈಗಾರಿಕಾ ಅಭಿವೃದ್ಧಿಗೋಸ್ಕರ ಅಂದರೆ, ಮೆ|| ಎನ್.ಎಂ.ಡಿ.ಸಿ. ಲಿಮಿಟೆಡ್ ಇವರಿಗಾಗಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯ್ದೆಯನ್ವಯ 28ರ ಉಪ ಕಲಂ (3)ರನ್ವಯ ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳೂ ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿವೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಆದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966) ರ ಕಲಂ 28 ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕ ಸರ್ಕಾರವು ಘೋಷಿಸಿದೆ.

## ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲೂಕು : ಬಳ್ಳಾರಿ

ಹೋಬಳಿ : ಬಳ್ಳಾರಿ / ಕುರುಗೋಡು

ಗ್ರಾಮ: ಜಾನಕುಂಟೆ / ವೇಣಿ ವೀರಾಪೂರ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
ಜಿಲ್ಲೆ: ಬಳ್ಳಾರಿ ತಾಲೂಕು : ಬಳ್ಳಾರಿ ಹೋಬಳಿ : ಬಳ್ಳಾರಿ ಗ್ರಾಮ: ಜಾನಕುಂಟೆ										
1	1) ದಬಾಡಿ ಸಿದ್ಧಪ್ಪ ತಾಯಿ ನೀಲಮ್ಮ (6-00) 2) ವನ್ನೂರಪ್ಪ ತಂದೆ ಬುಡ್ಡೆ ದೊಡ್ಡ ಸಿದ್ಧಪ್ಪ (0-83) 3) ಕೆ.ಪಾರ್ವತಮ್ಮ ಗಂಡ ಕೆ. ಬುಡ್ಡೆ ಹೊನ್ನೂರಪ್ಪ (1-00) 4) ಕೆ.ವನಜಾಕ್ಷಿ ಗಂಡ ಎ. ಮಂಜುನಾಥ (2-00) 5) ಕೆ.ಮಂಜುನಾಥ ತಂದೆ ಕೆ. ಬುಡ್ಡೆ ಹೊನ್ನೂರಪ್ಪ (1-00) 6) ಕೆ. ಶ್ರೀಕಾಂತ ತಂದೆ ಕೆ. ಬುಡ್ಡೆ ಹೊನ್ನೂರಪ್ಪ (1-00) 7) ಕೆ.ಗಾದಿಲಿಂಗನಗೌಡ ತಂದೆ ಕೆ. ಬುಡ್ಡೆ ಹೊನ್ನೂರಪ್ಪ (1-00) 8) ದ   ಹನುಮಂತಪ್ಪ ತಾಯಿ ನೀಲಮ್ಮ (6-00)	ಸ್ವಂತ	1	18-83	13-75	ಖುಷ್ಕಿ	186, 187, 190	ಗ್ರಾಮದ ಗಡಿ ಮತ್ತು 2	ಗ್ರಾಮದ ಗಡಿ	4
2	1) ತಲಗರ ಸುಬ್ಬಮ್ಮ ದೊಡ್ಡಭೀಮಪ್ಪನ ಮಗ ಬೆಳಗಲ್ಲಪ್ಪ (2-95) 2) ಪ್ಯಾಟೆ ಈರಣ್ಣ ಶಿದ್ದಪ್ಪ ತಂದೆ ಪ್ಯಾಟೆ ದೊಡ್ಡ ಶಿದ್ದಪ್ಪ (5-18)	ಸ್ವಂತ	2	8-13	5-94	ಖುಷ್ಕಿ	1	ಗ್ರಾಮದ ಗಡಿ	ಗ್ರಾಮದ ಗಡಿ	3
3	1) ಪಾಲಮ್ಮ ಗಂಡ ಶಂಕ್ರಪ್ಪ (2-31) 2) ಗಂಗಮ್ಮ ಗಂಡ ಬಸಪ್ಪ (2-31) 3) ಸೋಮಕ್ಕ ಗಂಡ ದುಗ್ಗಪ್ಪ (2-31) 4) ಪರಮೇಶ್ವರಮ್ಮ ಗಂಡ ರಾಮಪ್ಪ (2-31)	ಸ್ವಂತ	4	9-24	6-75	ಖುಷ್ಕಿ	179	3	1, 2	5
4	ಹನುಮಂತಪ್ಪ ತಂದೆ ಲೇಟ್ ಬರ್ಮಪ್ಪ	ಸ್ವಂತ	159/1	2-08	1-52	ಖುಷ್ಕಿ	158	ರಸ್ತೆ, 173	160	158, 156
5	ಹನುಮಂತಪ್ಪ ತಂದೆ ಲೇಟ್ ಬರ್ಮಪ್ಪ	ಸ್ವಂತ	159/2	2-34	1-71	ಖುಷ್ಕಿ	158	ರಸ್ತೆ, 173	160	158, 156
6	ಬಿ.ಹನೀಫ್ ತಂದೆ ಜೋಟುಸಾಬ್	ಸ್ವಂತ	159/3	2-16	1-58	ಖುಷ್ಕಿ	158	ರಸ್ತೆ, 173	160	158, 156
7	ಪಿ.ವಿಜಯಭಾಸ್ಕರ್ ತಂದೆ ಪಿ. ರಂಗಯ್ಯ	ಸ್ವಂತ	160/ಎ	4-22	3-09	ಖುಷ್ಕಿ	221, 158	ರಸ್ತೆ, 173	161	159
8	1) ಕುರುಬರ ಅಳ್ಳಪ್ಪ (1-08) 2) ರಾಮನಾಯ್ಕ ತಂದೆ ಲೇಟ್ ಸೇವ್ಯನಾಯ್ಕ (3-42)	ಸ್ವಂತ	160/ಬಿ1	4-50	3-29	ಖುಷ್ಕಿ	221, 158	ರಸ್ತೆ, 173	161	159

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
9	ಬಿ.ಹನೀಫ್ ತಂದಿ ಚೋಟುಸಾಬ್	ಸ್ವಂತ	160/ಬಿ2	2-34	1-71	ಖುಷ್ಕಿ	221, 158	ರಸ್ತೆ, 173	161	159
10	ಪಿ.ವಿಜಯಭಾಸ್ಕರ್ ತಂದೆ ಪಿ. ರಂಗಯ್ಯ	ಸ್ವಂತ	161/ಎ	4-89	5-54	ಖುಷ್ಕಿ	221	ರಸ್ತೆ, 173	162	160
11	ವಿ.ದೊಡ್ಡಕೇಶವರೆಡ್ಡಿ ತಂದೆ ಶಿವಾರೆಡ್ಡಿ	ಸ್ವಂತ	161/ಬಿ	5-79	4-23	ಖುಷ್ಕಿ	221	ರಸ್ತೆ, 173	162	160
12	ಟಿ.ಎರಿಸ್ವಾಮಿ ತಂದೆ ಕುಲ್ಲಾಯಪ್ಪ	ಸ್ವಂತ	162/ಎ	0-42	0-31	ಖುಷ್ಕಿ	220	171	163	161
13	ಜಿ.ಶ್ರೀನಿವಾಸರಾವ್ ತಂದೆ ಜಿ.ರಾಮಕೃಷ್ಣ	ಸ್ವಂತ	162/ಬಿ	7-54	5-51	ಖುಷ್ಕಿ	220	171	163	161
14	ಟಿ.ಎರಿಸ್ವಾಮಿ ತಂದೆ ಕುಲ್ಲಾಯಪ್ಪ	ಸ್ವಂತ	163/ಎ	8-18	5-98	ಖುಷ್ಕಿ	220	171	170, 164	162
15	ವಿ.ದೊಡ್ಡಕೇಶವರೆಡ್ಡಿ ತಂದೆ ಶಿವಾರೆಡ್ಡಿ	ಸ್ವಂತ	163/ಬಿ	0-26	0-19	ಖುಷ್ಕಿ	220	171	170, 164	162
16	ಕೆ.ದೊಡ್ಡಬಸಪ್ಪ ತಂದೆ ಕುರುಬರ ಧೂಳಪ್ಪನವರ ಹಂಪಣ್ಣ	ಸ್ವಂತ	164/ಎ	4-90	3-58	ಖುಷ್ಕಿ	219	170	165	163
17	ಪಿ.ಗೋಪಿ ತಂದೆ ಲೇಟ್ ಸಿ. ರಂಗಯ್ಯ	ಸ್ವಂತ	164/ಬಿ	0-52	0-38	ಖುಷ್ಕಿ	219	170	165	163
18	ವಿದಲ ಲಕ್ಷ್ಮೀ ನಾರಾಯಣ ತಂ. ಲಿಂಗಯ್ಯ	ಸ್ವಂತ	165	13-59	9-93	ಖುಷ್ಕಿ	203, 219	169	166	164
19	ವಿ.ವಿ.ವಿ.ವಿ. ಪ್ರಸಾದ್ ತಂದೆ ವಿ. ಶ್ರೀಕೃಷ್ಣಯ್ಯ	ಸ್ವಂತ	166	7-29	5-33	ಖುಷ್ಕಿ	200, 203	168	167	166
20	ಈಶ್ವರ ಸ್ವಾಮಿ	ಸ್ವಂತ	167	13-84	10-11	ಖುಷ್ಕಿ	200	184	192,193, 194	166, 168
21	ಚರುಗುಂಡ್ಲ ವೆಂಕಟೇಶ್ವರ ರಾವು ತಂದೆ ನಾಗೇಶ್ವರರಾವು	ಸ್ವಂತ	168/ಎ	4-20	3-07	ಖುಷ್ಕಿ	166	184	167	165, 169
22	ಚರುಗುಂಡ್ಲ ವೆಂಕಟೇಶ್ವರರಾವ್ ತಂದೆ ನಾಗೇಶ್ವರರಾವ್	ಸ್ವಂತ	168/ಬಿ	5-00	3-65	ಖುಷ್ಕಿ	166	184	167	165, 169
23	ವಿದಲ ಲಕ್ಷ್ಮೀ ತಂದೆ ಲಿಂಗಪ್ಪ	ಸ್ವಂತ	169	13-90	10-15	ಖುಷ್ಕಿ	165	182, 183	168	170
24	ಕೆ.ಸಾಂಬಮೂರ್ತಿ ತಂದೆ ಲೇಟ್ ಲಿಂಗಪ್ಪ	ಸ್ವಂತ	170/ಎ/1	6-75	4-93	ಖುಷ್ಕಿ	164	177	169, 182	163, 170
25	ಪಿ.ಗೋಪಿ ತಂದೆ ಲೇಟ್ ಸಿ. ರಂಗಯ್ಯ	ಸ್ವಂತ	170/ಎ/2	0-50	0-37	ಖುಷ್ಕಿ	164	177	169, 182	163, 170
26	1) ಲಕ್ಷ್ಮೀ ನಾರಾಯಣ ಪ್ರಸ್ತಾದ 2) ಎಮ್. ಕೃಷ್ಣಪ್ರಸಾದ ತಂದೆ ಎಮ್. ರಾಘವೇಂದ್ರರಾವು 3) ದೇವಿನಗರ ರಾರಾವಿ	ಸ್ವಂತ	170/ಬಿ	5-21	3-81	ಖುಷ್ಕಿ	164	177	169, 182	163, 170
27	ಜಿ.ವಿರುಪಾಕ್ಷಪ್ಪ ತಂದೆ ಪೊಂಪಣ್ಣ	ಸ್ವಂತ	171/ಎ	2-19	1-60	ಖುಷ್ಕಿ	162, 163	176	177, 170	172

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
28	1) ಜೆ.ಗವಿಸಿದ್ದಪ್ಪ ತಂದೆ ಜೆ. ಲಿಂಗಯ್ಯ (1-95) 2) ಜೆ.ಗವಿಸಿದ್ದಪ್ಪ ತಂದೆ ಜೆ.ಲಿಂಗಯ್ಯ (0-98) 3) ಜೆ.ಗವಿಸಿದ್ದಪ್ಪ ತಂದೆ ಜೆ. ಲಿಂಗಯ್ಯ (0-98)	ಸ್ವಂತ	171/ಬಿ	3-91	2-86	ಖುಷ್ಕಿ	162, 163	176	177, 170	172
29	ಸಿ.ಹೆಚ್.ಮೋಹನರಾವು ತಂದೆ ಸಿ.ಹೆಚ್. ವೆಂಕಟೇಶ್ವರ ರಾವು	ಸ್ವಂತ	171/ಸಿ/1	2-44	1-79	ಖುಷ್ಕಿ	162, 163	176	177, 170	172
30	ಎಂ. ವಾಸು ತಂದೆ ಎಂ. ರಂಗಯ್ಯ	ಸ್ವಂತ	171/ಸಿ/2	3-89	2-84	ಖುಷ್ಕಿ	162, 163	176	177, 170	172
31	ಬಸವರಾಜ ವಿರುಪಾಕ್ಷಪ್ಪ	ಸ್ವಂತ	171/ಡಿ/1	1-74	1-27	ಖುಷ್ಕಿ	162, 163	176	177, 170	172
32	ಎಸ್.ದೊಡ್ಡಬಸಪ್ಪ ತಂದೆ ಎಸ್. ಈರಣ್ಣ	ಸ್ವಂತ	171/ಡಿ2	2-16	1-58	ಖುಷ್ಕಿ	162, 163	176	177, 170	172
33	ಬಸವರಾಜ ತಂದೆ ವಿರುಪಾಕ್ಷಪ್ಪ	ಸ್ವಂತ	172/ಎ	7-75	5-65	ಖುಷ್ಕಿ	173, ರಸ್ತೆ	176	171	174, 175
34	ಎಸ್.ದೊಡ್ಡಬಸಪ್ಪ ತಂದೆ ಎಸ್. ಈರಣ್ಣ	ಸ್ವಂತ	172/ಬಿ/1	6-19	4-53	ಖುಷ್ಕಿ	173, ರಸ್ತೆ	176	171	174, 175
35	ಎಸ್.ವಿಶ್ವನಾಥ ತಂದೆ ಎಸ್. ಈರಣ್ಣ	ಸ್ವಂತ	172/ಬಿ/2	1-66	1-21	ಖುಷ್ಕಿ	173, ರಸ್ತೆ	176	171	174, 175
36	ಮಂಗಿದೇವಿ ಗಂಡ ಪ್ರವೀಣ ಚಂದ್	ಸ್ವಂತ	177/ಎ1	5-80	4-23	ಖುಷ್ಕಿ	170	5	178, 181	171, 176
37	ಶಾರದಾದೇವಿ ತಂದೆ ದಾಲಿ ಚಂದ್	ಸ್ವಂತ	177/ಎ2	5-80	4-24	ಖುಷ್ಕಿ	170	5	178, 181	171, 176
38	ಭೀಮಪ್ಪ ತಂದೆ ಶಿದ್ದಪ್ಪ	ಸ್ವಂತ	177/ಎ3	7-60	5-55	ಖುಷ್ಕಿ	170	5	178, 181	171, 176
39	1) ಜೆ.ಗವಿಸಿದ್ದಪ್ಪ ತಂದೆ ಜೆ. ಲಿಂಗಯ್ಯ (4-43) 2) ಜೆ.ಗವಿಸಿದ್ದಪ್ಪ ತಂದೆ ಜೆ.ಲಿಂಗಯ್ಯ (2-20) 3) ಜೆ.ಗವಿಸಿದ್ದಪ್ಪ ತಂದೆ ಜೆ. ಲಿಂಗಯ್ಯ (2-20)	ಸ್ವಂತ	177/ಬಿ	8-83	6-45	ಖುಷ್ಕಿ	170	5	178, 181	171, 176
40	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	178	6-22	4-55	ಖುಷ್ಕಿ	181	5	179	177
41	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	179/ಎ	0-28	0-21	ಖುಷ್ಕಿ	180	4	186	178
42	ಚರುಗುಂಡ್ಲ ವೆಂಕಟೇಶ್ವರ ರಾವ್ ತಂದೆ ನಾಗೇಶ್ವರ ರಾವ್	ಸ್ವಂತ	179/ಬಿ1	9-42	6-87	ಖುಷ್ಕಿ	180	4	186	178
43	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	179/ಬಿ2	1-35	1-00	ಖುಷ್ಕಿ	180	4	186	178
44	ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ	ಸ್ವಂತ	180	4-61	3-37	ಖುಷ್ಕಿ	183	179	185	181
45	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	181	2-13	1-56	ಖುಷ್ಕಿ	182	178	180	177
46	ದುರ್ಗಮ್ಮ ಗಂಡ ಕೆ. ತಿಪ್ಪಣ್ಣ	ಸ್ವಂತ	182	1-98	1-45	ಖುಷ್ಕಿ	169	181	183	170

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
47	ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ	ಸ್ವಂತ	183	5-37	3-93	ಖುಷ್ಕಿ	169	180	184	182
48	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	184/ಎ	2-04	1-49	ಖುಷ್ಕಿ	167, 168	185	191	183
49	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	184/ಬಿ	4-86	3-55	ಖುಷ್ಕಿ	167, 168	185	191	183
50	ಉತ್ತಮ ಚಂದ್ ತಂದೆ ರೀಕರ್ಚಂದ್	ಸ್ವಂತ	185/ಎ	1-47	1-07	ಖುಷ್ಕಿ	184	186	188	180
51	ಕೆ.ರಾಂಬಾಬು ತಂದೆ ಲೇಟ್ ಕೃಷ್ಣ ಮೋಹನ್	ಸ್ವಂತ	185/ಬಿ1	5-10	3-73	ಖುಷ್ಕಿ	184	186	188	180
52	ದರೂಜಿ ಲಿಂಗಪ್ಪ	ಸ್ವಂತ	185/ಬಿ2	0-13	0-10	ಖುಷ್ಕಿ	184	186	188	180
53	ಗಂಗಣ್ಣ ತಂದೆ ಉಳಿಕಾಳ್ ಕಾಡಪ್ಪ ಜಾನಕುಂಟೆ	ಸ್ವಂತ	186/ಎ	4-38	3-20	ಖುಷ್ಕಿ	185	1	187	179
54	1) ಗಂಗಣ್ಣ ತಂ. ಕಾಡಪ್ಪ (0-76) 2) ಜಯಂತಿದೇವಿ ತಂದೆ ದೇವಿಚಂದ (3-22)	ಸ್ವಂತ	186/ಬಿ	3-98	2-91	ಖುಷ್ಕಿ	185	1	187	179
55	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	187	3-92	2-87	ಖುಷ್ಕಿ	188, 189	1	190	186
56	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	188	1-48	1-09	ಖುಷ್ಕಿ	191	187	189	185
57	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	189	1-70	1-25	ಖುಷ್ಕಿ	191	187	190	188
58	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	190	4-05	2-96	ಖುಷ್ಕಿ	191	1	ಗ್ರಾಮದ ಗಡಿ	187, 189
59	ಬಸಪ್ಪ ತಂದೆ ಚನ್ನಬಸಪ್ಪ	ಸ್ವಂತ	191	1-90	1-39	ಖುಷ್ಕಿ	192	188, 189, 190	ಗ್ರಾಮದ ಗಡಿ	184
60	1) ಕು.ಶಿಧ್ಲಿಂಗಪ್ಪ ಶಿವಪ್ಪ (2-72) 2) ಮೀನಾಕ್ಷಮ್ಮ ತಂದೆ ಸಿದ್ಧಲಿಂಗಪ್ಪ (2-73) 3) ಗಂಗಮ್ಮ ಗಂಡ ಮಲೇಶಪ್ಪ (2-73) 4) ಸುಶೀಲಮ್ಮ ಗಂಡ ನಾಗರಾಜ (2-72)	ಸ್ವಂತ	192/ಎ	10-90	7-60	ಖುಷ್ಕಿ	193	191, ಗ್ರಾಮದ ಗಡಿ	ಗ್ರಾಮದ ಗಡಿ	167
61	1) ದೊಡ್ಡ ದುಗ್ಗಪ್ಪ ತಾಯಿ ಲಕ್ಷ್ಮಮ್ಮ (2-00) 2) ಸಣ್ಣ ದುಗ್ಗಪ್ಪ ತಾಯಿ ಲಕ್ಷ್ಮಮ್ಮ (2-00) 3) ಶೇಖರಪ್ಪ ತಾಯಿ ಲಕ್ಷ್ಮಮ್ಮ (2-23)	ಸ್ವಂತ	192/ಬಿ	6-23	4-55	ಖುಷ್ಕಿ	193	191, ಗ್ರಾಮದ ಗಡಿ	ಗ್ರಾಮದ ಗಡಿ	167
62	ಗೋವಿಂದಮ್ಮ ತಿಪ್ಪಣ್ಣ	ಸ್ವಂತ	193/1	2-25	1-64	ಖುಷ್ಕಿ	194	192	ಗ್ರಾಮದ ಗಡಿ	167
63	ಇ.ರವಿಕಾಂತ ತಂದೆ ರಾಮರಾವು	ಸ್ವಂತ	193/2	2-25	1-64	ಖುಷ್ಕಿ	194	197	ಗ್ರಾಮದ ಗಡಿ	167
64	ಇ.ರವಿಕಾಂತ ತಂದೆ ರಾಮರಾವು	ಸ್ವಂತ	193/3	2-25	1-64	ಖುಷ್ಕಿ	194	197	ಗ್ರಾಮದ ಗಡಿ	167

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
65	ಇ.ರವಿಕಾಂತ ತಂದೆ ರಾಮರಾವು	ಸ್ವಂತ	193/4	2-24	1-64	ಖುಷ್ಕಿ	194	197	ಗ್ರಾಮದ ಗಡಿ	167
66	ಇ.ರವಿಕಾಂತ ತಂದೆ ರಾಮರಾವು	ಸ್ವಂತ	193/5	2-24	1-64	ಖುಷ್ಕಿ	194	197	ಗ್ರಾಮದ ಗಡಿ	167
67	ಇ.ರವಿಕಾಂತ ತಂದೆ ರಾಮರಾವು	ಸ್ವಂತ	193/6	2-24	1-64	ಖುಷ್ಕಿ	194	197	ಗ್ರಾಮದ ಗಡಿ	167
68	ಇ.ರವಿಕಾಂತ ತಂದೆ ರಾಮರಾವು	ಸ್ವಂತ	194/1	2-39	1-75	ಖುಷ್ಕಿ	195, 199	193	ಗ್ರಾಮದ ಗಡಿ	167
69	ಎಲ್ಲೂರಿ ರವಿಕಾಂತ್ ತಂದೆ ರಾಮರಾವ್	ಸ್ವಂತ	194/2	2-39	1-75	ಖುಷ್ಕಿ	195, 199	193	ಗ್ರಾಮದ ಗಡಿ	167
70	ಇ.ರವಿಕಾಂತ ತಂದೆ ರಾಮರಾವ್	ಸ್ವಂತ	194/3	2-39	1-74	ಖುಷ್ಕಿ	195, 199	193	ಗ್ರಾಮದ ಗಡಿ	167
71	ಇ.ರವಿಕಾಂತ ತಂದೆ ರಾಮರಾವ್	ಸ್ವಂತ	194/4	2-39	1-74	ಖುಷ್ಕಿ	195, 199	193	ಗ್ರಾಮದ ಗಡಿ	167
72	ತಿಪ್ಪೀಬಾಯಿ ತೇವ್ಯನಾಯ್ಕ	ಸ್ವಂತ	194/5	2-38	1-74	ಖುಷ್ಕಿ	195,199	193	ಗ್ರಾಮದ ಗಡಿ	167
73	ಎಮ್.ಅನುರಾಧ ಗಂಡ ವೇಣುಪ್ರಸಾದ ರಾರವಿ ಸಿರುಗುಪ್ಪ	ಸ್ವಂತ	195	18-87	10-38	ಖುಷ್ಕಿ	196, 197, 198	194	ಗ್ರಾಮದ ಗಡಿ	199
74	ಎಲ್.ಸೂರ್ಯರಾವು ತಂದೆ ಅಮ್ಮಣ್ಣ ಶ್ರೀನಗರ ರಾರವಿ ಅಂಚೆ	ಸ್ವಂತ	196	5-39	2-97	ಖುಷ್ಕಿ	204	195	ಗ್ರಾಮದ ಗಡಿ	197
75	ಎಲ್.ಸೂರ್ಯರಾವ ತಂದೆ ಅಮ್ಮಣ್ಣ	ಸ್ವಂತ	197	2-50	1-35	ಖುಷ್ಕಿ	204	195	196	198
76	ಕರ್ನಾಟಕ ಸರಕಾರ ಹೆಚ್ಚುವರಿ ಭೂಮಿ	ಸ್ವಂತ	198/ಎ	5-00	2-75	ಖುಷ್ಕಿ	204	195, 199	197	201, 202
77	1) ಶ್ರೀಮತಿ ಬಸಮ್ಮ ಗಂಡ ಕುರುಬರ ದೊಳಪ್ಪನವರ ಹಂಪಣ್ಣ (8-10) 2) ಎಮ್.ವಿ.ಎಲ್. ನಾರಾಯಣ ತಂದೆ ಭದ್ರಯ್ಯ ಶ್ರೀನಗರ ರಾರವಿ ಅಂಚೆ (7-11)	ಸ್ವಂತ	198/ಬಿ/2	15-21	8-37	ಖುಷ್ಕಿ	204	195, 199	197	201, 202
78	ಎಂ.ವೇಣು ಪ್ರಸಾದ ತಂದೆ ರಾಘವೇಂದ್ರ ರಾರವಿ	ಸ್ವಂತ	199	13-45	7-40	ಖುಷ್ಕಿ	198	194	195	200, 201
79	ದೊಡ್ಡಬಸಪ್ಪನವರ ಮಗ ಮುಂಡ್ರಿಗಿ ಸಿದ್ದಪ್ಪ	ಸ್ವಂತ	200/ಬಿ1	8-15	4-49	ಖುಷ್ಕಿ	201	166, 167	199	203
80	ಎಂ. ರಾಮಪ್ರಸಾದ ತಂದೆ ಎಂ. ಕೃಷ್ಣ ಪ್ರಸಾದ	ಸ್ವಂತ	201/ಎ	5-11	2-81	ಖುಷ್ಕಿ	202	200	198, 199	203
81	ದೇವಿ ಸತ್ಯರುಕ್ಕಿಣಿ ಗಂಡ ಜಿ.ಬಿ. ಚೌದರಿ	ಸ್ವಂತ	201/ಬಿ	3-00	1-65	ಖುಷ್ಕಿ	202	200	198, 199	203
82	ಎಂ. ರಾಘವೇಂದ್ರರಾವ ತಂದೆ ಎಂ. ರಾಜೇಂದ್ರ ಪ್ರಸಾದ	ಸ್ವಂತ	201/ಸಿ1	2-00	1-10	ಖುಷ್ಕಿ	202	200	198, 199	203
83	ವಿದಲ ಲಕ್ಷ್ಮೀ ನಾರಾಯಣ ತಂದೆ ಲಿಂಗಯ್ಯ	ಸ್ವಂತ	201/ಸಿ/2	5-00	2-75	ಖುಷ್ಕಿ	202	200	198, 199	203
84	ಕರ್ನಾಟಕ ಸರಕಾರ ಹೆಚ್ಚುವರಿ ಭೂಮಿ	ಸ್ವಂತ	202	3-45	1-90	ಖುಷ್ಕಿ	204	201	198, 204	203
85	ವಿರುಪಾಕ್ಷಪ್ಪ ತಂದೆ ಭೀಮಪ್ಪ	ಸ್ವಂತ	203	20-26	11-15	ಖುಷ್ಕಿ	204	165, 166	200, 201, 202	218, 219



ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
86	1) ಅನ್ವರ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 2) ನೂರುಲ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 3) ರಹಿಮುದ್ದೀನ್ ಎಸ್. ತಂದೆ ಲೇಟ್ ರಷೀದ್ ಅಲಿ 4) ಶೌಕತ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 5) ಜಾಕೀರ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ	ಸ್ವಂತ	205	18-09	13-20	ಖುಷ್ಕಿ	206, 207	204	ಗ್ರಾಮದ ಗಡಿ	208
87	ಮಾಳಮ್ಮ ಗಂಡ ದಿವಂಗತ ಕೊಲ್ಲಾರಪ್ಪ	ಸ್ವಂತ	206/ಎ/1	0-34.50	0-25	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
88	ಹೊನ್ನೂರಪ್ಪ ತಂದೆ ದಿವಂಗತ ಕೊಲ್ಲಾರಪ್ಪ	ಸ್ವಂತ	206/ಎ/2	2-00	1-46	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
89	ಸಾವಿತ್ರಮ್ಮ ಗಂಡ ದಿವಂಗತ ಹುಲಿಗಪ್ಪ	ಸ್ವಂತ	206/ಎ/3	2-00	1-46	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
90	1) ಸಣ್ಣ ಹೊನ್ನೂರಪ್ಪ ನಾಗಪ್ಪ ಮಾರಪ್ಪ ಹನುಮಂತಪ್ಪ 2) ಶಂಕರಪ್ಪ ತಂದೆ ಹನುಮಂತಪ್ಪ 3) ಎರಮ್ಮ ಗಂಡ ಲೇಟ್ ಸಣ್ಣ ಮಾರಪ್ಪ	ಸ್ವಂತ	206/ಎ4	1-11	0-81	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
91	ಹೆಚ್. ಉಮೇಶ್ ತಂದೆ ಲೇಟ್ ಹುಲುಗಪ್ಪ	ಸ್ವಂತ	206/ಎ5	2-61	1-90	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
92	ಬೊಬ್ಬಲಿ ಅಂಜಿನಪ್ಪ ತಂದೆ ಲೇಟ್ ಚೆಲ್ಲಾ ಈರಣ್ಣ	ಸ್ವಂತ	206/ಬಿ	2-34	1-71	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
93	ಬೊಬ್ಬಲಿ ಯಲ್ಲಪ್ಪ ತಂದೆ ಲೇಟ್ ಚೆಲ್ಲಾ ಈರಣ್ಣ	ಸ್ವಂತ	206/ಸಿ	0-50.50	0-37	ಖುಷ್ಕಿ	ಗ್ರಾಮದ ಗಡಿ	205	ಗ್ರಾಮದ ಗಡಿ	207
94	1) ಸಣ್ಣ ಹೊನ್ನೂರಪ್ಪ ನಾಗಪ್ಪ ಮಾರಪ್ಪ ಹನುಮಂತಪ್ಪ 2) ಶಂಕರಪ್ಪ ತಂದೆ ಹನುಮಂತಪ್ಪ 3) ಎರಮ್ಮ ಗಂಡ ಲೇಟ್ ಸಣ್ಣ ಮಾರಪ್ಪ	ಸ್ವಂತ	207/1	3-23.50	2-36	ಖುಷ್ಕಿ	ಗ್ರಾಮದ ಗಡಿ	205	216	211
95	1) ಬಬ್ಬಲಿ ಯಲ್ಲಪ್ಪ ತಂದೆ ಲೇಟ್ ಜಲ್ಲಿ ಈರಣ್ಣ (1-84.50) 2) ಹೆಚ್. ಉಮೇಶ್ ತಂದೆ ಲೇಟ್ ಹುಲುಗಪ್ಪ (1-39)	ಸ್ವಂತ	207/2	3-23.50	2-37	ಖುಷ್ಕಿ	ಗ್ರಾಮದ ಗಡಿ	205	216	211
96	1) ಅನ್ವರ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 2) ನೂರುಲ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 3) ರಹಿಮುದ್ದೀನ್ ಎಸ್. ತಂದೆ ಲೇಟ್ ರಷೀದ್ ಅಲಿ 4) ಶೌಕತ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ 5) ಜಾಕೀರ್ ಹುಸೇನ್ ಎಸ್. ತಂದೆ ಲೇಟ್ ರಷೀದ್ ಅಲಿ	ಸ್ವಂತ	208	8-13	5-94	ಖುಷ್ಕಿ	-	204	205	209
97	ಹೆಚ್ಚುವರಿ ಭೂಮಿ	ಸ್ವಂತ	209	17-32	12-65	ಖುಷ್ಕಿ	211	204	208	210

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
98	ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ	ಸ್ವಂತ	210	10-06	7-35	ಖುಷ್ಕಿ	211	204	209	211
99	ಜಿ.ಬಸವನಗೌಡ ಕಮ್ಮರಜೇಡು	ಸ್ವಂತ	211	2-31	1-69	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
100	ಎ.ಲಕ್ಷ್ಮೀರೇಡ್ಡಿ ತಂದೆ ಈರಪ್ಪ ಅಲಿಯಾಸ್ ಎ. ವೀರಾರಡ್ಡಿ	ಸ್ವಂತ	211/ಬಿ1/ಎ	4-30	3-14	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
101	ಎ.ಲಕ್ಷ್ಮೀರೇಡ್ಡಿ ತಂದೆ ಈರಪ್ಪ ಅಲಿಯಾಸ್ ಎ. ವೀರಾರಡ್ಡಿ	ಸ್ವಂತ	211/ಬಿ1/ಬಿ	4-30	3-14	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
102	ಎ.ಲಕ್ಷ್ಮೀರೇಡ್ಡಿ ತಂದೆ ಈರಪ್ಪ ಅಲಿಯಾಸ್ ಎ. ವೀರಾರಡ್ಡಿ	ಸ್ವಂತ	211/ಬಿ1/ಸಿ	2-12	1-55	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
103	ನಂದವೀರಪ್ಪ ತಂದೆ ಬರಪ್ಪ	ಸ್ವಂತ	211/ಬಿ1/ಡಿ	4-00	2-92	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
104	ಹೆಚ್.ಹಂಪಣ್ಣ ತಂ. ಭರಮಪ್ಪ	ಸ್ವಂತ	211/ಬಿ1/ಇ	4-00	2-09	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
105	ಎ.ಲಕ್ಷ್ಮೀರೇಡ್ಡಿ ತಂದೆ ಈರಪ್ಪ ಅಲಿಯಾಸ್ ವಿ. ವೀರಾರಡ್ಡಿ	ಸ್ವಂತ	211/ಬಿ2	4-30	3-14	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
106	ಎ.ಲಕ್ಷ್ಮೀರೇಡ್ಡಿ ತಂದೆ ಈರಪ್ಪ ಅಲಿಯಾಸ್ ವಿ. ವೀರಾರಡ್ಡಿ	ಸ್ವಂತ	211/ಬಿ3	4-30	3-14	ಖುಷ್ಕಿ	ಗ್ರಾಮದ ಗಡಿ	209, 210, 204	207	212, 213
107	1) ಕೃಷ್ಣಮ್ಮನವರ ದೊಡ್ಡಬಸಪ್ಪ ತಂದೆ ಲೇಟ್ ಕೃ.ಭೀಮಪ್ಪ (4-35) 2) ಜಿ.ಮಹಬೂಬ್ ಬಾಷಾ ತಂದೆ ಪಿ. ಖಾಜಾಹುಸೇನ ಸಾಬ (4-35)	ಸ್ವಂತ	212/ಎ	8-70	6-35	ಖುಷ್ಕಿ	213	217	211	215, 216
108	1) ಹೊಳಾಚೆ ಶರಣಪ್ಪ 2) ಬಸವರಾಜ ತಂದೆ ಲೇಟ್ ಹೆಚ್. ವಿರುಪಾಕ್ಷಪ್ಪ (3-14) 3) ಹೊಳಾಚೆ ಶರಣಮ್ಮ ತಂದೆ ಲೇಟ್ ಹೆಚ್. ವಿರುಪಾಕ್ಷಪ್ಪ (2-00) 4) ಡಿ.ಮಲ್ಲಿಕಾರ್ಜುನ ತಂದೆ ಬಸಪ್ಪ (3-13)	ಸ್ವಂತ	212/ಬಿ	8-27	6-04	ಖುಷ್ಕಿ	213	217	211	215, 216
109	ಪಿ. ರಾಜಾಂದ್ರರವರ ಹೆಂಡತಿ ಪಿ. ಪಾರ್ವತಿ	ಸ್ವಂತ	213	17-50	12-78	ಖುಷ್ಕಿ	ಗ್ರಾಮದ ಗಡಿ	212	211	214
110	1) ಜಿ.ಸಣ್ಣ ಬಸವರಾಜ ತಂದೆ ಲೇಟ್ ಜಿ. ಸಿದ್ದಬಸಪ್ಪ 2) ಜಿ.ಗುರು ಬಸಪ್ಪ ತಂದೆ ಲೇಟ್ ಜಿ. ಸಿದ್ದ ಬಸಪ್ಪ 3) ಜಿ.ಪೊಂಪನಗೌಡ ತಂದೆ ಲೇಟ್ ಜಿ. ಸಿದ್ದ ಬಸಪ್ಪ	ಸ್ವಂತ	214/1	2-87	2-10	ಖುಷ್ಕಿ	ಗ್ರಾಮದ ಗಡಿ	215	213	229, 230
111	ಕೆ.ತಿಮ್ಮಪ್ಪ ತಂದೆ ಕೆ. ರಾಮಪ್ಪ	ಸ್ವಂತ	214/2	10-26	7-49	ಖುಷ್ಕಿ	ಗ್ರಾಮದ ಗಡಿ	215	213	229, 230
112	1) ಜಿ.ಸಣ್ಣಬಸವರಾಜ ತಂದೆ ಲೇಟ್ ಸಿದ್ದಬಸಪ್ಪ 2) ಜಿ.ಗುರುಬಸಪ್ಪ 3) ಜಿ.ಪಂಪನಗೌಡ ತಂದೆ ಲೇಟ್ ಸಿದ್ದಬಸಪ್ಪ	ಸ್ವಂತ	215	7-95	5-81	ಖುಷ್ಕಿ	214	216	212	228

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
113	1) ಜೆ.ಸಣ್ಣ ಬಸವರಾಜ ತಂದೆ ಲೇಟ್ ಜೆ. ಸಿದ್ದ ಬಸಪ್ಪ 2) ಜೆ.ಗುರು ಬಸಪ್ಪ ತಂದೆ ಲೇಟ್ ಜೆ. ಸಿದ್ದ ಬಸಪ್ಪ 3) ಜೆ.ಪೊಂಪನಗೌಡ ತಂದೆ ಲೇಟ್ ಜೆ. ಸಿದ್ದ ಬಸಪ್ಪ	ಸ್ವಂತ	216	3-56	1-96	ಖುಷ್ಕಿ	215	217	212	227
114	ರಾವಿಪಾಟಿ ಸಿಂಗಯ್ಯ ತಂದೆ ಪೆದ್ದಸುಬ್ಬಯ್ಯ	ಸ್ವಂತ	217/ಬಿ	4-42	3-23	ಖುಷ್ಕಿ	212, 216	218, 221, 222	204	226
115	ವಿದಲ ಲಕ್ಷ್ಮಿನಾರಾಯಣ ತಂದೆ ಲಿಂಗಯ್ಯ	ಸ್ವಂತ	218	8-37	6-12	ಖುಷ್ಕಿ	217	219	203	221
116	1) ಎ. ನಂದವಾರೆಪ್ಪ ಕೆ. ಭರ್ಮಪ್ಪ ಜಾನಕುಂಟಿ (5-26) 2) ಎರಮ್ಮ ಗಂಡ ಅಮಾತಿ ರಾಮಣ್ಣ (2-26) 3) ಹುಲಿಗಪ್ಪ ತಂದೆ ಸಿದ್ದಪ್ಪ (1-50) 4) ಹುಲಿಗಮ್ಮ ಗಂಡ ಕುರುಬರ ಬಸಪ್ಪ (1-50) 5) ಶಿಪ್ಪೇಸ್ವಾಮಿ ತಂದೆ ದೋರಜಿ ಬಸಣ್ಣ (2-56)	ಸ್ವಂತ	219	13-08	9-55	ಖುಷ್ಕಿ	218	264, 265	203	220
117	1) ವಡ್ಡಿನ ಹಳ್ಳಪ್ಪ 2) ರಾಮಪ್ಪ 3) ಶಿದ್ದಿಂಗಪ್ಪ ತಂದೆ ಲೇಟ್ ವಡ್ಡಿನ ಸಣ್ಣಸಿದ್ದಯ್ಯ	ಸ್ವಂತ	220	7-15	5-22	ಖುಷ್ಕಿ	221, 217, 222	162, 163	219	221
118	1) ವಡ್ಡಿನ ಅಳ್ಳಪ್ಪ (2-17) 2) ರಾಮಪ್ಪ 3) ವಡ್ಡಿನ ಜಡಪ್ಪ ತಂ. ಲೇಟ್ ರಾಮಪ್ಪ 4) ಗಿಡ್ಡಪ್ಪ 5) ವಡ್ಡಿನ ಶಂಕ್ರಮ್ಮ ಲೇಟ್ ವಡ್ಡಿನ ಜಡಪ್ಪ (2-00) 6) ವಡ್ಡಿನ ದೊಡ್ಡಬಸಪ್ಪ ತಂದೆ ಲೇಟ್ ರಾಮಪ್ಪ ಉರ್ಫ ಗಿಡ್ಡಪ್ಪ	ಸ್ವಂತ	221	8-17	5-97	ಖುಷ್ಕಿ	217	160, 161	220, 218	224
119	1) ವಡ್ಡಿನ ಹಳ್ಳಪ್ಪ 2) ರಾಮಪ್ಪ 3) ಶಿದ್ದಿಂಗಪ್ಪ ತಂದೆ ಲೇಟ್ ಸಣ್ಣ ಸಿದ್ದಯ್ಯ	ಸ್ವಂತ	222	1-72	1-26	ಖುಷ್ಕಿ	217	221	221	223
120	ಎಸ್.ಬಿ.ವೆಂಕಟೇಶ್ವರ ರಾವ್ ತಂದೆ ಲಕ್ಷ್ಮಿನಾರಾಯಣ	ಸ್ವಂತ	223	10-47	7-65	ಖುಷ್ಕಿ	226	221, 224	222	226
121	ವಿ.ರಾಘವರೆಡ್ಡಿ ತಂದೆ ವಿ. ದೊಡ್ಡಕೇಶವರೆಡ್ಡಿ	ಸ್ವಂತ	224/1	2-96	2-16	ಖುಷ್ಕಿ	223	158	221	225
122	ವಿ.ರಾಘವರೆಡ್ಡಿ ತಂದೆ ವಿ. ದೊಡ್ಡಕೇಶವರೆಡ್ಡಿ	ಸ್ವಂತ	224/2	2-97	2-17	ಖುಷ್ಕಿ	223	158	221	225
123	ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ	ಸ್ವಂತ	225	2-96	1-63	ಖುಷ್ಕಿ	226	157	224	-

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
124	ಗಿರಿಯಪ್ಪ ತಂದೆ ಈರಣ್ಣ	ಸ್ವಂತ	226/ಎ	5-00	2-75	ಖುಷ್ಕಿ	227, 235 236	223, 225	236	138
125	ತಿರುಪತಯ್ಯ ತಂದೆ ಗಂಗಯ್ಯ	ಸ್ವಂತ	226/ಬಿ	2-70	1-95	ಖುಷ್ಕಿ	227, 235, 236	223, 225	236	138
126	1) ಜೆ.ಎಸ್.ನಾಗರಾಜ ತಂದೆ ಸಿದ್ದಲಿಂಗಪ್ಪ(1-17) 2) ಬಸವರಾಜ ವಿರುಪಾಕ್ಷಪ್ಪ (0-24) 3) ಎ.ವಿರಭದ್ರಪ್ಪ ತಂದೆ ದೊಡ್ಡಬಸಪ್ಪ (0-93)	ಸ್ವಂತ	227/ಎ	2-34	2-71	ಖುಷ್ಕಿ	228	226	216, 217	234
127	1) ಜೆ.ಸಣ್ಣಬಸವರಾಜ 2) ಜೆ. ಗುರುಬಸಪ್ಪ 3) ಜೆ. ಪೊಂಪನಗೌಡ ತಂದೆ ಲೇಟ್ ಸಿದ್ದಬಸಪ್ಪ	ಸ್ವಂತ	227/ಬಿ	8-47	-	ಖುಷ್ಕಿ	228	226	216, 217	234
128	1) ಜೆ.ಸಣ್ಣಬಸವರಾಜ 2) ಜೆ.ಗುರುಬಸಪ್ಪ 3) ಪೊಂಪನಗೌಡ ತಂದೆ ಲೇಟ್ ಸಿದ್ದಬಸಪ್ಪ	ಸ್ವಂತ	228/ಎ	5-74	4-20	ಖುಷ್ಕಿ	229	227	215	232
129	1) ಜೆ.ಎಸ್.ನಾಗರಾಜ ತಂದೆ ಸಿದ್ದಲಿಂಗಪ್ಪ (3-40) 2) ಎ.ವಿರಭದ್ರಪ್ಪ ತಂದೆ ದೊಡ್ಡಬಸಪ್ಪ (3-53) 3) ಬಸವರಾಜ ವಿರುಪಾಕ್ಷಪ್ಪ (1-40)	ಸ್ವಂತ	228/ಬಿ	8-33	6-09	ಖುಷ್ಕಿ	229	227	215	232
130	1) ಜೆ.ಸಣ್ಣ ಬಸವರಾಜ ತಂದೆ ಲೇಟ್ ಜೆ. ಶಿದ್ದಬಸಪ್ಪ (426) 2) ಜೆ.ಗುರುಬಸಪ್ಪ ತಂದೆ ಲೇಟ್ ಜೆ. ಶಿದ್ದಬಸಪ್ಪ 3) ಜೆ.ಪೊಂಪನಗೌಡ ತಂದೆ ಲೇಟ್ ಜೆ. ಶಿದ್ದಬಸಪ್ಪ (3-30)	ಸ್ವಂತ	229/ಎ	7-56	5-52	ಖುಷ್ಕಿ	230	228	214	232
131	1) ಎಸ್.ನಾಗರಾಜ ತಂದೆ ಶಿದ್ದಲಿಂಗಯ್ಯ (0-42) 2) ಎ.ವಿರಭದ್ರಪ್ಪ ತಂದೆ ದೊಡ್ಡಬಸಪ್ಪ (0-53) 3) ಬಸವರಾಜ ವಿರುಪಾಕ್ಷಪ್ಪ (0-18)	ಸ್ವಂತ	229/ಬಿ	1-20	0-98	ಖುಷ್ಕಿ	230	228	214	232
132	ಕೆ. ಭೀಮಲಿಂಗಮ್ಮ ಗಂಡ ಕೆ. ತಿಮ್ಮಪ್ಪ ಕುಡುತಿನಿ	ಸ್ವಂತ	230	11-44	8-36	ಖುಷ್ಕಿ	ಗ್ರಾಮದ ಗಡಿ	229	214	231
133	ಶ್ರೀಮತಿ ಕಾಮಾಕ್ಷಮ್ಮ ಗಂಡ ಎ. ವಿರಭದ್ರಪ್ಪ	ಸ್ವಂತ	231/ಎ/1ಎ	1-84	1-34	ಖುಷ್ಕಿ	ಗ್ರಾಮದ ಗಡಿ	232, 233	230	240
134	ಕುರುಬರ ಸಿದ್ದಪ್ಪ ತಂದೆ ಕೆ. ಹನುಮಂತಪ್ಪ	ಸ್ವಂತ	231/ಎ/1ಬಿ	1-84	1-35	ಖುಷ್ಕಿ	ಗ್ರಾಮದ ಗಡಿ	232, 233	230	240
135	ಬಸವರಾಜ ತಂದೆ ವಿರುಪಾಕ್ಷಪ್ಪ	ಸ್ವಂತ	231/ಎ/2	3-59	2-62	ಖುಷ್ಕಿ	ಗ್ರಾಮದ ಗಡಿ	232, 233	230	240

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
136	ಜೆ.ಶಾಂತಿ ತಂ. ತಂಗಮಣಿ	ಸ್ವಂತ	231/ಬಿ	6-52	4-76	ಖುಷ್ಕಿ	ಗ್ರಾಮದ ಗಡಿ	232, 233	230	240
137	ಬಸವರಾಜ ತಂದೆ ವಿರುಪಾಕ್ಷಪ್ಪ	ಸ್ವಂತ	232/ಎ	13-02	9-50	ಖುಷ್ಕಿ	231	234	228, 229	233
138	ಶ್ರೀಮತಿ ಕಾಮಾಕ್ಷಮ್ಮ ಎ. ವೀರಭದ್ರಪ್ಪ	ಸ್ವಂತ	232/ಬಿ/1	0-93	0-68	ಖುಷ್ಕಿ	231	234	228, 229	233
139	ಜೆ.ಎಸ್.ನಾಗರಾಜ ತಂದೆ ಸಿದ್ದಲಿಂಗಪ್ಪ	ಸ್ವಂತ	232/ಬಿ/2	0-94	0-68	ಖುಷ್ಕಿ	231	234	228, 229	233
140	ಡಿ.ಸುಬ್ರಮಣ್ಯಂ ತಂದೆ ಡಿ. ನಾಗಯ್ಯ	ಸ್ವಂತ	233/1	11-12	8-12	ಖುಷ್ಕಿ	231	236, 237	232	240
141	1) ಜೆ.ಎಮ್.ರುದ್ರಮ್ಮ ಜೆ.ಎಮ್.ರುದ್ರಯ್ಯ 2) ಜೆ.ಶಾಂತಿ ತಂದೆ ತಂಗಮಣಿ	ಸ್ವಂತ	233/2	3-38	2-42	ಖುಷ್ಕಿ	231	236, 237	232	240
142	ಶಿ.ಬಸವರಾಜ ಎಂ.ಜಿ. ತಾಯಿ ಸುಂಕಮ್ಮ ಗಂಡ ಶಿ. ವಿರುಪಾಕ್ಷಪ್ಪ	ಸ್ವಂತ	234/ಎ	2-36	1-30	ಖುಷ್ಕಿ	232	235	227	236
143	1) ಲೇಟ್ ಶಿವರಾಮ ತಿಪ್ಪಣ್ಣನವರ ಮಕ್ಕಳು 2) ಶಿವರಾಯ ಶಿದ್ದಬಸಪ್ಪ 3) ಶಿವರಾಯ ರಾಜಶೇಖರ	ಸ್ವಂತ	234/ಬಿ	7-16	3-94	ಖುಷ್ಕಿ	232	235	227	236
144	ಪಿ.ವಿಜಯಭಾಸ್ಕರ ತಂದೆ ಲೇಟ್ ಪಿ. ರಂಗಯ್ಯ	ಸ್ವಂತ	235/1	3-00	1-65	ಖುಷ್ಕಿ	234	226	227	236
145	ಬಸವರಾಜ ತಂದೆ ಲೇಟ್ ಹೊಳೆ ವಿರುಪಾಕ್ಷಪ್ಪ	ಸ್ವಂತ	235/2	4-45	2-45	ಖುಷ್ಕಿ	234	226	227	236
146	ಶ್ರೀನಿವಾಸ ತಂದೆ ದೊಡ್ಡಬಸಪ್ಪ	ಸ್ವಂತ	236/ಎ	1-05	0-58	ಖುಷ್ಕಿ	233	226	234, 235	237, 238 239
147	1) ಹೆಚ್ಚುವರಿ ಭೂಮಿ ಕರ್ನಾಟಕ	ಸ್ವಂತ	236/ಬಿ	4-61	2-56	ಖುಷ್ಕಿ	233	226	234, 235	237, 238 239
148	2) ಹೆಚ್ಚುವರಿ ಭೂಮಿ ಕರ್ನಾಟಕ ಸರಕಾರ	ಸ್ವಂತ	236/ಸಿ	0-72	0-40	ಖುಷ್ಕಿ	233	226	234, 235	237, 238 239
149	ಡಿ. ಶೈಲಜ ಗಂಡ ಡಿ. ಸುಬ್ರಮಣ್ಯಂ	ಸ್ವಂತ	236/ಡಿ	4-98	2-92	ಖುಷ್ಕಿ	233	226	234, 235	237, 238, 239
150	1) ಚಂದ್ರಶೇಖರ ತಂದೆ ಜೆ. ಲೇಟ್ ವಿರುಪಾಕ್ಷಪ್ಪ 2) ಜೆ.ಪಂಪನಗೌಡ ತಂದೆ ಲೇಟ್ ಜೆ. ಸಿದ್ದಬಸಪ್ಪ 3) ಜೆ.ಸಿದ್ದಿಂಗಪ್ಪ ತಂ. ಲೇಟ್ ಜೆ. ದೊಡ್ಡಬಸಪ್ಪ	ಸ್ವಂತ	240/ಎ	1-05	1-16	ಖುಷ್ಕಿ	ಗ್ರಾಮದ ಗಡಿ	231, 233	240 ರ ಉಳಿದ ಭಾಗ	241

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
151	ಎಂ.ನಂದಕುಮಾರ ತಂದೆ ರಾದಾಕೃಷ್ಣಯ್ಯ	ಸ್ವಂತ	240/ಬಿ1	1-55	1-71	ಮಿಷ್ಕಿ	ಗ್ರಾಮದ ಗಡಿ	231, 233	240 ರ ಉಳಿದ ಭಾಗ	241
152	ಜೆ.ಶಾಂತಿ ತಂದೆ ತಂಗಮಣಿ	ಸ್ವಂತ	240/ಬಿ2	1-50	1-65	ಮಿಷ್ಕಿ	ಗ್ರಾಮದ ಗಡಿ	231, 233	240 ರ ಉಳಿದ ಭಾಗ	241
153	ಪಿ. ಪಾರ್ವತಿ ಗಂಡ ಲೇಟ್ ಪಿ. ಹನುಮಂತರಾವ	ಸ್ವಂತ	241/1	8-06	8-87	ಮಿಷ್ಕಿ	ಗ್ರಾಮದ ಗಡಿ	241ರ ಉಳಿದ ಭಾಗ	240	242
154	ಜೆ.ಶಾಂತಿ ತಂದೆ ತಂಗಮಣಿ	ಸ್ವಂತ	241/2/2	3-45	3-80	ಮಿಷ್ಕಿ	ಗ್ರಾಮದ ಗಡಿ	241ರ ಉಳಿದ ಭಾಗ	240	242
155	ಬಿ.ಸತೀಶ ತಂದೆ ಲೇಟ್ ಬಿ. ಸತ್ಯನಾರಾಯಣ	ಸ್ವಂತ	242/ಎ	3-40	3-74	ಮಿಷ್ಕಿ	ಗ್ರಾಮದ ಗಡಿ	242 ರ ಉಳಿದ ಭಾಗ	241	243
156	ಪಿ.ಪಾರ್ವತಿ ಗಂಡ ಲೇಟ್ ಪಿ. ಹನುಮಂತರಾವ್	ಸ್ವಂತ	242/ಬಿ/1	2-70	2-97	ಮಿಷ್ಕಿ	ಗ್ರಾಮದ ಗಡಿ	242 ರ ಉಳಿದ ಭಾಗ	241	243
157	ಜೆ.ಶಾಂತಿ ತಂದೆ ತಂಗಮಣಿ	ಸ್ವಂತ	242/ಬಿ/2	2-72	2-10	ಮಿಷ್ಕಿ	ಗ್ರಾಮದ ಗಡಿ	242 ರ ಉಳಿದ ಭಾಗ	241	243
158	1) ಡಿ.ಪಾಲಾಕ್ಷರಡ್ಡಿ ತಂದೆ ಡಿ. ಶಿವರಾಮರೆಡ್ಡಿ(1-52) 2) ಜೆ.ಶಾಂತಿ ತಂದೆ ತಂಗಮಣಿ (1-25)	ಸ್ವಂತ	242/ಡಿ	2-72	3-05	ಮಿಷ್ಕಿ	ಗ್ರಾಮದ ಗಡಿ	242 ರ ಉಳಿದ ಭಾಗ	241	243
159	ಡಿ.ಪಾಲಾಕ್ಷರಡ್ಡಿ ತಂದೆ ಡಿ. ಶಿವರಾಮರೆಡ್ಡಿ	ಸ್ವಂತ	243/1	7-87	8-66	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244
160	ಜೆ.ಎಮ್.ರುದ್ರಮ್ಮ ಗಂಡ ಜೆ.ಎಮ್. ರುದ್ರಯ್ಯ	ಸ್ವಂತ	243/2	3-67	4-04	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244
161	ಡಿ.ಶೈಲಜಾ ಗಂಡ ಸುಬ್ರಮಣ್ಯಂ	ಸ್ವಂತ	244/ಎ/1	5-50	6-05	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244
162	1) ಉಷಾರಾಣಿ ಶ್ವೇತರಾಣಿ ಎಂ.ಜಿ. ಸಂಜೀವಪ್ಪ ತಾಯಿ ನಿರ್ಮಲಪ್ಪ 2) ಜೆ.ಶಾಂತಿ ತಂದೆ ತಂಗಮಣಿ	ಸ್ವಂತ	244/ಎ/2	2-76	3-04	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
163	ದೊಡ್ಡಬಸವನಗೌಡ ಕಮ್ಮರಚೇಡು	ಸ್ವಂತ	244/ಬಿ	3-01	3-32	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244
164	ಎಸ್.ರಾಜಶೇಖರ ತಂದೆ ಶಿಲ್ಪಿ ಶಿದ್ದಲಿಂಗಪ್ಪ	ಸ್ವಂತ	244/ಸಿ	9-00	3-32	ಮಿಷ್ಕಿ	ಗ್ರಾಮದ ಗಡಿ	243 ರ ಉಳಿದ ಭಾಗ	242	244
			ಒಟ್ಟು	830-80						
<b>ಜಿಲ್ಲೆ: ಬಳ್ಳಾರಿ</b> <b>ತಾಲೂಕು : ಬಳ್ಳಾರಿ</b> <b>ಹೋಬಳಿ : ಕುರುಗೋಡು</b> <b>ಗ್ರಾಮ: ವೇಣಿ ವೀರಾಪೂರ</b>										
1	ಶ್ರೀ ಆರ್.ದೇವೇಂದ್ರಪ್ಪ ತಂದೆ ದೊಡ್ಡಬಸಪ್ಪ	ಸ್ವಂತ	209/ಎ1	0-39	0-61	ಮಿಷ್ಕಿ	210/1	ಗಾವತಾಣ	212	ಗಾವತಾಣ
2	ಆರ್.ದೇವೇಂದ್ರಪ್ಪ ತಂದೆ ಆರ್. ದೊಡ್ಡ ಬಸಪ್ಪ	ಸ್ವಂತ	209/ಎ/2	0-27	0-42	ಮಿಷ್ಕಿ	210/1	ಗಾವತಾಣ	212	ಗಾವತಾಣ
3	ಆರ್.ದೇವೇಂದ್ರಪ್ಪ ತಂದೆ ಆರ್. ದೊಡ್ಡ ಬಸಪ್ಪ	ಸ್ವಂತ	209/ಬಿ	0-24	0-38	ಮಿಷ್ಕಿ	210/1	ಗಾವತಾಣ	212	ಗಾವತಾಣ
4	1) ಭಜಂತ್ರಿ ತಿಮ್ಮಪ್ಪ ತಂದೆ ಲೇಟ್ ಲಿಂಗಪ್ಪ 2) ಭಜಂತ್ರಿ ಲಕ್ಷ್ಮಮ್ಮ ಗಂಡ ದೊಡ್ಡತಿಮ್ಮಪ್ಪ	ಸ್ವಂತ	210/1	5-76	6-34	ಮಿಷ್ಕಿ	211	209	212	210/2
5	ಗಚ್ಚಿನಮನಿ ಚನ್ನಬಸಪ್ಪ ತಂದೆ ಲೇಟ್ ಚನ್ನಪ್ಪ	ಸ್ವಂತ	210/2	5-76	6-34	ಮಿಷ್ಕಿ	211	ಗಾವತಾಣ	ಗಾವತಾಣ	ಗಾವತಾಣ
6	1) ಮಲ್ಲಿಕಾರ್ಜುನ ತಂದೆ ಲೇಟ್ ಚನ್ನಪ್ಪ(8-00) 2) ಕು.ಈರಮ್ಮ ಗಂಡ ಬಸಪ್ಪ (6-00) 3) ವೀರೇಶಪ್ಪ ಶಿವಪ್ಪ ವೀರಭದ್ರಪ್ಪ ತಾಯಿ ಸಿದ್ದಮ್ಮ (9-00) 4) ಶ್ರೀಮತಿ ಬಿ.ವೆಂಕಮ್ಮ ಗಂಡ ಬಿ. ಮಲ್ಲಿಕಾರ್ಜುನ ವೇಣಿವೀರಾಪೂರ(5-00) 5) ಗಚ್ಚಿನಮನೆ ದೊಡ್ಡ ಮಲ್ಲೇಶಪ್ಪ ತಂದೆ ಲೇಟ್ ಜಿ. ಚನ್ನಪ್ಪ (4-00)	ಸ್ವಂತ	211/1	37-04	40-75	ಮಿಷ್ಕಿ	216, 224, 225, 227	210/1, 2 ಗಾವತಾಣ	213, 214	250, 254
7	ಕೆ.ತೋಜೋವತಿ ಗಂಡ ಕೆ. ವಿಜಯಶೇಖರರೆಡ್ಡಿ	ಸ್ವಂತ	211/2	6-00	6-60	ಮಿಷ್ಕಿ	216, 224, 225, 227	210/1, 2 ಗಾವತಾಣ	213, 214	250, 254
8	1) ಕು. ದ್ಯಾವಣ್ಣ ತಂದೆ ಕು. ಲೇಟ್ ಸಿದ್ದಪ್ಪ 2) ಕು.ತಿಪ್ಪಣ್ಣ ತಂದೆ ಕು. ಲೇಟ್ ಸಿದ್ದಪ್ಪ	ಸ್ವಂತ	212/ಎ1	2-66	2-93	ಮಿಷ್ಕಿ	211	204, 205	213	210
9	ಕೆ.ಕೃಷ್ಣ ತಂದೆ ದಿವಂಗತ ಕುರುಬರ ಚನ್ನಪ್ಪ ವೇಣಿವೀರಾಪೂರ	ಸ್ವಂತ	212/ಎ2	2-22	2-44	ಮಿಷ್ಕಿ	211	204, 205	213	210

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
10	ಕು. ಮಲೇಶಪ್ಪ ತಂದೆ ಶಿದ್ದಪ್ಪ	ಸ್ವಂತ	212/ಬಿ	5-23	5-76	ಖುಷ್ಕಿ	211	204, 205	213	210
11	1) ನಾರಾಯಣರೆಡ್ಡಿ ತಂದೆ ಆರ್. ಗೋವಿಂದರೆಡ್ಡಿ ಯರಂಗಲಿ (0-65) 2) ಸತ್ಯನಾರಾಯಣ ರೆಡ್ಡಿ ತಂದೆ ತಿಮ್ಮಪ್ಪ ಬಾದನಹಟ್ಟಿ (6-16) 3) ಬಿ.ಗೋವಿಂದರೆಡ್ಡಿ ತಂದೆ ತಿಮ್ಮಪ್ಪ ಬಾದನಹಟ್ಟಿ (6-17) 4) ಹೆಚ್.ವನಜಾಕ್ಷಿ ಗಂಡ ಲೇಟ್ ಹೆಚ್. ಗೋವರ್ಧನರೆಡ್ಡಿ (4-66)	ಸ್ವಂತ	216	17-64	19-41	ಖುಷ್ಕಿ	217	211	215	223, 224
12	1) ಭಾಗ್ಯಲಕ್ಷ್ಮೀ ಗಂಡ ಎಂ.ದೇವರಾಜ್(2-00) 2) ಕು.ಶಾಂತವೀರಮ್ಮ ಗಂಡ ಪಾಂಡುರಂಗ (2-00)	ಸ್ವಂತ	217/1	4-00	4-40	ಖುಷ್ಕಿ	218	216	215	223
13	ಎಂ.ಕುಸಲಮ್ಮ ಗಂಡ ಗಾದಿಲಿಂಗಪ್ಪ	ಸ್ವಂತ	217/2	3-03	3-34	ಖುಷ್ಕಿ	218	216	215	223
14	ಸಿ.ಕೋಟೇಶಪ್ಪ ತಂದೆ ಸಿ. ಮಹಾಬಲೇಶ್ವರಪ್ಪ ವರಕನಹಳ್ಳಿ	ಸ್ವಂತ	218	12-73	14-01	ಖುಷ್ಕಿ	222/ಎ1, ಎ2	217	215	223/1,2
15	ಎಂ. ಬಸವರಾಜ ತಂದೆ ದಿವಂಗತ ಎಂ. ಭೀಮಪ್ಪ	ಸ್ವಂತ	222/ಎ1	6-15	4-50	ಖುಷ್ಕಿ	222/ಬಿ1, ಬಿ2	218	220	222/ಎ2
16	ಹುಚ್ಚಪ್ಪ ತಂದೆ ಲೇಟ್ ಕರಿಬಸಪ್ಪ	ಸ್ವಂತ	222/ಎ2	20-43	14-91	ಖುಷ್ಕಿ	ನಾಲಾ	223/3, 225, 226	222/ಎ1	228, 229
17	ಜೆ.ಪುಷ್ಪಲತಾ ತಂದೆ ವಾಸು ದೇವರೆಡ್ಡಿ	ಸ್ವಂತ	222/ಬಿ1	1-50	1-09	ಖುಷ್ಕಿ	222/ಬಿ4	222/ಎ1	220	222/ಬಿ2
18	ಎ.ಕಲ್ಯಾಣಿ ಗಂಡ ಬಾನು ಪ್ರಕಾಶರೆಡ್ಡಿ	ಸ್ವಂತ	222/ಬಿ2	1-00	0-73	ಖುಷ್ಕಿ	222/ಬಿ4	222/ಎ1	222/ಬಿ1	222/ಬಿ3
19	ಜೆ.ನಿರ್ಮಲಮ್ಮ ಗಂಡ ವಾಸುದೇವರೆಡ್ಡಿ	ಸ್ವಂತ	222/ಬಿ/3	4-50	3-29	ಖುಷ್ಕಿ	222/ಬಿ4	ನಾಲಾ	222/ಬಿ2	222/ಸಿ, ಡಿ ನಾಲಾ
20	ಆರ್.ವಿ.ಭೀಮರೆಡ್ಡಿ ತಂದೆ ಸಿದ್ದನಗೌಡ	ಸ್ವಂತ	222/ಬಿ/4	6-94	5-07	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
21	ಆರ್.ವಿ.ಭೀಮರೆಡ್ಡಿ ತಂದೆ ಸಿದ್ದನಗೌಡ	ಸ್ವಂತ	222/ಬಿ/5	3-37	2-46	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
22	ಆರ್.ಮಹೇಶರೆಡ್ಡಿ ತಂದೆ ರಾಮಲಿಂಗಾರೆಡ್ಡಿ	ಸ್ವಂತ	222/ಬಿ/6	0-26	0-19	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
23	ಆರ್.ಮಹೇಶರೆಡ್ಡಿ ತಂದೆ ರಾಮಲಿಂಗಾರೆಡ್ಡಿ	ಸ್ವಂತ	222/ಬಿ/7	0-26	0-19	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ



ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
24	ಬಿ.ಶ್ರೀನಿವಾಸರೆಡ್ಡಿ ತಂದೆ ಭೂಪಾಲರೆಡ್ಡಿ	ಸ್ವಂತ	222/ಬಿ/8	0-26	0-19	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
25	ಕೆ.ಪ್ರೇಮನಾಥ ರೆಡ್ಡಿ ಕೆ.ಸೀತಾರಾಮರೆಡ್ಡಿ	ಸ್ವಂತ	222/ಬಿ/9	0-26	0-19	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
26	ವಿಜಯ ತಂದೆ ಭೂಪಾಲರೆಡ್ಡಿ	ಸ್ವಂತ	222/ಬಿ/10	0-26	0-19	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
27	ಆರ್.ಶ್ರೀಕಾಂತರೆಡ್ಡಿ ತಂದೆ ಆರ್.ಬಿ.ವಿಶ್ವನಾಥರೆಡ್ಡಿ	ಸ್ವಂತ	222/ಬಿ/11	0-26	0-26	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
28	ಆರ್.ಪಿ.ಕೇಶವರೆಡ್ಡಿ ತಂದೆ ಪಂಪಾರೆಡ್ಡಿ	ಸ್ವಂತ	222/ಬಿ/12	2-07	1-51	ಖುಷ್ಕಿ	222/ಸಿ1 ಜಿಎಚ್ 1ಎ	222/ಬಿ/1, ಬಿ/2, ಬಿ/3	221	222/ಸಿ ಹಾಗೂ ಡಿ
29	1) ಹರಿಜನ ನೀಲಕಂಠಪ್ಪ ತಾಯಿ ತಿಪ್ಪಮ್ಮ (5-35) 2) ಹರಿಜನ ದುಗ್ಗಪ್ಪ ತಂದೆ ಹನುಮಪ್ಪ (5-34)	ಸ್ವಂತ	222/ಡಿ	10-69	7-81	ಖುಷ್ಕಿ	222/ ಜಿಎಚ್ 1ಎ	ನಾಲಾ	222/ಬಿ3, ಬಿ4	222/ಇ/1, 2,3,4
30	ಜಯಮ್ಮ ಗಂಡ ಮುಕ್ಕಣ್ಣ	ಸ್ವಂತ	222/ಇ1	1-32	0-97	ಖುಷ್ಕಿ	222/ಇ2	ನಾಲಾ	222/ಸಿ.ಡಿ.	222/ಎಫ್1/1
31	ಗೌರಮ್ಮ ಗಂಡ ಮಾರೆಪ್ಪ	ಸ್ವಂತ	222/ಇ2	1-33	0-97	ಖುಷ್ಕಿ	222/ಇ3	222/ಇ1	222/ಸಿ.ಡಿ.	222/ಎಫ್1/1
32	ಹೊನ್ನೂರಸ್ವಾಮಿ ತಂದೆ ಹಲಗಪ್ಪ	ಸ್ವಂತ	222/ಇ3	1-33	0-97	ಖುಷ್ಕಿ	222/ಇ4	222/ಇ2	222/ಸಿ.ಡಿ.	222/ಎಫ್1, ಎಫ್2/1
33	ಆರ್.ಮಹೇಶ್ ಅಗರವಾಲ್ ತಂದೆ ರಾಮಪ್ರಸಾದ	ಸ್ವಂತ	222/ಇ4	1-33	0-97	ಖುಷ್ಕಿ	222/ಜಿಹೆಚ್‌ಎ/ ಎ	222/ಇ/3	222/ಸಿ.ಡಿ	222/ಎಫ್1, 2/2
34	ಹೆಚ್.ಮುದ್ದನಗೌಡ ತಂದೆ ಶಂಕುಗೌಡ	ಸ್ವಂತ	222/ಎಫ್1	8-70	6-36	ಖುಷ್ಕಿ	222/ಎಫ್2/1	ನಾಲಾ	222/ಇ1	228
35	1) ದೊಡ್ಡ ಮಲ್ಲೇಶಪ್ಪ ಸಣ್ಣ ಮಲ್ಲೇಶಪ್ಪ (2-00) 2) ಚನ್ನಪ್ಪ ತಾಯಿ ಬಸಮ್ಮ (6-47) 3) ಚನ್ನಬಸಪ್ಪ ಕೆ. ನಾಗಮ್ಮ (6-00)	ಸ್ವಂತ	222/ಎಫ್2ಎ	14-47	10-57	ಖುಷ್ಕಿ	222/ಎಫ್ / 2ಬಿ	222/ಎಫ್/1	222/ಇ3, ಎ2	228, 229
36	ಕೆ.ಸಣ್ಣ ಮಲ್ಲೇಶಪ್ಪ ತಂದೆ ಚನ್ನಪ್ಪ	ಸ್ವಂತ	222/ಎಫ್2ಬಿ	5-00	3-65	ಖುಷ್ಕಿ	222/ಎಫ್ / 2ಬಿ	222/ಎಫ್/1	222/ಇ3, ಎ2	228, 229

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
37	1) ನಿರ್ಮಲಮ್ಮ (6-00) 2) ಎಂ.ಜ್ಯೋತಿ ಗಂಡ ಪಾಲಾಕ್ಷ (1-00) 3) ಎಂ.ಬಸವರಾಜ (6-00) 4) ಎಂ.ಜಿ.ಲಕ್ಷ್ಮೀ (1-000 5) ಎಂ.ಚನ್ನಬಸಮ್ಮ (1-00)	ಸ್ವಂತ	222/ಜಿಹೆಚ್/ಐ/ 1	15-00	10-95	ಖುಷ್ಕಿ	222/ಜಿಹೆಚ್/1/ಬಿ	222/ಬಿ4 222/ಸಿ.ಡಿ 222/ಇ4	221	222/ಎಫ್ 3,4
38	ಎಂ.ಚಿದಾನಂದಗೌಡ	ಸ್ವಂತ	222/ಜಿಹೆಚ್/ಐ/ 2ಎ	5-00	3-65	ಖುಷ್ಕಿ	222/ಜಿಹೆಚ್/1ಎ/ ಬಿ	222/ಬಿ4 222/ಸಿ.ಡಿ 222/ಇ4	221	222/ಎಫ್ 2/2
39	ಸದೀಪ್ ಎಂ.ಜಿ.ತಾಯಿ ಜಯಲಕ್ಷ್ಮಿ	ಸ್ವಂತ	222/ಜಿಹೆಚ್/ಐ/ 2ಬಿ	1-00	0-73	ಖುಷ್ಕಿ	222/ಸಿ ಜಿಹೆಚ್/ಐ	222/ಜಿಹೆಚ್ ಐ/ಎ	221	222/ಜೆ/ಬಿ
40	ಈರಮ್ಮ ಎಂ.ಜಿ.ತಾಯಿ ಜಯಲಕ್ಷ್ಮಿ	ಸ್ವಂತ	222/ಜಿಹೆಚ್/ಐ/ 2ಸಿ	0-50	0-37	ಖುಷ್ಕಿ	222/ಜಿಹೆಚ್/ಐ/ ಡಿ	222/ಜಿಹೆಚ್ ಐ/ಬಿ	221	222/ಜೆ/ಬಿ
41	ಗೀತಾವಾಣಿ ಎಂ.ಜಿ. ತಾಯಿ ಜಯಲಕ್ಷ್ಮಿ	ಸ್ವಂತ	222/ಜಿಹೆಚ್/ಐ/ 2ಡಿ	0-50	0-37	ಖುಷ್ಕಿ	222/ಜಿಹೆಚ್/ಐ/ ಇ	222/ಡಿ	221	222/ಜೆ/ 2/ಎ
42	ಎಂ.ಮಲ್ಲಿಗೌಡ ತಂದೆ ಹನುಮಂತಪ್ಪ	ಸ್ವಂತ	222/ಜಿಹೆಚ್/ಐ/ 2ಇ	7-00	5-11	ಖುಷ್ಕಿ	222/ಜಿಹೆಚ್/ಐ/ ಎಫ್	222/ಡಿ	221	222/ಜೆ/ 2/ಬಿ
43	ಎಂ.ಸತ್ಯನಾರಾಯಣ ಸ್ವಾಮಿ ತಂದೆ ಹನುಮಂತಪ್ಪ	ಸ್ವಂತ	222/ಜಿಹೆಚ್/ಐ/ ಎಫ್	4-16	3-04	ಖುಷ್ಕಿ	222/ಜಿಹೆಚ್/ಐ/ ಜಿ	222/ಇ	221	222/ಜೆ/ 2/ಬಿ
44	ಕಾರ್ತಿಕ ಎಂ.ಜಿ. ತಾಯಿ ಸುನಿತಾ	ಸ್ವಂತ	222/ಜಿಹೆಚ್/ಐ/ 2ಜಿ	3-00	2-19	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ
45	ನವಿತಾ ಎಂ.ಜಿ. ತಾಯಿ ಸುನಿತಾ	ಸ್ವಂತ	222/ಜಿಹೆಚ್/1/ 2ಹೆಚ್	1-00	0-73	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ
46	ಶ್ರೀಮತಿ ಕು.ಶಂಕ್ರಮ್ಮ ಗಂಡ ಮಲ್ಲೇಶಪ್ಪ	ಸ್ವಂತ	222/ಜಿಹೆಚ್/1/ 2ಜೆ1	8-16	5-93	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ
47	ಕೆ.ಎನ್.ಶಿವಪ್ಪ ತಂದೆ ಕುರುಬರ ನೇಗಿಲ ಹನುಮಂತಪ್ಪ	ಸ್ವಂತ	222/ಜಿಹೆಚ್/1/ 2ಜೆ2ಎ	2-00	1-46	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
48	ಕೆ.ಎನ್.ಹಗರಪ್ಪ ತಂದೆ ಕುರುಬರ ನೇಗಿಲ ಹನುಮಂತಪ್ಪ	ಸ್ವಂತ	222/ಜಿಹೆಚ್/1/ 2ಜೆ2ಬಿ	2-00	1-46	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ
49	ಎಂ.ಮೈಲಾರಪ್ಪ ತಂದೆ ಕುರುಬರ ನೇಗಿಲ ಹನುಮಂತಪ್ಪ	ಸ್ವಂತ	222/ಜಿಹೆಚ್/1/ 2ಜೆ2ಸಿ	2-00	1-46	ಖುಷ್ಕಿ	222/ಜಿಹೆಚ್/ಐ/ ಹೆಚ್	222/ಎಫ್	221	222/ಜೆ/ 2/ಬಿ
50	ಕೆ.ಎನ್.ಗಾದಿಲಿಂಗಪ್ಪ ತಂದೆ ಕುರುಬರ ನೇಗಿಲ ಹನುಮಂತಪ್ಪ	ಸ್ವಂತ	222/ಜಿಹೆಚ್/1/ 2ಜೆ2ಡಿ	2-00	1-46	ಖುಷ್ಕಿ	222/ಜಿಹೆಚ್/ಐ/ ಜೆಇ	222/ಜೆ/2ಸಿ	222/ಹೆಚ್	231
51	ಕೆ.ಎನ್.ಗಾದಿಲಿಂಗಮ್ಮ ಗಂಡ ಕೆ.ತಾಯಪ್ಪ	ಸ್ವಂತ	222/ಜಿಹೆಚ್/1/ 2ಜೆ2ಇ	1-00	0-73	ಖುಷ್ಕಿ	222/ಜೆ/2/ ಎಫ್	222/ಜೆ/2ಡಿ	222ಜಿಹೆಚ್/1ಎ	231
52	ಕೆ.ಎನ್.ರಾಮಣ್ಣ ತಂದೆ ನೇಗಿಲ ಹನುಮಂತಪ್ಪ	ಸ್ವಂತ	222/ಜಿಹೆಚ್/1/ 2ಜೆ2ಎಫ್	2-00	1-46	ಖುಷ್ಕಿ	222/ಜೆ/2ಜಿ	222/ಜೆ/2ಇ	222/ಜಿಹೆಚ್/ಐ/1ಹೆ ಚ್	231
53	ಯರೆಮ್ಮ ಗಂಡ ಸುಗ್ಗಪ್ಪ	ಸ್ವಂತ	222/ಜಿಹೆಚ್/1/ 2ಜೆ2ಜಿ	0-95	0-70	ಖುಷ್ಕಿ	ಗ್ರಾಮದ ಗಡಿ	222/ಜೆ/ 2ಎಫ್	222/ಜೆ ಎಹೆಚ್/ಐ/ಹೆಚ್	231
54	ಕೆ.ಶರಥಕುಮಾರ ತಂದೆ ಸೂರ್ಯರಾವ ಬಳ್ಳಾರಿ	ಸ್ವಂತ	223/1	3-76	4-14	ಖುಷ್ಕಿ	223/2	224	217	225
55	ಕೆ.ಶರಥಕುಮಾರ ತಂದೆ ಸೂರ್ಯರಾವ ಬಳ್ಳಾರಿ	ಸ್ವಂತ	223/2	1-00	1-10	ಖುಷ್ಕಿ	223/3	223/1	217, 218	225
56	ಕೆ.ಶರಥಕುಮಾರ ತಂದೆ ಸೂರ್ಯರಾವ ಬಳ್ಳಾರಿ	ಸ್ವಂತ	223/3	5-00	5-50	ಖುಷ್ಕಿ	222/ಎ2	223/2	218	225
57	1) ಆರ್.ನಾರಾಯಣರೆಡ್ಡಿ ತಂದೆ ಆರ್. ಗೋವಿಂದರೆಡ್ಡಿ (0-47) 2) ಬಾಸಾ ಶ್ರೀನಿವಾಸರೆಡ್ಡಿ ಬಿ. ಕರಿಬಸವರೆಡ್ಡಿ ಬಾದನಹಟ್ಟಿ (6-17) 3) ಹೆಚ್.ಕೇಶವ ರೆಡ್ಡಿ ತಂದೆ ಕಿಷ್ಕರೆಡ್ಡಿ ಸಿದ್ದಮನಹಳ್ಳಿ (1-51)	ಸ್ವಂತ	224	8-15	8-97	ಖುಷ್ಕಿ	223/1	211	216	225
58	1) ಎಂ.ಮಂಜುನಾಥ ತಂದೆ ಎ. ಗಂಗಪ್ಪ (9-96) 2) ಬಾಸಾ ಶ್ರೀನಿವಾಸರೆಡ್ಡಿ ತಂದೆ ಬಾಸಾ ಕರಿಬಸವರೆಡ್ಡಿ ಬಾದನಹಟ್ಟಿ (9-96) 3) ಮುಲ್ಲಂಗಿ ಹನುಮಕ್ಕ ಗಂಡ ಮುಲ್ಲಂಗಿ ಕರಿಬಸಪ್ಪ (2-00)	ಸ್ವಂತ	225	21-92	24-12	ಖುಷ್ಕಿ	222/ಎ2	211	223/1,2,3	226, 227/1ಎ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
59	ಎಸ್.ನಿಧಿ ಗಂಡ ಎನ್. ವಿರೂಪಾಕ್ಷಿ	ಸ್ವಂತ	226/ಎ/1ಎ	1-03	1-13	ಮಿಷ್ಕಿ	222/ಎ2	227/1ಎ	225	226/2ಎ, ಬಿ, ಸಿ.
60	ಶಿವಣ್ಣ ತಂದೆ ಕರಿಬಸಪ್ಪ	ಸ್ವಂತ	226/ಎ1ಬಿ	6-13	6-75	ಮಿಷ್ಕಿ	222/ಎ2	227/1ಎ	225	226/2ಎ, ಬಿ,ಸಿ.
61	ಪೀಚರ ಶ್ರೀನಿವಾಸರಾವ ತಂದೆ ರಾಜೇಶ್ವರರಾವ	ಸ್ವಂತ	226/ಎ2	8-00	8-80	ಮಿಷ್ಕಿ	222/ಎ2	227/1ಎ	225	226/2ಎ, ಬಿ,ಸಿ.
62	ವೈ.ಎನ್.ವಿಶಾಲಾಕ್ಷಿ ಗಂಡ ವೈ.ನಾಗರೆಡ್ಡಿ	ಸ್ವಂತ	226/ಬಿ1	0-41	0-45	ಮಿಷ್ಕಿ	222/ಎ2	227/1ಎ	225	226/2ಎ, ಬಿ,ಸಿ.
63	ಕೆ.ಶರಥಕುಮಾರ ತಂದೆ ಸೂರ್ಯರಾವ ಸಂಗನಕಲ್ಲು	ಸ್ವಂತ	226/ಬಿ2	6-19	6-81	ಮಿಷ್ಕಿ	222/ಎ2	227/1ಎ	225	226/2ಎ, ಬಿ,ಸಿ.
64	ಆರ್.ಸುಬ್ಬಾರೆಡ್ಡಿ ತಂದೆ ಲೇಟ್ ಆರ್.ಮಲ್ಲಾರೆಡ್ಡಿ	ಸ್ವಂತ	227/ಎ/1ಎ	4-00	4-40	ಮಿಷ್ಕಿ	226, 227/2ಎ	211	225	227/ಬಿ
65	ಆರ್.ಹನುಮಂತರೆಡ್ಡಿ ತಂದೆ ಲೇಟ್ ಮಲ್ಲಾರೆಡ್ಡಿ	ಸ್ವಂತ	227/ಎ/1ಬಿ	4-00	4-40	ಮಿಷ್ಕಿ	226, 227/2ಎ	211	225	227/ಬಿ
66	ವೈ.ಎನ್.ವಿಶಾಲಾಕ್ಷಿ ಗಂಡ ವೈ.ನಾಗರೆಡ್ಡಿ	ಸ್ವಂತ	227/ಎ/1ಸಿ	1-01	1-11	ಮಿಷ್ಕಿ	228	211	225, 226	249, 242
67	ಶಿವಣ್ಣ ತಂದೆ ಲೇಟ್ ಕೋರಿಬಸಪ್ಪ	ಸ್ವಂತ	227/ಸಿ	13-78	15-16	ಮಿಷ್ಕಿ	228	227/2ಬಿ	225, 226	249, 242
68	1) ಕು.ಮಲ್ಲೇಶಪ್ಪ ತಂದೆ ಸಿದ್ದಪ್ಪ (6-00) 2) ಸುಶೀಲಮ್ಮ ಗಂಡ ಗಂಗಾಧರ 3) ಶಾರದಮ್ಮ ಗಂಡ ಕೆ. ರಾಜಪ್ಪ 4) ಕೆ.ಚನ್ನಪ್ಪ ತಂದೆ ಲೇಟ್ ಶಿದ್ದಲಿಂಗಪ್ಪ 5) ಶ್ರೀಮತಿ ಮೀನಾಕ್ಷಮ್ಮ ಗಂಡ ಲೇಟ್ ಶಿದ್ದಲಿಂಗಪ್ಪ	ಸ್ವಂತ	230	7-85	5-74	ಮಿಷ್ಕಿ	231	229	222	233/ಎ
69	1) ಆರ್.ವಿ.ಶ್ರೀನಿವಾಸರೆಡ್ಡಿ ಲೇಟ್ ವೀರಾರೆಡ್ಡಿ (1-17) 2) ಆರ್.ವಿ.ನಾರಾಯಣ ರೆಡ್ಡಿ ಲೇಟ್ ವೀರಾರೆಡ್ಡಿ (9-01) 3) ಆರ್.ವಿ. ರಾಮಚಂದ್ರ ರೆಡ್ಡಿ ಲೇಟ್ ವೀರಾರೆಡ್ಡಿ (9-91)	ಸ್ವಂತ	231	20-09	14-67	ಮಿಷ್ಕಿ	ಗ್ರಾಮದ ಗಡಿ	230	222	232
70	1) ಆರ್.ವಿ. ಚಂದ್ರಶೇಖರ ರೆಡ್ಡಿ ತಂದೆ ಲೇಟ್ ವೀರರೆಡ್ಡಿ (8-69) 2) ಆರ್.ವಿ. ಶ್ರೀನಿವಾಸರೆಡ್ಡಿ ತಂದೆ ಲೇಟ್ ವೀರರೆಡ್ಡಿ (8-74)	ಸ್ವಂತ	232/ಎ	17-43	12-73	ಮಿಷ್ಕಿ	ಕೊಳಗಲ್ಲ ಗ್ರಾಮದ ಗಡಿ	233	231	232/ಬಿ1
71	ವೈ.ಲಕ್ಷ್ಮೀ ರಾಜೇಶ್ವರಿ ಗಂಡ ವೈ. ವೆಂಕಟರೆಡ್ಡಿ	ಸ್ವಂತ	232/ಬಿ/1	1-23	0-90	ಮಿಷ್ಕಿ	ಗ್ರಾಮದ ಗಡಿ	233	232/ಎ	232/ಬಿ2
72	1) ಆರ್.ಪ್ಪಿ.ನಾರಾಯಣಮ್ಮ ಗಂಡ ಲಕ್ಷ್ಮೀರೆಡ್ಡಿ (17-00) 2) ಆರ್.ಪ್ಪಿ.ಸಿದ್ದಾರೆಡ್ಡಿ ತಂದೆ ಲಕ್ಷ್ಮೀರೆಡ್ಡಿ(11-77) 3) ಕೆ.ರಾಂಬಾಬು ತಂದೆ ಕೆ. ಕೃಷ್ಣಮೋಹನ (10-00)	ಸ್ವಂತ	232/ಬಿ2	38-77	28-30	ಮಿಷ್ಕಿ	ಗ್ರಾಮದ ಗಡಿ	234	232/ಬಿ1	338

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
73	1) ಡಿ.ವೆಂಕಟಲಕ್ಷ್ಮಮ್ಮ ಗಂಡ ಡಿ.ವಿ. ಸುಬ್ಬಾರಾವ 2) ಜಿ.ಭವಾನಿ ಗಂಡ ಜಿ. ಶ್ರೀನಿವಾಸಲು 3) ಬಿ.ಕೆ.ರಾಜೇಶ್ವರಿ ಗಂಡ ದಿ. ಬಿ. ಸೂರ್ಯನಾರಾಯಣ 4) ರಾವಿ ವೆಂಕಟರಾಮಯ್ಯ ತಂದೆ ರಾವಿ ಸುಬ್ಬಯ್ಯ	ಸ್ವಂತ	292/1	8-63	9-49	ಖುಷ್ಕಿ	298, 299/3	292/14 291	ರಾಷ್ಟ್ರೀಯ ಹೆದ್ದಾರಿ	293/ಎ3
74	ಎನ್.ವೆಂಕಟಮ್ಮ ಗಂಡ ಎನ್.ಎಚ್.ಗೋವಿಂದಪ್ಪ	ಸ್ವಂತ	292/2	2-52	2-77	ಖುಷ್ಕಿ	292/3	ನಾಲಾ	ನಾಲಾ	293/ಎ1
75	ಶ್ರೀಮತಿ ಪದ್ಮ ಗಂಡ ಹೆಚ್.ವಾಯ್.ಗೌರಣ್ಣ	ಸ್ವಂತ	292/3	16-04	17-68	ಖುಷ್ಕಿ	292/4	292/2	ರಾಷ್ಟ್ರೀಯ ಹೆದ್ದಾರಿ-63	293/ಎ1, ಎ2
76	1) ಎನ್.ಸೂರ್ಯನಾರಾಯಣರೆಡ್ಡಿ 2) ಎನ್. ಪ್ರತಾಪರೆಡ್ಡಿ ತಂದೆ ದಿ. ಗೌರಣ್ಣ	ಸ್ವಂತ	292/4	2-94	3-23	ಖುಷ್ಕಿ	298, 299	292/3	ರಾಷ್ಟ್ರೀಯ ಹೆದ್ದಾರಿ-63	293/ಎ2
77	ಪಿ.ವೆಂಕಟಸ್ವಾಮಿ ತಂದೆ ಸಂಜಪ್ಪ	ಸ್ವಂತ	292/5	6-23	6-85	ಖುಷ್ಕಿ	292/ಬಿ	292/4	ರಾಷ್ಟ್ರೀಯ ಹೆದ್ದಾರಿ-63	293/ಎ2, ಎ4
78	ಕೆ.ಶ್ರೀನಿವಾಸಲು ತಂದೆ ಕೆ. ತಿಮ್ಮಪ್ಪ	ಸ್ವಂತ	292/6	6-18	6-79	ಖುಷ್ಕಿ	292/7	292/5	ರಾಷ್ಟ್ರೀಯ ಹೆದ್ದಾರಿ-63	293/ಎ5, ಎ6
79	ಪಿ.ಜಿ.ಲಕ್ಷ್ಮೀ ತಂದೆ ತಿಮ್ಮಪ್ಪ	ಸ್ವಂತ	292/7	0-84	0-92	ಖುಷ್ಕಿ	292/8	292/7	ರಾಷ್ಟ್ರೀಯ ಹೆದ್ದಾರಿ-63	292/ಎ6
80	ಎಂ.ಈ.ನೀಲಕಂಠ ತಂದೆ ದಿವಂಗತ ಎಂ.ಸಣ್ಣ ಈರಣ್ಣ	ಸ್ವಂತ	292/8	1-05	1-15	ಖುಷ್ಕಿ	292/9	292/7	ರಾಷ್ಟ್ರೀಯ ಹೆದ್ದಾರಿ-63	293/ಎ9
81	ಹೆಚ್.ಲೋಕೇಶ ತಂದೆ ಆರ್.ಹನುಮಂತ	ಸ್ವಂತ	292/9	1-05	1-15	ಖುಷ್ಕಿ	292/10	292/8	ರಾಷ್ಟ್ರೀಯ ಹೆದ್ದಾರಿ-63	293/ಎ9
82	ಎಮ್.ಈಶ್ವರ ತಂದೆ ಬಾಲಪ್ಪ	ಸ್ವಂತ	292/10	1-04	1-14	ಖುಷ್ಕಿ	292/1	292/9	ರಾಷ್ಟ್ರೀಯ ಹೆದ್ದಾರಿ-63	293/ಎ9
83	ನಾಗರಾಜ ಪಾಟೀಲ ತಂದೆ ಅರವಿ ಶಾಂತಪ್ಪ	ಸ್ವಂತ	292/11	2-20	2-42	ಖುಷ್ಕಿ	292/12	292/10	ರಾಷ್ಟ್ರೀಯ ಹೆದ್ದಾರಿ-63	293/ಎ10

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
84	ಪಿ.ನಾಗವೇಣಿ ಗಂಡ ಈ ಪ್ರಸಾದರಾವು	ಸ್ವಂತ	292/12	2-50	2-75	ಖುಷ್ಕಿ	292/13	292/11	ರಾಷ್ಟ್ರೀಯ ಹೆದ್ದಾರಿ-63	293/ಎ11
85	ಎನ್.ನಾಗರಾಜರಡ್ಡಿ ತಂದೆ ದೊಡ್ಡಬಸಪ್ಪ	ಸ್ವಂತ	292/13	3-68	4-05	ಖುಷ್ಕಿ	292/14	292/12	ರಾಷ್ಟ್ರೀಯ ಹೆದ್ದಾರಿ-63	293/ಎ11, ಎ3
86	ಎಂ.ವೆಂಕಟೇಶ್ವರ ರೆಡ್ಡಿ ತಂದೆ ಎನ್.ಶಿವಕಾರ ರೆಡ್ಡಿ	ಸ್ವಂತ	292/14	0-60	0-66	ಖುಷ್ಕಿ	292/1	292/13	ರಾಷ್ಟ್ರೀಯ ಹೆದ್ದಾರಿ-63	293/ಎ3
87	1) ಶಾರದಮ್ಮ ಗಂಡ ಶ್ಯಮಪ್ರಸಾದ್ (1-42) 2) ರಾವಿ ವೆಂಕಟರಾಮಯ್ಯ ತಂದೆ ರಾವಿ ಸುಬ್ಬಯ್ಯ (0-60) 3) ರಾವಿ ವೆಂಕಟರಾಮಯ್ಯ ತಂದೆ ಸುಬ್ಬಯ್ಯ (0-59)	ಸ್ವಂತ	293/ಎ/3	2-61	2-87	ಖುಷ್ಕಿ	297	293/ಎ/11	292/13, 14 ಹಾಗೂ 1	293/ಬಿ5
88	ಎಸ್.ಹರಿನಾಥ ಬಾಬು ತಂದೆ ಲೇಟ್ ನೆಕ್ಕಲಮಡಿ ಕೃಷ್ಣರಾವ್	ಸ್ವಂತ	293/ಎ/4	1-82	2-00	ಖುಷ್ಕಿ	293/ಎ5	292/ಎ2	292/5	293/ಬಿ3
89	ಜಿ.ರಾಮಕೃಷ್ಣ ತಂದೆ ಜಿ. ಸೂರ್ಯನಾರಾಯಣ	ಸ್ವಂತ	293/ಎ/5	1-48	1-63	ಖುಷ್ಕಿ	293/ಎಬಿ	293/ಎ4	292/5, 6	294, 293/ಬಿ3
90	1) ಎನ್.ಪೂರ್ಣಿಮಾ ತಾಯಿ ಗಂಗಮ್ಮ ಗಂಡ ಶ್ರೀನಿವಾಸರೆಡ್ಡಿ (7-18) 2) ಎನ್.ಕವಿತ ಗಂಡ ಎಂ.ಎಸ್.ರಘುನಾಥರೆಡ್ಡಿ (7-17)	ಸ್ವಂತ	294/1	14-55	16-02	ಖುಷ್ಕಿ	294/2	ನಾಲಾ	293/ಬಿ1	397
91	ಶ್ರೀ ಎನ್.ಶರತ್‌ರೆಡ್ಡಿ ತಂದೆ ಎನ್. ಸೂರ್ಯ ನಾರಾಯಣರೆಡ್ಡಿ	ಸ್ವಂತ	294/2	14-53	15-98	ಖುಷ್ಕಿ	294/3	294/1	292/ಬಿ1, ಬಿ2	396, 397
92	ಶ್ರೀ ಎನ್.ಶರತ್‌ರೆಡ್ಡಿ ತಂದೆ ಎನ್. ಸೂರ್ಯ ನಾರಾಯಣರೆಡ್ಡಿ	ಸ್ವಂತ	294/3	14-53	15-98	ಖುಷ್ಕಿ	394/4	394/2	392/ಬಿ2, ಬಿ3	396, 383
93	ಎನ್.ವರ್ಷ ಮೌನಿಕ ರೆಡ್ಡಿ ತಂದೆ ಪ್ರತಾಪ ರೆಡ್ಡಿ	ಸ್ವಂತ	294/4	14-53	15-98	ಖುಷ್ಕಿ	394/5	394/3	392/ಬಿ3, ಬಿ4	383/ಎ
94	ಎನ್.ಪ್ರತಾಪರೆಡ್ಡಿ ತಂದೆ ಲೇಟ್ ಎನ್.ಗೌರಣ್ಣ	ಸ್ವಂತ	294/5	14-53	15-98	ಖುಷ್ಕಿ	296, 295	294/4	292/ಬಿ4, ಬಿ5	293/ಎ
95	ವಿಜಯಲಕ್ಷ್ಮೀ ಗಂಡ ರಾಮಾನಾಯಡು	ಸ್ವಂತ	295/ಎ	5-70	4-17	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
96	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಬಿ1	0-42	0-31	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
97	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಬಿ2	0-42	0-31	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
98	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಬಿ3	0-42	0-31	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
99	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಬಿ4	0-42	0-31	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
100	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಸಿ/1	0-40	0-30	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
101	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಸಿ/2	0-39	0-28	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
102	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಸಿ/3	0-40	0-30	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
103	ಮಹೇಶ ಆರ್.ಅಗರವಾಲ ತಂದೆ ಲೇಟ್ ರಾಮಪ್ರಸಾದ	ಸ್ವಂತ	295/ಸಿ/4	0-39	0-28	ಖುಷ್ಕಿ	308, 309/ಎ	294/5	296	283/ಡಿ, ಇ, ಎಫ್
104	ವಿಜಯಲಕ್ಷ್ಮೀ ಗಂಡ ರಾಮನಾಯಡು	ಸ್ವಂತ	296	8-23	6-01	ಖುಷ್ಕಿ	308	294/5	297	295
105	ಮೋಹಿನಿದೇವಿ ಗಂಡ ರವೀಂದ್ರ	ಸ್ವಂತ	297/ಎ/1ಎ	4-00	4-00	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
106	ಮೋಹಿನಿದೇವಿ ಗಂಡ ರವೀಂದ್ರ	ಸ್ವಂತ	297/ಎ/1ಬಿ	5-46	6-01	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
107	ಜಾಯದೇವಿ	ಸ್ವಂತ	297/ಎ/2	9-00	9-90	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
108	ಎನ್.ಶ್ರೀರಾಮ ಪ್ರಸಾದ ತಂದೆ ಎನ್.ಆಂಜನೇಯ	ಸ್ವಂತ	297/ಎ/3ಎ	4-00	4-40	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
109	ಶ್ರೀಮತಿ ಇಂದಿರಾ ದೇವಿ	ಸ್ವಂತ	297/ಎ/3ಬಿ	5-00	5-50	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
110	ಜಿ.ಕೋಮಲಾದೇವಿ ಗಂಡ ಮಲ್ಲಪ್ಪ	ಸ್ವಂತ	297/ಎ/4	9-00	9-90	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
111	ವಿಜಯಲಕ್ಷ್ಮೀ ಗಂಡ ರಾಮನಾಯಡು	ಸ್ವಂತ	297/ಬಿ	6-76	7-44	ಖುಷ್ಕಿ	305/ಎ, 307	293/ಬಿ5, 292/ಎ3	298	296, 308
112	ಬಿ.ಶೇಷಣ್ಣ ತಂದೆ ತಿಮ್ಮಣ್ಣ	ಸ್ವಂತ	298/1	2-75	3-03	ಖುಷ್ಕಿ	300	292	299/1,2,3	297

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
113	ಕೆ.ಎ.ಶಶಿಕಲಾ ಗಂಡ ಗುರುಮೂರ್ತಿರೆಡ್ಡಿ	ಸ್ವಂತ	298/2	1-87	2-06	ಖುಷ್ಕಿ	300	292	299/1,2,3	297
114	ವಿ.ಎಸ್.ಎಂ.ಕಲ್ಯಾಣ ತಂದೆ ವಿ. ಮುರಳಿಕೃಷ್ಣ	ಸ್ವಂತ	298/3	3-51	3-86	ಖುಷ್ಕಿ	300	292	299	297
115	1) ಬಿ.ಶೇಷಣ್ಣ ತಂದೆ ತಿಮ್ಮಪ್ಪ 2) ಮಹೇಶ್ ಕುಮಾರ್ ಅಗರ್ವಾಲ ತಂದೆ ರಾಯಪ್ರಸಾದ	ಸ್ವಂತ	299/1	6-86	7-55	ಖುಷ್ಕಿ	299/2	299/3	ರಾಷ್ಟ್ರೀಯ ಹೆದ್ದಾರಿ-63	298
116	ಕೆ.ಎ.ಶಶಿಕಲಾ ಗಂಡ ಗುರುಮೂರ್ತಿ ರೆಡ್ಡಿ	ಸ್ವಂತ	299/2	3-89	4-28	ಖುಷ್ಕಿ	300	299/1	ರಾಷ್ಟ್ರೀಯ ಹೆದ್ದಾರಿ-63	298
117	ಕೆ.ಹೇಮಾ ಗಂ.ಸತ್ಯಮೂರ್ತಿ	ಸ್ವಂತ	299/3	6-49	7-14	ಖುಷ್ಕಿ	299/1	292/1	ರಾಷ್ಟ್ರೀಯ ಹೆದ್ದಾರಿ-63	298
118	1) ಕುರುಬರ ಹೊನ್ನೂರಪ್ಪ ತಂದೆ ದೊಡ್ಡಬಸಪ್ಪ 2) ಕೆ.ಮಲೇಶಪ್ಪ ತಂದೆ ದೊಡ್ಡಬಸಪ್ಪ 3) ಪಾರ್ವತಮ್ಮ ಗಂಡ ಕೆ. ಹೊನ್ನೂರಪ್ಪ 4) ಮಂಜುನಾಥ ತಂದೆ ಹೊನ್ನೂರಪ್ಪ 5) ಶ್ರೀಕಾಂತ ಎಂ.ಜಿ. ತಾಯಿ ಪಾರ್ವತಮ್ಮ 6) ಗಾದಿ ಲಿಂಗನಗೌಡ ಎಂ.ಜಿ. ತಾಯಿ ಪಾರ್ವತಮ್ಮ 7) ಸರೋಜಮ್ಮ ಗಂಡ ಮಲೇಶಪ್ಪ 8) ರಾಮಕೃಷ್ಣ ಎಂ.ಜಿ. ತಾಯಿ ಸರೋಜಮ್ಮ 9) ನಂದಿಶ ಎಂ.ಜಿ. ತಾಯಿ ಸರೋಜಮ್ಮ	ಸ್ವಂತ	300	16-11	17-73	ಖುಷ್ಕಿ	301/ಎ1 301/ಬಿ	298, 299/2	ರಾಷ್ಟ್ರೀಯ ಹೆದ್ದಾರಿ-63	305/ಎ
119	ಕುರುಬರ ದೊಡ್ಡ ಮಲೇಶಪ್ಪ ತಂದೆ ಲೇಟ್ ಚನ್ನಪ್ಪ	ಸ್ವಂತ	301/ಎ	2-20	2-42	ಖುಷ್ಕಿ	302/ಎ1	300	ರಾಷ್ಟ್ರೀಯ ಹೆದ್ದಾರಿ-63	301/ಬಿ
120	ಕುರುಬರ ಮಳ್ಳಪ್ಪ ತಂದೆ ಗೋಡ್ಡ ಬಸಪ್ಪ	ಸ್ವಂತ	301/ಬಿ	2-68	2-95	ಖುಷ್ಕಿ	302/ಬಿ	300	301/ಎ	305/ಬಿ
121	ಕೆ.ದೊಡ್ಡ ಮಲೇಶಪ್ಪ ತಂದೆ ಗಚ್ಚಿನ ಮನೆ ಚನ್ನಪ್ಪ	ಸ್ವಂತ	302/ಎ/1	2-80	3-08	ಖುಷ್ಕಿ	302/ಎ2	301	ರಸ್ತೆ	304
122	1) ಕೆ.ದೊಡ್ಡ ಮಲೇಶಪ್ಪ ತಂದೆ ಚನ್ನಪ್ಪ (0-50) 2) ಕೆ.ಮಲ್ಲಿಕಾರ್ಜುನ ತಂದೆ ಸಣ್ಣ ಮಲ್ಲೇಶಪ್ಪ 3) ಕೆ.ಶ್ರೀಶೈಲ ತಂದೆ ಸಣ್ಣ ಮಲ್ಲೇಶಪ್ಪ 4) ಕೆ.ಅಂಜನೇಯ ತಂದೆ ಸಣ್ಣ ಮಲ್ಲೇಶಪ್ಪ (1-82)	ಸ್ವಂತ	302/ಎ2	2-32	2-56	ಖುಷ್ಕಿ	302/ಎ2	301	ರಸ್ತೆ	304



ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
123	ಕುರುಬರ ಮಳ್ಳಪ್ಪ ತಂದೆ ದೊಡ್ಡ ಬಸಪ್ಪ	ಸ್ವಂತ	302/ಬಿ	1-72	1-90	ಖುಷ್ಕಿ	302/ಎ2	301	ರಸ್ತೆ	304
124	ಕುರುಬರ ಶಿದ್ದಮ್ಮ ಗಂಡ ದೊಡ್ಡಬಸಪ್ಪ	ಸ್ವಂತ	302/ಸಿ	2-79	3-02	ಖುಷ್ಕಿ	302/ಎ2	301	ರಸ್ತೆ	304
125	1) ಕೆ.ಮಲ್ಲಿಕಾರ್ಜುನ ತಂದೆ ಸಣ್ಣ ಮಲ್ಲೇಶಪ್ಪ 2) ಕೆ.ಶ್ರೀಶೈಲ ತಂದೆ ಸಣ್ಣ ಮಲ್ಲೇಶಪ್ಪ 3) ಕೆ. ಅಂಜನೇಯ ತಂದೆ ಸಣ್ಣ ಮಲ್ಲೇಶಪ್ಪ	ಸ್ವಂತ	303/ಎ	3-65	4-02	ಖುಷ್ಕಿ	327	302/ಎ2	ರಾಷ್ಟ್ರೀಯ ಹೆದ್ದಾರಿ-63	303/ಬಿ
126	ಕುರುಬರ ಶಿದ್ದಮ್ಮ ಗಂಡ ದೊಡ್ಡಬಸಪ್ಪ	ಸ್ವಂತ	303/ಬಿ	3-59	3-95	ಖುಷ್ಕಿ	327	302/ಎ2	ರಾಷ್ಟ್ರೀಯ ಹೆದ್ದಾರಿ-63	303/ಬಿ
127	1) ಕುರುಬರ ಶಿದ್ದಮ್ಮ ಗಂಡ ದೊಡ್ಡಬಸಪ್ಪ (1-22) 2) ಕೆ.ಸಾವಿತ್ರಿ ಗಂಡ ಮಲ್ಲಿಕಾರ್ಜುನ (1-00) 3) ಕೆ.ಕವಿತ ಗಂಡ ಹೆಚ್.ತಿರುಮಲ (1-00) 4) ಕೆ.ಯೋಗೇಶ್ವರಿ ತಂದೆ ಕೆ. ಮಳ್ಳಪ್ಪ (0-27)	ಸ್ವಂತ	304/ಎ	3-49	3-84	ಖುಷ್ಕಿ	304/ಬಿ	305/ಬಿ	303/ಬಿ,ಸಿ	306
128	ಕುರುಬರ ದೊಡ್ಡಮಲ್ಲೇಶಪ್ಪ ತಂದೆ ಚನ್ನಪ್ಪ	ಸ್ವಂತ	304/ಬಿ	7-45	8-20	ಖುಷ್ಕಿ	304/ಬಿ	305/ಬಿ	303/ಬಿ,ಸಿ	306
129	ಕೆ.ಮಂಜುನಾಥ ತಂದೆ ಕೆ. ಜಯರಾಂ	ಸ್ವಂತ	305/ಎ/1	5-40	5-94	ಖುಷ್ಕಿ	304	297	300	307
130	ಎಸ್.ಶಿಲ್ಪ ತಂದೆ ಕೆ. ನಾರಾಯಣ ಪ್ರಸಾದ್	ಸ್ವಂತ	305/ಎ/2	2-71	2-98	ಖುಷ್ಕಿ	304	297	300	307
131	ಕೆ. ಶ್ರೀ ಲಕ್ಷ್ಮೀ ತಂದೆ ಕೆ. ನಾರಾಯಣಪ್ರಸಾದ	ಸ್ವಂತ	305/ಎ/3	2-70	2-98	ಖುಷ್ಕಿ	304	297	300	307
132	ಕೆ.ವಿಧ್ಯಾ ತಂದೆ ಕೆ. ಸತ್ಯ ನಾರಾಯಣ ಮರಪ ಪೊತಪ್ಪ	ಸ್ವಂತ	305/ಎ/4	2-71	2-98	ಖುಷ್ಕಿ	304	297	300	307
133	ಆರ್.ಟಿ.ಸಿ. ಲಭ್ಯ ಇರುವುದಿಲ್ಲ	ಸ್ವಂತ	305/ಎ/5	2-70	2-97	ಖುಷ್ಕಿ	304	297	300	307
134	1) ಕೆ.ಯೋಗೇಶ್ವರಿ ತಂದೆ ಮಳ್ಳಪ್ಪ 2) ಕೆ.ಹುಲಿಗಮ್ಮ ತಂದೆ ಮಳ್ಳಪ್ಪ (1-22) 3) ಕೆ.ಸುನಿತಾ ತಂದೆ ಮಳ್ಳಪ್ಪ (0-50) 4) ಕೆ.ಮಂಜುಳ ತಂದೆ ಮಳ್ಳಪ್ಪ (0-50) 5) ಕೆ.ರೇಣುಕಮ್ಮ ತಂದೆ ಮಳ್ಳಪ್ಪ (0-50)	ಸ್ವಂತ	305/ಬಿ	2-95	3-25	ಖುಷ್ಕಿ	304	297	300	307
135	ಶ್ರೀಮತಿ ಜಿ.ಲಕ್ಷ್ಮೀದೇವಿ ಗಂಡ ಡಿ. ವೆಂಕಟೇಶ್ವರಲು	ಸ್ವಂತ	306	7-88	5-76	ಖುಷ್ಕಿ	327, 311	307	304	308
136	ಕೋನಂಗಿ ಗೋವಿಂದಮ್ಮ ಗಂಡ ಅಂಜೇನಪ್ಪ	ಸ್ವಂತ	307/ಎ	5-44	3-98	ಖುಷ್ಕಿ	306	297	305	308

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
137	1) ಶ್ರೀಮತಿ ದೇವಮ್ಮ ಗಂಡ ದಿವಂಗತ ರಂಗಯ್ಯ ವೇಣಿ ವೀರಾಪೂರ (3-51) 2) ಜೆ.ವೆಂಕಟೇಶ ತಂದೆ ದಿವಂಗತ ರಂಗಯ್ಯ ವೇಣಿವೀರಾಪೂರ (6-00) 3) ಪಿ.ವಿ. ರಾಘವರಾವ್ ತಂದೆ ಸುಬ್ಬರಾವ್ (3-00)	ಸ್ವಂತ	307/ಬಿ	12-51	9-14	ಖುಷ್ಕಿ	306	297	305	308
138	ಕೋನಂಗಿ ಗೋವಿಂದಮ್ಮ ಗಂಡ ಅಂಜೇನಪ್ಪ ಬೆಳೆದೋಣಿ	ಸ್ವಂತ	308	27-67	20-20	ಖುಷ್ಕಿ	311	295, 296	297, 307, 306	309/ಎ
139	1) ಡಿ.ಕೃಷ್ಣಮೂರ್ತಿ ತಂದೆ ಸಂಜೀವಪ್ಪ (3-75) 2) ಬಿ.ದೇವರೆಡ್ಡಿ ತಂದೆ ಲೇಟ್ ರಾಮಪ್ಪ (4-30)	ಸ್ವಂತ	309/ಎ	8-05	5-88	ಖುಷ್ಕಿ	310	295, 383/ಡಿ, ಇ, ಎಫ್	308	309/ಬಿ
140	ಎಂ.ತಿಪ್ಪಣ್ಣ ತಂದೆ ಲೇಟ್ ತೆರವೀಲಪ್ಪ	ಸ್ವಂತ	309/ಬಿ	6-60	4-82	ಖುಷ್ಕಿ	310	383/ಡಿ, ಇ, ಎಫ್	308	379, 382
141	1) ಡಿ.ಕೃಷ್ಣಮೂರ್ತಿ ತಂದೆ ಸಂಜೀವಪ್ಪ (0-11) 2) ಬಿ.ದೇವರೆಡ್ಡಿ ತಂದೆ ಲೇಟ್ ರಾಮಪ್ಪ	ಸ್ವಂತ	310/ಎ	0-61	0-45	ಖುಷ್ಕಿ	311	309	308	378
142	ಎಂ.ತಿಪ್ಪಣ್ಣ ತಂದೆ ಲೇಟ್ ತೆರವೀಲಪ್ಪ	ಸ್ವಂತ	310/ಬಿ	2-09	1-53	ಖುಷ್ಕಿ	311	309	308	378
143	1) ಹರಿಜನ ತಿಪ್ಪಮ್ಮ 2) ಹರಿಜನ ತಿಪ್ಪಮ್ಮ 3) ಹರಿಜನ ದುರುಗಪ್ಪ 4) ಹರಿಜನ ಮರಿದುಗ್ಗಪ್ಪ (9-50) 5) ಹರಿಜನ ಚನ್ನ ಸೋಮಪ್ಪ (0-70)	ಸ್ವಂತ	311/ಬಿ	10-20	-	ಖುಷ್ಕಿ	317, 316, 312	310, 308, 306	327	378
144	ಹರಿಜನ ದುಗ್ಗಪ್ಪ	ಸ್ವಂತ	311/ಸಿ	1-36	1-50	ಖುಷ್ಕಿ	317, 316, 312	310, 308, 306	327	378
145	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (1-01) 2) ಕೆ.ಸುಧಾರಕ 'ರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ. ನಾರಾಯಣಪ್ಪ ತಂದೆ ಶರಭಯ್ಯ (1-01)	ಸ್ವಂತ	312/ಎ	2-02	2-23	ಖುಷ್ಕಿ	313	311	316	365/ಬಿ
146	ಪಿ.ಹರಿ ಒಬಳರೆಡ್ಡಿ ತಂದೆ ಪಿ.ಸಿಂಗಾರರೆಡ್ಡಿ	ಸ್ವಂತ	312/ಬಿ	1-95	2-15	ಖುಷ್ಕಿ	313	310	316	365/ಬಿ
147	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (0-88) 2) ಕೆ.ಸುಧಾರಕರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ.ನಾರಾಯಣಪ್ಪ ತಂದೆ ಶರಭಯ್ಯ (0-88)	ಸ್ವಂತ	312/ಸಿ	1-76	1-94	ಖುಷ್ಕಿ	313	310	316	365/ಬಿ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
148	ಕೆ.ರವಿಕುಮಾರ ರಡ್ಡಿ ತಂದೆ ಕೆ. ಹನುಮಪ್ಪರೆಡ್ಡಿ	ಸ್ವಂತ	312/ಡಿ	0-05	0-06	ಖುಷ್ಕಿ	313	310	316	365/ಬಿ
149	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (0-80) 2) ಕೆ.ಸುಧಾರಕರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ. ನಾರಾಯಣಪ್ಪ ತಂದೆ ಶರಭಯ್ಯ(0-80)	ಸ್ವಂತ	313/ಎ	1-60	1-70	ಖುಷ್ಕಿ	314	365/ಎ	316	365/ಎ
150	ಪಿ.ಹರಿ ಒಬಳರೆಡ್ಡಿ ತಂದೆ ಪಿ.ಸಿಂಗಾರ ರಡ್ಡಿ	ಸ್ವಂತ	313/ಬಿ	1-84	2-03	ಖುಷ್ಕಿ	314	365/ಎ	316	365/ಎ
151	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (0-73) 2) ಕೆ.ಸುಧಾರಕರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ. ನಾರಾಯಣಪ್ಪ ತಂದೆ ಶರಭಯ್ಯ(0-73)	ಸ್ವಂತ	313/ಸಿ	1-46	1-61	ಖುಷ್ಕಿ	314	365/ಎ	316	365/ಎ
152	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (0-55) 2) ಕೆ.ಸುಧಾರಕರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ. ನಾರಾಯಣಪ್ಪ ತಂದೆ ಶರಭಯ್ಯ(0-55)	ಸ್ವಂತ	314/ಎ	1-10	1-21	ಖುಷ್ಕಿ	360, 362	313	315	364/ಎ
153	ಪಿ.ಹರಿ ಒಬಳರೆಡ್ಡಿ ತಂದೆ ಪಿ. ಸಿಂಗಾರರಡ್ಡಿ	ಸ್ವಂತ	314/ಬಿ	1-94	2-14	ಖುಷ್ಕಿ	360, 362	313	315	364/ಎ
154	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (0-67) 2) ಕೆ.ಸುಧಾರಕರಬಾಬು ತಂದೆ ಲೇಟ್ ಬ. ನಾಗಲಿಂಗಪ್ಪ 3) ಬ. ನಾರಾಯಣಪ್ಪ ತಂದೆ ಶರಭಯ್ಯ (0-67)	ಸ್ವಂತ	314/ಸಿ	1-34	1-48	ಖುಷ್ಕಿ	360, 362	313	315	364/ಎ
155	ಪುನೀತಾ ಚಿರಾನಿಯ ಗಂಡ ಅರುಣ ಚಿರಾನಿಯ	ಸ್ವಂತ	314/ಡಿ	0-73	0-81	ಖುಷ್ಕಿ	360, 362	313	315	364/ಎ
156	ಜಿ.ರಾಘವೇಂದ್ರ ತಂದೆ ಲೇಟ್ ಜೆ.ಸಿ. ವೆಂಕಟಸ್ವಾಮಿ	ಸ್ವಂತ	315/ಎ	5-45	6-00	ಖುಷ್ಕಿ	319, 320	316	317	314
157	1) ಬಡಿಗೇರ ಸರಸ್ವತಮ್ಮ ಗಂಡ ಲೇಟ್ ವೀರಭದ್ರಪ್ಪ (1-64) 2) ಕೆ.ಸುಧಾರಕರಬಾಬು ತಂದೆ ಬ. ನಾಗಲಿಂಗಪ್ಪ 3) ಬ.ನಾರಾಯಣಪ್ಪ ತಂದೆ ಶರಬಯ್ಯ (1-65)	ಸ್ವಂತ	315/ಬಿ,ಸಿ	3-29	3-62	ಖುಷ್ಕಿ	319, 320	316	317	314
158	ಕುರುಬರ ಚನ್ನಪ್ಪ ತಂದೆ ದೊಡ್ಡಬಸಪ್ಪ	ಸ್ವಂತ	315/ಡಿ	2-43	2-68	ಖುಷ್ಕಿ	319, 320	316	317	314
159	ಜಿ.ರಾಘವೇಂದ್ರ ತಂದೆ ಲೇಟ್ ಜಿ.ಸಿ.ವೆಂಕಟಸ್ವಾಮಿ	ಸ್ವಂತ	316/ಎ	4-68	5-15	ಖುಷ್ಕಿ	315	311	317	312, 313
160	1) ಬಡಿಗೇರ ಸರಸ್ವತಮ್ಮ ಗಂ. ಲೇಟ್ ವೀರಭದ್ರಪ್ಪ (2-00) 2) ಕೆ.ಸುಧಾರಕರಬಾಬು ತಂ. ಲೇಟ್ ಬ.ನಾಗಲಿಂಗಪ್ಪ 3) ಬ.ನಾರಾಯಣಪ್ಪ ತಂದೆ ಶರಭಯ್ಯ (4-99)	ಸ್ವಂತ	316/ಬಿಸಿ	6-99	7-69	ಖುಷ್ಕಿ	315	311	317	312, 313

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
161	1) ಜಿ.ಕೃಷ್ಣಮೂರ್ತಿ ತಂದೆ ಲೇಟ್ ಜಿ.ಸಿ. ವೆಂಕಟಸ್ವಾಮಿ (2-00) 2) ಜಿ.ಪದ್ಮಾವತಿ ಗಂಡ ಜಿ. ರಾಘವೇಂದ್ರ 3) ಜಿ.ಸಾವಿತ್ರಮ್ಮ ಗಂಡ ಲೇಟ್ ಜಿ.ಸಿ. ವೆಂಕಟಸ್ವಾಮಿ (4-51)	ಸ್ವಂತ	317	6-51	7-17	ಖುಷ್ಕಿ	318	311	325	315, 316
162	1) ಟಿ.ಬಿ.ವರದರಾಜುಲು ತಂದೆ ಟಿ.ಬಿ. ರಾಮಾಂಜನಪ್ಪ (1-00) 2) ಪಿ.ಸುವರ್ಣಮ್ಮ ಗಂಡ ಅಬ್ದುಲ್ ಅಫಾವುಲ್ಲ (0-50) 3) ಪಿ.ಪಾಂಡುರಂಗಯ್ಯ ತಂದೆ ಲೇಟ್ ಪಿ.ತಿಮ್ಮಪ್ಪ (1-00) 4) ಬಿ.ಪಾರ್ವತಮ್ಮ ಗಂಡ ಜಿ. ಪುಲ್ಲಯ್ಯ (1-00) 5) ಕೊಪ್ಪಲಸಂದ್ಯಾ ಗಂಡ ಆಂಜನೇಯಲು(2-00) 6) ನಿರ್ಮಲ ವಿಶ್ವನಾಥ ಗಂಡ ಎಸ್.ಸಿ. ವಿಶ್ವನಾಥ (1-00) 7) ಟಿ.ಬಿ.ಗುಳೆಪ್ಪ ತಂದೆ ಟಿ.ಬಿ.ಭೀಮಪ್ಪ (1-50) 8) ಎನ್.ರಮೇಶ್ ಬಾಬು ತಂದೆ ಎನ್.ವೆಂಕಟರಮಣ (0-50) 9) ವಸಂತಿ ಪಿ.ಸೇರುಗರ್ ಗಂಡ ಪದ್ಮನಾಭ ವಿ. ಸೇರುಗರ್ (0-50) 10) ಟನ್ನಾ ರಮಾದೇವಿ ಗಂಡ ಟಿ. ರಾಮರಾವ್ (1-00) 11) ಸಿ.ಹೆಚ್.ಶ್ರೀಪದ್ಮಾವತಿ ಗಂಡ ರಾಮಸುಬ್ಬರಾವ್ (2-00) 12) ಎನ್.ರವಿಕುಮಾರ ತಂದೆ ಎನ್. ವೆಂಕಟರಮಣ (0-75) 13) ವಸಂತಿ ಪಿ.ಸೇರುಗರ್ ಗಂಡ ಪದ್ಮನಾಭ ವಿ. ಸೇರುಗರ್ (1-00)	ಸ್ವಂತ	318	14-75	16-23	ಖುಷ್ಕಿ	324	317	325, 327	319
163	1) ಕೆ.ರಾಮಕೃಷ್ಣ ತಂದೆ ಲೇಟ್ ಭೀಮಲಿಂಗಪ್ಪ (10-00) 2) ಕೆ.ತಿಮ್ಮಪ್ಪ ತಂ. ಲೇಟ್ ಭೀಮಲಿಂಗಪ್ಪ (5-89)	ಸ್ವಂತ	319	15-89	17-48	ಖುಷ್ಕಿ	321	315	318	320
164	ಕೆ.ತಿಮ್ಮಪ್ಪ ತಂದೆ ಲೇಟ್ ಭೀಮಲಿಂಗಪ್ಪ	ಸ್ವಂತ	320	4-95	5-45	ಖುಷ್ಕಿ	321	315	319	360
165	1) ಕೆ.ಸುಬ್ಬಲಕ್ಷ್ಮಮ್ಮ ಗಂಡ ಕೇ ವೆಂಕಟರಮಣಪ್ಪ (10-85) 2) ಕೆ.ನಾಗಮಣಿ ಗಂಡ ರಂಗನಾಥ (5-00)	ಸ್ವಂತ	321	15-85	17-44	ಖುಷ್ಕಿ	322	319, 320	324	360
166	ಕೆ.ಶ್ರೀದೇವಿ ಗಂಡ. ಸುರೇಂದ್ರ	ಸ್ವಂತ	322	6-66	10-39	ಖುಷ್ಕಿ	331/ಎ 359	321	323	360
167	ಜಿ.ರಜನಿ ಕುಮಾರಿ ಗಂಡ ಜಿ. ವೆಂಕಟೇಶ್ವರರಾವ್	ಸ್ವಂತ	323	8-68	13-55	ಖುಷ್ಕಿ	330	324	329/ಬಿ	322
168	ಜಿ.ವೆಂಕಟೇಶ್ವರರಾವ್ ತಂದೆ ಲೇಟ್ ಜಿ.ಶೇಷಪ್ಪ ಚೌದರಿ	ಸ್ವಂತ	324	15-43	16-98	ಖುಷ್ಕಿ	323	318, 325	329/ಬಿ	321

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
169	ಶ್ರೀ ಕೆ.ಲಾಲೆಪ್ಪ ತಂ. ಲೇಟ್ ಹನುಮಂತಪ್ಪ	ಸ್ವಂತ	325/1	5-00	5-50	ಖುಷ್ಕಿ	324	ನಾಲಾ	326	317 318
170	ಕೆ.ವೆಂಕಟೇಶ ತಂದೆ ಲೇಟ್ ಶಂಕರಬಾಬು	ಸ್ವಂತ	325/2	0-79	0-87	ಖುಷ್ಕಿ	324	ನಾಲಾ	326	318
171	ಹರಿಜನ ಗೋವಿಂದರಾಜಲು ತಂದೆ ಕುಲ್ಲಾಯಪ್ಪ	ಸ್ವಂತ	327/ಎ	3-23	3-55	ಖುಷ್ಕಿ	326 328	303, 304, 306	311	ರಾಷ್ಟ್ರೀಯ ಹೆದ್ದಾರಿ-63
172	ಧಿರಜಕುಮಾರ ತಂದೆ ಉತ್ತಮಚಂದ್	ಸ್ವಂತ	327/ಸಿ	2-29	2-52	ಖುಷ್ಕಿ	326 328	303, 304, 306	311	ರಾಷ್ಟ್ರೀಯ ಹೆದ್ದಾರಿ-63
173	ವಿ.ಭೀಮಯ್ಯ ತಂದೆ ವಿ.ಡಿ. ಹನುಮಂತಶೆಟ್ಟಿ ಬಳ್ಳಾರಿ	ಸ್ವಂತ	329/ಎ/1	5-28	5-81	ಖುಷ್ಕಿ	329/ಎ2	328	ರಾಷ್ಟ್ರೀಯ ಹೆದ್ದಾರಿ-63	329/6
174	ವಿ.ಪ್ರದೀಪ್‌ಕುಮಾರ ತಂದೆ ವಿ. ಭೀಮಯ್ಯ ಶೆಟ್ಟಿ	ಸ್ವಂತ	329/ಎ/2	5-75	6-33	ಖುಷ್ಕಿ	329/ಎ3	322/ಎ2	337, ರಸ್ತೆ ರಾಷ್ಟ್ರೀಯ ಹೆದ್ದಾರಿ-63	329/6
175	ವಿ.ರಮೇಶಕುಮಾರ ತಂದೆ ವಿ. ಭೀಮಯ್ಯ ಶೆಟ್ಟಿ	ಸ್ವಂತ	329/ಎ/3	5-75	6-33	ಖುಷ್ಕಿ	329/ಎ4	322/ಎ2	ರಾಷ್ಟ್ರೀಯ ಹೆದ್ದಾರಿ-63	329/ಬಿ
176	ವಿ.ಮುರಳಿಧರ ತಂದೆ ವಿ. ಭೀಮಯ್ಯ ಶೆಟ್ಟಿ	ಸ್ವಂತ	329/ಎ/4	5-75	6-33	ಖುಷ್ಕಿ	329/ಎ6	322/ಎ3	ರಾಷ್ಟ್ರೀಯ ಹೆದ್ದಾರಿ-63	329/ಬಿ
177	ವಿ.ಕೃಷ್ಣಕುಮಾರ ತಂದೆ ವಿ. ಭೀಮಯ್ಯ ಶೆಟ್ಟಿ	ಸ್ವಂತ	329/ಎ/5	6-25	6-87	ಖುಷ್ಕಿ	336/ಎ	329/ಎಬಿ	ರಾಷ್ಟ್ರೀಯ ಹೆದ್ದಾರಿ-63	330
178	ವಿ.ಮುರಳಿಧರ ಕುಮಾರ್ ತಂದೆ ವಿ. ಭೀಮಯ್ಯ ಶೆಟ್ಟಿ	ಸ್ವಂತ	329/ಎ/6	1-60	1-76	ಖುಷ್ಕಿ	329/ಎ5	329/ಎ4	ರಾಷ್ಟ್ರೀಯ ಹೆದ್ದಾರಿ-63	329/ಬಿ
179	1) ಎಮ್.ರಾಯನಗೌಡ ತಂದೆ ಲೇಟ್ ಸಿದ್ದನಗೌಡ (10-27) 2) ಎಮ್.ಸಿದ್ದನಗೌಡ ತಂದೆ ಲೇಟ್ ಸಿದ್ದನಗೌಡ(10-27)	ಸ್ವಂತ	329/ಬಿ	20-54	22-59	ಖುಷ್ಕಿ	329/ಎ5	326	329/ಎ1, ಎ2, ಎ3, ಎ4, ಎ6	323, 324, 325
180	1) ಎಂ.ರಾಯನಗೌಡ ತಂದೆ ಲೇಟ್ ಸಿದ್ದನಗೌಡ (4-27) 2) ಎಂ.ಸಿದ್ದನಗೌಡ ತಂದೆ ಸಿದ್ದನಗೌಡ (4-26)	ಸ್ವಂತ	330/ಎ/1ಎ	8-53	13-31	ಖುಷ್ಕಿ	332	323	335	331

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
181	ಬಿ.ಪಾಂಡುರಂಗರೆಡ್ಡಿ ತಂದೆ ನಾರಾಯಣರೆಡ್ಡಿ	ಸ್ವಂತ	330/ಎ/1ಬಿ	1-30	-	ಖುಷ್ಕಿ	332	323	335	331
182	ಬಿ.ಎಲ್.ವಿ.ಕೆ. ಕೃಷ್ಣ ಮೋಹನ್ ತಂದೆ ಸುಬ್ಬರಾವ್	ಸ್ವಂತ	330/ಎ/1ಸಿ	1-32	-	ಖುಷ್ಕಿ	332	323	335	331
183	1) ಕೆ.ಹನುಮಪ್ಪ ತಂದೆ ಮಲ್ಲಪ್ಪ (3-16) 2) ಕೆ.ಲಕ್ಷ್ಮಪ್ಪ ತಂದೆ ಮಲ್ಲಪ್ಪ (3-15)	ಸ್ವಂತ	330/ಎ/2	6-31	9-84	ಖುಷ್ಕಿ	332	323	335	331
184	ಕೆ.ಹನುಮಂತಪ್ಪ ತಂದೆ ಅಲ್ಲಿಪುರ ಸಿದ್ದಪ್ಪ	ಸ್ವಂತ	330/ಬಿ1	2-50	3-90	ಖುಷ್ಕಿ	332	323	335	331
185	ಕೆ.ಉಮೇಶ ತಂದೆ ಅಲ್ಲಿಪುರ ಸಿದ್ದಪ್ಪ	ಸ್ವಂತ	330/ಬಿ2	2-50	3-90	ಖುಷ್ಕಿ	332	323	335	331
186	ಅಲ್ಲಿಪುರ ಸಿದ್ದಪ್ಪ ತಂದೆ ಹನುಮಂತಪ್ಪ	ಸ್ವಂತ	330/ಬಿ3	2-00	3-12	ಖುಷ್ಕಿ	332	323	335	331
187	ಪಾರ್ವತಮ್ಮ ತಂದೆ ಅಲ್ಲಿಪುರ ಅಂಜೇನಮ್ಮ	ಸ್ವಂತ	330/ಬಿ4	8-28	12-92	ಖುಷ್ಕಿ	332	323	335	331
188	ಕೆ.ರಾಂಬಾಬು ತಂದೆ ಕೃಷ್ಣಮೋಹನ	ಸ್ವಂತ	331/ಎ	7-76	12-11	ಖುಷ್ಕಿ	348, 349	322	330	359
189	ಇಲ್ಲೂರಿ ರವಿಕಾಂತ ತಂದೆ ರಾಮರಾವು	ಸ್ವಂತ	331/ಬಿ	3-76	5-87	ಖುಷ್ಕಿ	348, 349	322	330	359
190	ಎನ್.ಶಿವನಗೌಡ ತಂದೆ ಲೇಟ್ ಶಿವನಗೌಡ	ಸ್ವಂತ	332/ಎ/1	0-04	0-07	ಖುಷ್ಕಿ	333	330	334	348
191	ಎಂ.ಸಿದ್ದನಗೌಡ ತಂದೆ ಲೇಟ್ ಸಿದ್ದನಗೌಡ	ಸ್ವಂತ	332/ಎ/2	0-05	0-08	ಖುಷ್ಕಿ	333	330	334	348
192	ಕೆ.ಪಾರ್ವತಮ್ಮ ಗಂಡ ಲೇಟ್ ಅಲ್ಲಿಪುರ ಅಂಜೇನಪ್ಪ	ಸ್ವಂತ	332/ಬಿ/1ಎ	0-35	0-55	ಖುಷ್ಕಿ	333	330	334	348
193	ಕೆ.ರಾಂ.ಬಾಬು ತಂದೆ ಕೃಷ್ಣಮೋಹನ	ಸ್ವಂತ	332/ಬಿ/1ಬಿ	0-77	1-20	ಖುಷ್ಕಿ	333	330	334	348
194	ಎ.ಮಲ್ಲಿಕಾರ್ಜುನರಾವ್ ತಂದೆ ಎ. ನಾಗಭೂಷಣರಾವು	ಸ್ವಂತ	332/ಬಿ/2	2-12	3-31	ಖುಷ್ಕಿ	333	330	334	348
195	ಡಿ.ಎಲ್.ರಮೇಶಗೋಪಾಲ ತಂದೆ ಡಿ.ಎಲ್.ಶೆಟ್ಟಿ	ಸ್ವಂತ	332/ಬಿ/3	2-06	3-22	ಖುಷ್ಕಿ	333	330	334	348
196	ಉಂಡವಲ್ಲಿ ರಾಜೇಶ್ವರರಾವ್ ತಂದೆ ವೀರರಾಘವಲು	ಸ್ವಂತ	332/ಬಿ/4	1-06	1-65	ಖುಷ್ಕಿ	333	330	334	348
197	ಹೆಚ್.ಸಂತೋಷ ತಂದೆ ಹಟ್ಟಿ ಈಶ್ವರಪ್ಪ	ಸ್ವಂತ	333/1	4-00	6-24	ಖುಷ್ಕಿ	340	332	334	347
198	ಹೆಚ್.ಸಂತೋಷ ತಂದೆ ಹಟ್ಟಿ ಹೆಚ್.ಈಶ್ವರಪ್ಪ	ಸ್ವಂತ	333/2	4-45	6-94	ಖುಷ್ಕಿ	340	332	334	347
199	ಕೆ. ಸಣ್ಣ ಮಲ್ಲೇಶಪ್ಪ ತಂದೆ ಲೇಟ್ ಚನ್ನಪ್ಪ	ಸ್ವಂತ	333/3	0-65	1-02	ಖುಷ್ಕಿ	340	332	334	347
200	ಎಸ್.ಸಿದ್ದನಗೌಡ ತಂದೆ ಲೇಟ್ ಸಿದ್ದನಗೌಡ	ಸ್ವಂತ	334/ಎ1	0-08	0-12	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
201	ಎಸ್.ಸಿದ್ದನಗೌಡ ತಂದೆ ಲೇಟ್ ಸಿದ್ದನಗೌಡ	ಸ್ವಂತ	334/ಎ2	0-08	0-13	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
202	ಕೆ.ರಾಂಬಾಬು ತಂದೆ ಕೃಷ್ಣಮೋಹನ್	ಸ್ವಂತ	334/ಬಿ/1	0-49	0-76	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
203	ಕೆ.ಮಲ್ಲಿಕಾರ್ಜುನ ರಾವ್ ತಂದೆ ನಾಗಭೂಷಣ ಶೆಟ್ಟಿ	ಸ್ವಂತ	334/ಬಿ/2	1-94	3-03	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
204	ಡಿ.ಎಲ್.ರಮೇಶ ಸೋಮ ತಂದೆ ವೀರ ರಾಘವಲು	ಸ್ವಂತ	334/ಬಿ/3	0-44	3-81	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
205	ಉಂಡವಲ್ಲಿ ರಾಜೇಶ್ವರರಾವ್ ತಂದೆ ವೀರ ರಾಘವಲು	ಸ್ವಂತ	334/ಬಿ/4	0-98	1-54	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
206	ಹೆಚ್.ಸಂತೋಷ ತಂದೆ ಹಟ್ಟಿ ಈಶ್ವರಪ್ಪ	ಸ್ವಂತ	334/ಸಿ/1	3-25	5-07	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
207	ಹೆಚ್.ಸಂತೋಷ ತಂದೆ ಹಟ್ಟಿ ಹೆಚ್.ಈಶ್ವರಪ್ಪ	ಸ್ವಂತ	334/ಸಿ/2	3-30	5-15	ಖುಷ್ಕಿ	340	335	ರಾಷ್ಟ್ರೀಯ ಹೆದ್ದಾರಿ-63	332, 333
208	ಆರ್.ಹನುಮಪ್ಪ ತಂದೆ ಲಿಂಗಪ್ಪ	ಸ್ವಂತ	335/ಎ	2-10	3-28	ಖುಷ್ಕಿ	334	336	337	330
209	ಶ್ರೀಮತಿ ಶಿವಮ್ಮ ಗಂಡ ಲೇಟ್ ಎಮ್.ದೊಡ್ಡನ ಗೌಡ	ಸ್ವಂತ	335/ಬಿ/1	1-90	2-97	ಖುಷ್ಕಿ	334	336	ರಾಷ್ಟ್ರೀಯ ಹೆದ್ದಾರಿ-63	330
210	ಬಿ.ಪಾಂಡುರಂಗರೆಡ್ಡಿ ತಂದೆ ಬಿ. ನಾರಾಯಣ ರೆಡ್ಡಿ	ಸ್ವಂತ	335/ಬಿ/2	3-09	4-82	ಖುಷ್ಕಿ	334	336	ರಾಷ್ಟ್ರೀಯ ಹೆದ್ದಾರಿ-63	330
211	ಅರವಟ್ಟಿಗೆ ವೀರಭದ್ರಪ್ಪ ತಂದೆ ಲೇಟ್ ಅರವಟ್ಟಿಗೆ ನಾಗಪ್ಪ (3-07)	ಸ್ವಂತ	335/ಬಿ/3	3-07	4-79	ಖುಷ್ಕಿ	334	336	ರಾಷ್ಟ್ರೀಯ ಹೆದ್ದಾರಿ-63	330
212	1) ಎಂ.ರಾಯನಗೌಡ ತಂದೆ ಲೇಟ್ ಸಿದ್ದನಗೌಡ 2) ಎಂ.ಸಿದ್ದನಗೌಡ ತಂದೆ ಲೇಟ್ ಸಿದ್ದನಗೌಡ	ಸ್ವಂತ	335/ಸಿ1	0-01	0-02	ಖುಷ್ಕಿ	334	336	337	330
213	ಬಿ.ಪಾಂಡುರಂಗ ರೆಡ್ಡಿ ತಂದೆ ನಾರಾಯಣ ರೆಡ್ಡಿ ಬಿ.ನಾರಾಯಣ ರೆಡ್ಡಿ	ಸ್ವಂತ	335/ಸಿ2	0-02	0-03	ಖುಷ್ಕಿ	334	336	337	330
214	ಅರವಟ್ಟಿಗೆ ವೀರಭದ್ರಪ್ಪ ತಂದೆ ಲೇಟ್ ಅರವಟ್ಟಿಗೆ ನಾಗಪ್ಪ	ಸ್ವಂತ	335/ಸಿ/3	0-03	0-05	ಖುಷ್ಕಿ	334	336	337	330
215	1) ತಿಟಗಲ್ಲಿ ವೆಂಕಟೇಶಪ್ಪ ತಂದೆ ತಿಮ್ಮಪ್ಪ (4-33) 2) ತಿಟಗಲ್ಲಿ ಸಂಜೀವಮ್ಮ ಗಂಡ ವೆಂಕಟೇಶಪ್ಪ (4-33)	ಸ್ವಂತ	336/ಎ	8-66	13-51	ಖುಷ್ಕಿ	335	329	ರಾಷ್ಟ್ರೀಯ ಹೆದ್ದಾರಿ-63	330

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
216	ಆರ್.ಹನುಮಪ್ಪ ತಂದೆ ಲಿಂಗಪ್ಪ	ಸ್ವಂತ	336/ಬಿ	6-56	10-24	ಖುಷ್ಕಿ	335	329	ರಾಷ್ಟ್ರೀಯ ಹೆದ್ದಾರಿ-63	330
217	ಶ್ರೀ ಜಿ.ಪಿ.ಶ್ರೀನಿವಾಸಲು ತಂದೆ ಶ್ರೀ ಜಿ.ಪಿ.ದೇವರಡ್ಡಿ ಗೋವಿಂದಪ್ಪ	ಸ್ವಂತ	338/1	5-39	5-93	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
218	1) ಕೆ.ಹೆಚ್.ಪ್ರಕಾಶ ತಂದೆ ಹೆಚ್.ತಿಪ್ಪೇಸ್ವಾಮಿ ವಾಡ ನಂ. 18, ಮನೆ ನಂ. ಎಫ್ 54, ಪಾರ್ವತಿ ನಗರ ಬಳ್ಳಾರಿ 2) ಎ.ನಾಗರತ್ನ ಗಂಡ ಜೋಶಿ ಡಿ.ಎಸ್. ಬಾಲಾಜಿ ರೋಡ್, ಬಳ್ಳಾರಿ 3) ಸಿದ್ದಾರ್ಥ ಸುಬ್ರಮಣ್ಯ ಜೋಷಿ ತಂದೆ ಜೋಷಿ ಡಿ.ಎಸ್. ಸುಬ್ರಮಣ್ಯ ಕೆ.ಸಿ. ರೋಡ್, ಬಳ್ಳಾರಿ 4) ಕೃಷ್ಣ ಚೈತನ್ಯ ತಂದೆ ಜೋಷಿ ಡಿ.ಎಸ್. ಎನ್ನೋಬಲ್ ಇಂಡಿಯಾ ಹತ್ತಿರ ಕೆ. ಸಿ. ಕಾಂಪೌಂಡ ಬಳ್ಳಾರಿ.	ಸ್ವಂತ	338/2	8-55	9-40	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
219	ಜಿ.ಪಿ.ಸುರೇಶ ತಂದೆ ಜಿ.ಪಿ. ದೇವರಡ್ಡಿ	ಸ್ವಂತ	338/3	1-71	1-88	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
220	ಜಿ.ಗುರುಮೂರ್ತಿ ತಂದೆ ಗೌರಣ್ಣ	ಸ್ವಂತ	338/4	1-46	1-61	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
221	ವಿ.ಎಸ್.ನರೇಶ ತಂದೆ ಲೇಟ್ ವಧುಮಲ್	ಸ್ವಂತ	338/ಬಿ/2ಎ	4-22	4-64	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
222	ವರ್ಷ ಪಿ.ಸಾಚರ್ ತಂದೆ ಲೇಟ್ ಪ್ರಕಾಶ ಸಾಚರ್	ಸ್ವಂತ	338/ಬಿ/2ಬಿ	4-22	4-64	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
223	1) ಶ್ರೀಮತಿ ಗಂಗಮ್ಮ ಗಂಡ ರಾಮಾಂಜೇನಪ್ಪ 2) ಆರ್.ರಾಮಪ್ಪ ಹೆಂಡತಿ ಅಂಜೇನಮ್ಮ 3) ಆರ್.ಹನುಮಂತಪ್ಪ ತಾಯಿ ಅಂಜೇನಮ್ಮ 4) ಆರ್.ಮಲ್ಲೇಶಪ್ಪ ತಾಯಿ ಅಂಜೇನಮ್ಮ 5) ಆರ್.ದೇವೇಂದ್ರಪ್ಪ ತಾಯಿ ಅಂಜೇನಮ್ಮ 6) ಶ್ರೀಮತಿ ಲಕ್ಷ್ಮೀದೇವಿ ತಂದೆ ಗಂಡ ಲೇಟ್ ರಾಮಾಂಜೇನಪ್ಪ	ಸ್ವಂತ	338/ಸಿ/1	30-69	33-76	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63



ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
224	1) ಪಿ.ರಾಧಾಕೃಷ್ಣ ತಂದೆ ವೆಂಕಯ್ಯಶೆಟ್ಟಿ ಬಳ್ಳಾರಿ 2) ಪಿ.ರಾಧಾಕೃಷ್ಣ ತಂದೆ ವೆಂಕಯ್ಯಶೆಟ್ಟಿ ಬಳ್ಳಾರಿ ಭೂ.ಪ.	ಸ್ವಂತ	338/ಸಿ/2	10-00	-	ಖುಷ್ಕಿ	ಗ್ರಾಮದ ಗಡಿ	235	232	ರಾಷ್ಟ್ರೀಯ ಹೆದ್ದಾರಿ-63
225	ಹೆಚ್.ಸಂತೋಷ ತಂದೆ ಹೆಚ್. ಈಶ್ವರಪ್ಪ	ಸ್ವಂತ	340/ಎ/1	0-65	0-72	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
226	ಕುರುಬರ ಸಣ್ಣ ಮಲ್ಲೇಶಪ್ಪ ತಂದೆ ಚನ್ನಪ್ಪ	ಸ್ವಂತ	340/ಎ/2ಎ	1-35	1-49	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
227	1) ಕುರುಬರ ಚನ್ನಬಸಪ್ಪ ತಂದೆ ಚನ್ನಪ್ಪ 2) ಲಕ್ಷ್ಮೀದೇವಿ ಗಂಡ ಕುರುಬರ ಚನ್ನಬಸಪ್ಪ (1-04) 3) ಕೆ.ಜಗನಾಥ ತಂದೆ ಕುರುಬರ ಚನ್ನಬಸಪ್ಪ (3-00) 4) ಕೆ.ಬಾಬು ತಂದೆ ಕುರುಬರ ಚನ್ನಬಸಪ್ಪ (3-00)	ಸ್ವಂತ	340/ಎ/2ಬಿ	7-04	7-74	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
228	ಎಂ.ರಾಜಬಾಬು ತಂದೆ ವೆಂಕಟರಾಜು	ಸ್ವಂತ	340/ಬಿ/1ಎ	4-00	4-40	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
229	ಎಂ.ಹರಿಶ್ಚಂದ್ರ ಗಂಡ ತಂದೆ ಸಣ್ಣ ಗುರುಸಿದ್ದನಗೌಡ	ಸ್ವಂತ	340/ಬಿ/1ಬಿ	2-50	2-76	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
230	ಜಿ.ಎಂ.ಸಿದ್ದಯ್ಯ ತಂದೆ ಸಣ್ಣ ಸೂಗೂರಯ್ಯ	ಸ್ವಂತ	340/ಬಿ/1ಸಿ	2-00	2-20	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
231	ಎ.ಮಲ್ಲಿಕಾರ್ಜುನ ತಂದೆ ಅಜ್ಜಿ ದೊಡ್ಡಪ್ಪ	ಸ್ವಂತ	340/ಬಿ/1ಡಿ	0-43	0-47	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
232	ಜಿ.ಪ್ರೀತಮ್ ಕಾರ್ವ ಡಿ. ಗೋವಿಂದ ನಾರಾಯಣ ಕಾರ್ವ	ಸ್ವಂತ	340/ಬಿ/2	4-40	4-84	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
233	ಜಿ.ಪ್ರೀತಮ್ ಕಾರ್ವ ಡಿ. ಗೋವಿಂದ ನಾರಾಯಣ ಕಾರ್ವ	ಸ್ವಂತ	340/ಬಿ/3	4-40	4-84	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
234	1) ಶ್ರೀಮತಿ ಮಂಜು ಕಾರ್ವ ಗಂಡ ಡಿ. ಗೋಪಾಲ ಕರ್ವಾ 2) ಹೆಚ್.ಜಗದೀಶ ಗುಪ್ತ ತಂದೆ ಕೆ.ಎಚ್. ಮಲ್ಲೇಶಪ್ಪ	ಸ್ವಂತ	340/ಬಿ/4	1-84	2-02	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347
235	ಪ್ರಕಾಶ ತಂದೆ ದಿವಂಗತ ತಿಪ್ಪೇಸ್ವಾಮಿ 8 ಸೆನ್ನಪಾಸನಿ ಇರುವುದಿಲ್ಲ	ಸ್ವಂತ	340/ಸಿ	0-08	-	ಖುಷ್ಕಿ	341, 346	334, 333	ರಾಷ್ಟ್ರೀಯ ಹೆದ್ದಾರಿ-63	347

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
236	ಪಿ.ಎಸ್.ಸುಜಾತಾ ಗಂಡ ಪಿ.ಶ್ರೀನಿವಾಸಬಾಬು	ಸ್ವಂತ	341/ಎ	2-67	2-94	ಖುಷ್ಕಿ	ಗ್ರಾಮದ ಗಡಿ	340	ರಾಷ್ಟ್ರೀಯ ಹೆದ್ದಾರಿ-63	342, 346
237	ಪಿ.ಎಸ್.ಸುಜಾತಾ ಗಂಡ ಪಿ.ಶ್ರೀನಿವಾಸಬಾಬು	ಸ್ವಂತ	341/ಬಿ/1	2-13	2-35	ಖುಷ್ಕಿ	ಗ್ರಾಮದ ಗಡಿ	340	ರಾಷ್ಟ್ರೀಯ ಹೆದ್ದಾರಿ-63	342, 346
238	1) ಎನ್.ಆನಂದರಾವ್ ತಂದೆ ಎನ್.ರಂಗಯ್ಯ (2-00) 2) ಎನ್. ಆನಂದರಾವ್ ತಂದೆ ಎನ್. ರಂಗಯ್ಯ (2-60)	ಸ್ವಂತ	341/ಬಿ/2	4-60	5-06	ಖುಷ್ಕಿ	ಗ್ರಾಮದ ಗಡಿ	340	ರಾಷ್ಟ್ರೀಯ ಹೆದ್ದಾರಿ-63	342, 346
239	ಪಿ.ಡಬ್ಲ್ಯು.ವಿಜಯ ಕುಮಾರ್ ತಂದೆ ಪಿ.ಡಬ್ಲ್ಯು. ಗುರುಬಸಪ್ಪ	ಸ್ವಂತ	341/ಬಿ/3	5-00	5-50	ಖುಷ್ಕಿ	ಗ್ರಾಮದ ಗಡಿ	340	ರಾಷ್ಟ್ರೀಯ ಹೆದ್ದಾರಿ-63	342, 346
240	ಪಿ.ವಿಶಾಲ್ ತಾಯಿ ಸರಸ್ವತಿಬಾಯಿ	ಸ್ವಂತ	341/ಬಿ/4	4-80	5-28	ಖುಷ್ಕಿ	ಗ್ರಾಮದ ಗಡಿ	340	339	342, 346
241	1) ಎ.ಶಿದ್ದನಗೌಡ ತಂದೆ ಎ. ನರಸಿಂಹರೆಡ್ಡಿ (0-02-75) 2) ಜಿ.ಕೆ.ವೆಂಕಮ್ಮ ಗಂಡ ಜಿ.ಕೆ.ಚಿದಂಬರರಾವ್ (0-75) 3) ಎಮ್.ಈರಣ್ಣ ತಂದೆ ಮಾರೆಪ್ಪ (0-5-05) 4) ರುದ್ರಪ್ಪ ಜಿ.ಎನ್.ತಂದೆ ಗುರುಶಿದ್ದಪ್ಪ (0-5-50) 5) ರಾವಿವೆಂಕಟೇಶ್ವರಲು ತಂದೆ ರಾವಿವೆಂಕಟ ಸುಬ್ಬಯ್ಯ (0-2-75) 6) ಶ್ರೀಮತಿ ಗೋವಿಂದಮ್ಮ ಗಂಡ ಪರಶುರಾಮ (0-2-75) 7) ಈರಮ್ಮ ತಂದೆ ನರಸಪ್ಪ (0-02-75) 8) ಬಿ.ಮಾರೆಪ್ಪ ತಂದೆ ಕೊತ್ತಪ್ಪ (0-2-75) 9) ಶ್ರೀಮತಿ ಬಿ. ಗವಿ ಸಿದ್ದಮ್ಮ ಗಂಡ ಬಿ. ಗುರುಸ್ವಾಮಿ (0-08-25) 10) ಶಶಿರೇಖಾ ತಂದೆ ಟಿ. ಭೀಮಣ್ಣ (0-05-50) 11) ಬಿ.ವಿಜಯಲಕ್ಷ್ಮೀ ಗಂಡ ಬಿ. ನಾರಾಯಣಮೂರ್ತಿ (0-02-75) 12) ಎಸ್.ಗಾಯತ್ರಿ ತಂದೆ ಗಂಗಾಧರಯ್ಯ (0-2.75) 13) ಎಸ್.ಭಾರತಿ ಗಂಡ ಡಾ   ರವಿಶಂಕರ (0-2-75) 14) ಎಸ್.ವರಲಕ್ಷ್ಮೀ ಗಂಡ ಎಸ್. ಶಿವಲಿಂಗ (0-05-50) 15) ಎಸ್.ಶಾರದ ಗಂಡ ಆರ್.ಬಿ.ಗಿರಿಪ್ರಕಾಶ (0-11-00) 16) ಎಸ್.ಶಿವಶಂಕರ ರೆಡ್ಡಿ ತಂದೆ ಎಸ್.ಹನುಮಂತ ರೆಡ್ಡಿ (0-11-00)	ಸ್ವಂತ	342	7-61.25	5-68	ಖುಷ್ಕಿ	ಗ್ರಾಮದ ಗಡಿ	346	341	ನಾಲಾ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
	17) ಎಸ್. ಉಮಾ ಗಂಡ ಮಹೇಶ ಗೌಡ (0-13-75) 18) ಕೆ.ಲಾಲೆಪ್ಪ ತಂದೆ ಲೇಟ್ ಕೆ. ಹನುಮಂತಪ್ಪ (1-90-00) 19) ಬಿ. ಜನಾರ್ದನ ತಂದೆ ಬಿ. ತಿಪ್ಪಣ್ಣ (0-05-50)									
242	ಕೆ.ಜೆ.ಪೂರ್ಣಿಮ ತಂದೆ ಕೆ.ಜೆ. ಹೊಸಗೇರಪ್ಪ	ಸ್ವಂತ	342/2	0-02.75	0-02	ಖುಷ್ಕಿ	ಗ್ರಾಮದ ಗಡಿ	346	341	ನಾಲಾ
243	ಕೆ.ಜಿ. ಸರಿತ ತಂದೆ ವಸಗೇರಪ್ಪ	ಸ್ವಂತ	342/3	0-02.75	0-02	ಖುಷ್ಕಿ	ಗ್ರಾಮದ ಗಡಿ	346	341	ನಾಲಾ
244	ಎನ್.ಡಿ. ವೆಂಕಮ್ಮ ತಂದೆ ದುರ್ಗಪ್ಪ	ಸ್ವಂತ	342/4	0-02.75	0-02	ಖುಷ್ಕಿ	ಗ್ರಾಮದ ಗಡಿ	346	341	ನಾಲಾ
245	ಎನ್.ಡಿ.ವೆಂಕಮ್ಮ ತಂದೆ ದುರ್ಗಪ್ಪ	ಸ್ವಂತ	342/5	0-05.50	0-04	ಖುಷ್ಕಿ	ಗ್ರಾಮದ ಗಡಿ	346	341	ನಾಲಾ
246	1) ಹರಿಜನ ಹನುಮಂತಪ್ಪ ತಂದೆ ಲೇಟ್ ಗಿಡ್ಡಪ್ಪ (2-00) 2) ಎಸ್.ಕೆಂಚಪ್ಪ ತಂದೆ ಹರಿಜನ ಹನುಮಂತಪ್ಪ (1-50)	ಸ್ವಂತ	343/1	3-50	2-55	ಖುಷ್ಕಿ	ಗ್ರಾಮದ ಗಡಿ ಹಾಗೂ ನಾಲಾ	345	346, ನಾಲಾ	ನಾಲಾ
247	ಹರಿಜನ ಹೊನ್ನೂರಮ್ಮ	ಸ್ವಂತ	343/2	3-00	2-19	ಖುಷ್ಕಿ	ಗ್ರಾಮದ ಗಡಿ ಹಾಗೂ ನಾಲಾ	345	346, ನಾಲಾ	ನಾಲಾ
248	ಎಲ್.ರಮೇಶಬಾಬು ತಂದೆ ಎಲ್. ಸೂರ್ಯರಾವ್	ಸ್ವಂತ	344/ಎ	2-63	1-92	ಖುಷ್ಕಿ	ಗ್ರಾಮದ ಗಡಿ	351	343, 345	ಜಾನೇಕುಂಟಿ ಗ್ರಾಮದ ಗಡಿ
249	ಶ್ರೀಮತಿ ದೇವಮ್ಮ ಗಂಡ ಲೇಟ್ ಜಡಪ್ಪ ವೇಣಿ ವೀರಾಪೂರ	ಸ್ವಂತ	345/ಎ/1	0-68	0-50	ಖುಷ್ಕಿ	343	351	346	344
250	1) ಹೊನ್ನೂರಮ್ಮ ತಾಯಿ ಹನುಮಕ್ಕ 2) ಗುರುದೇವ ತಾಯಿ ಹನುಮಕ್ಕ	ಸ್ವಂತ	345/ಎ/2	2-00	1-46	ಖುಷ್ಕಿ	343	351	346	344
251	1) ಹೊನ್ನೂರಮ್ಮ ತಾಯಿ ಹನುಮಕ್ಕ 2) ಗುರುದೇವ ತಾಯಿ ಹನುಮಕ್ಕ	ಸ್ವಂತ	345/ಎ/3	1-00	0-73	ಖುಷ್ಕಿ	343	351	346	344
252	ಪರಚೂರಿ ಶ್ರೀಕಾಂತ ತಂದೆ ರವೀಂದ್ರನಾಥ ಹಾಗೂರ	ಸ್ವಂತ	345/ಎ/4	2-75	2-01	ಖುಷ್ಕಿ	343	351	346	344
253	ಪರಚೂರಿ ಶ್ರೀಕಾಂತ ತಂದೆ ರವೀಂದ್ರನಾಥ ಹಾಗೂರ	ಸ್ವಂತ	345/ಎ/5	2-75	2-01	ಖುಷ್ಕಿ	343	351	346	344
254	ಪರಚೂರಿ ಶ್ರೀಕಾಂತ ತಂದೆ ರವೀಂದ್ರನಾಥ ಹಾಗೂರ	ಸ್ವಂತ	345/ಎ/6	2-50	1-82	ಖುಷ್ಕಿ	343	351	346	344
255	ಶ್ರೀಮತಿ ಅನುರಾಧ ಗಂಡ ಎಂ. ವೇಣುಪ್ರಸಾದ್	ಸ್ವಂತ	345/ಬಿ	7-41	5-41	ಖುಷ್ಕಿ	343	351	346	344
256	1) ಕೆ.ರಾಮಾಂಜನೇಯಲು ತಂದೆ ಕೆ. ಲಾಲೆಪ್ಪ ವೇಣಿ ವೀರಾಪೂರ 2) ಕೆ. ರವೀಂದ್ರ ಬಾಬು ತಂದೆ ಕೆ. ಲಾಲೆಪ್ಪ	ಸ್ವಂತ	346/ಎ	9-46	10-41	ಖುಷ್ಕಿ	342, 343	340, 347	341	ನಾಲಾ ಹಾಗೂ 345

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
257	1) ಕೆ.ಹೆಚ್.ಪ್ರಕಾಶ ತಂದೆ ಲೇಟ್ ಹೆಚ್. ತಿಪ್ಪೇಸ್ವಾಮಿ (6-00) 2) ಹೆಚ್.ಜಗದೀಶ ಗುಪ್ತ ತಂದೆ ಹೆಚ್ ಮಲ್ಲೇಶಪ್ಪ (7-50) 3) ಕೆ.ಹೆಚ್.ಪ್ರಕಾಶ್ ತಂದೆ ಲೇಟ್ ಹೆಚ್. ತಿಪ್ಪೇಸ್ವಾಮಿ (1-47)	ಸ್ವಂತ	346/ಬಿ	14-97	16-47	ಖುಷ್ಕಿ	342, 343	340, 347	341	ನಾಲಾ ಹಾಗೂ 345
258	ಹೆಚ್.ರಾಜೇಶಕುಮಾರ ತಂದೆ ಜಗದೀಶ ಗುಪ್ತಾ	ಸ್ವಂತ	347/ಎ/1ಎ	1-85	2-04	ಖುಷ್ಕಿ	346	348, 349	333, 340	350, 351
259	ಹೆಚ್.ಜಗದೀಶ ತಂದೆ ಹೆಚ್.ಮಲ್ಲೇಶಪ್ಪ ಶೇಟ್ಟಿ	ಸ್ವಂತ	347/ಎ/1ಬಿ	1-85	2-04	ಖುಷ್ಕಿ	346	348, 349	333, 340	350, 351
260	ಹೆಚ್.ಜಗದೀಶ ತಂದೆ ಹೆಚ್.ಮಲ್ಲೇಶಪ್ಪ ಶೇಟ್ಟಿ	ಸ್ವಂತ	347/ಎ/1ಸಿ	1-87	2-05	ಖುಷ್ಕಿ	346	348, 349	333, 340	350, 351
261	1) ಹೆಚ್.ಜಗದೀಶ ಗುಪ್ತ ತಂದೆ ಹೆಚ್. ಮಲ್ಲೇಶಪ್ಪ ಮನೆ ನಂ. 27, ವಾರ್ಡ್ ನಂ. 17, ಪಾಟೀಲ ನಗರ, ಬಳ್ಳಾರಿ. 2) ಕೆ.ಹೆಚ್.ತಿಪ್ಪೇಸ್ವಾಮಿ ತಂದೆ ದಿವಂಗತ ಕೆ.ಹೆಚ್. ತಿಪ್ಪೇಸ್ವಾಮಿ, ಮನೆ ನಂ. ಎಫ್-54, ವಾರ್ಡ್ ನಂ.18, 3ನೇ ಮುಖ್ಯ ರಸ್ತೆ ಪಾರ್ವತಿ ನಗರ, ಬಳ್ಳಾರಿ.	ಸ್ವಂತ	347/ಎ/2	5-38	5-92	ಖುಷ್ಕಿ	346	348, 349	333, 340	350, 351
262	ಕೊಲ್ಲಾಟ ರಾಮರಾವ್ ತಂದೆ ಕೃಷ್ಣ ಮೂರ್ತಿ	ಸ್ವಂತ	347/ಎ3	5-55	6-10	ಖುಷ್ಕಿ	346	348, 349	333, 340	350, 351
263	1) ಶ್ರೀಮತಿ ಲಕ್ಷ್ಮೀ ಗಂಡ ಶಂಕರ (7-17-75) 2) ಬಿ.ಕೆ.ರವಿಕಾಂತ ತಂದೆ ಬಿ. ಕೃಷ್ಣಪ್ಪ (8-29) 3) ಶ್ರೀ ಹೆಚ್.ಆರ್. ಶೇಷಾಚಲ ಗುಪ್ತ ತಂದೆ ಹೆಚ್.ಆರ್. ಚಂದ್ರಶೇಖರ ಶೆಟ್ಟಿ ಮ್ಯಾನ್ ಡೇಟ್ ಹೋಲ್ಡರ್, ಶ್ರೀ ಚೈತನ್ಯ ಎಜೆನ್ಸಿಸ್, ಎಸ್. ಕೆ.ಪಿ. ಬೀದಿ, ಬಳ್ಳಾರಿ (1-00) 4) ವೈ ಚಂದ್ರಶೇಖರಪ್ಪ ತಂದೆ ವೈ. ಓಬರಡ್ಡಿ (0-02-50) 5) ಎಂ.ವೀರನಗೌಡ ತಂದೆ ಶಂಕರಪ್ಪ (0-02-50) 6) ಕೆ.ಮಂಜುನಾಥ ತಂದೆ ಶಾಂಭನಗೌಡ (0-02-50) 7) ಶ್ರೀಮತಿ ಬಿ. ಸರೋಜ ಗಂಡ ಲೇಟ್ ಶ್ರೀ.ಬಿ.ಭೀಮಸೇನರಾವ್ (1-00) 8) ಎ.ವಿ. ಮಲ್ಲಿಕಾರ್ಜುನಯ್ಯ ತಂದೆ ಎ. ವಿಶ್ವೇಶ್ವರಯ್ಯ (0-02-75)	ಸ್ವಂತ	347/ಬಿ	17-57	19-33	ಖುಷ್ಕಿ	346	348, 349	333, 340	350, 351





[illegible]

[illegible]



[illegible]

[illegible]

[illegible]

[illegible]

[illegible]

[illegible]

[illegible]

[illegible]



[illegible]

[illegible]

[illegible]

[illegible]

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
	262. ಜಿ.ತಿಪ್ಪೇಸ್ವಾಮಿ (30"x40") (ಪ್ಲಾ.ನಂ.403) 263. ಎಂ.ಶ್ರೀನಿವಾಸಲು (30"x40") (ಪ್ಲಾ.ನಂ.404) 264. ಸಿ.ರುದ್ರಮೂರ್ತಿ (30"x40") (ಪ್ಲಾ.ನಂ.405) 265. ಎಸ್.ಮೀನಾಕ್ಷಿ (30"x40") (ಪ್ಲಾ.ನಂ.406) 266. ಎನ್.ವೀರೇಂದ್ರ ತಂದೆ ಹೆಚ್.ಸಿ. ನಾಗರಾಜಯ್ಯ (30"x40") (ಪ್ಲಾ.ನಂ.407) 267. ಎಮ್.ಉಷಾ (30"x40") (ಪ್ಲಾ.ನಂ.408) 268. ಕೆ.ಆರ್. ರಮೇಶಬಾಬು ತಂದೆ ಕೆ.ಎಸ್. ರಾಮಸ್ವಾಮಿ (30"x40") (ಪ್ಲಾ.ನಂ.409) 269. ಎಸ್.ಸಿ.ಗೀತಾ ಗಂಡ ಶೀಲಾ ಚಂದುಶೇಖರ್ (30"x40") (ಪ್ಲಾ.ನಂ.410) 270. ಹೆಚ್.ಮಾರ್ಕಂಡಯ್ಯ ತಂದೆ ಲೇಟ್ ಹೊನ್ನಳ್ಳಿ ಸಿದ್ದಪ್ಪ (30"x40") (ಪ್ಲಾ.ನಂ.412) 271. ಆರ್.ವಿ.ಪದ್ಮಾವತಿ ಗಂಡ ವೀರಣ್ಣ ರೇಷ್ಮಿ (30"x40") (ಪ್ಲಾ.ನಂ.413) 272. ಆರ್.ವಿ.ಪದ್ಮಾವತಿ ಗಂಡ ವೀರಣ್ಣ ರೇಷ್ಮಿ (30"x40") (ಪ್ಲಾ.ನಂ.414) 273. ಕೆ.ವೆಂಕಟೇಶ ತಂದೆ ಸಿದ್ದರಾಮಪ್ಪ (30"x40") (ಪ್ಲಾ.ನಂ.415) 274. ನಾಮ ಮಮತ ಗಂಡ ಎನ್.ಗುರು ಪ್ರಸಾದ (30"x40") (ಪ್ಲಾ.ನಂ.416) 275. ನಾಮ ಮಮತ ಗಂಡ ಎನ್. ಗುರು ಪ್ರಸಾದ (30"x40") (ಪ್ಲಾ.ನಂ.417) 276. ಎಂ.ಕೆ. ಬಾಲಾಜಿ ರಾವು (30"x40")(ಪ್ಲಾ.ನಂ.418) (ಮೇಲ್ಕಾಣಿಸಿದ ಎಲ್ಲಾ ಬಿನ್ ಶೇತ್ರಿ ಪ್ಲಾಟುಗಳು ಖುಲ್ಲಾ ಜಾಗೆ ಇರುತ್ತವೆ.									
264	ವಿ.ವೀರೇಶ ತಂದೆ ವಿ. ಯಲ್ಲಪ್ಪ ಬಳ್ಳಾರಿ	ಸ್ವಂತ	348/ಎ	1-09	1-20	ಖುಷ್ಕಿ	347	330 331	332	349

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
265	ಹೆಚ್.ಮಲ್ಲಿಕಾರ್ಜುನರಾವು ತಂದೆ ಡಿ.ಎ. ನಾಗಭೂಷಣ	ಸ್ವಂತ	348/ಬಿ	2-83	3-12	ಖುಷ್ಕಿ	347	331	330, 332	349
266	ವಿ.ವಿರೇಶ ತಂದೆ ವಿ. ಯಲ್ಲಪ್ಪ ಬಳ್ಳಾರಿ	ಸ್ವಂತ	349/ಎ	1-81	2-00	ಖುಷ್ಕಿ	347	331, 359	348	350
267	ವಿ.ವಿರೇಶ ತಂದೆ ಯಲ್ಲಪ್ಪ	ಸ್ವಂತ	349/ಬಿ/1	2-46	2-71	ಖುಷ್ಕಿ	347	331, 359	348	350
268	ವಿ.ಹುಲಿಗಮ್ಮ ಗಂಡ ಎಲ್ಲಪ್ಪ	ಸ್ವಂತ	349/ಬಿ/2	5-40	5-94	ಖುಷ್ಕಿ	347	331, 359	348	350
269	1) ಕುರುಬರ ರಾಮಪ್ಪ ತಂದೆ ಲೇಟ್ ಕುರುಬರ ನಾಗಪ್ಪ 2) ಕುರುಬರ ಸಿದ್ದಣ್ಣ ತಂದೆ ಲೇಟ್ ಕುರುಬರ ನಾಗಪ್ಪ	ಸ್ವಂತ	350/ಎ	8-00	8-80	ಖುಷ್ಕಿ	351	358, 359	347, 349	352
	ಮಧವರಾವು ತಂದೆ ಲೇಟ್ ವೆಂಕಟಪ್ಪಯ್ಯ	ಸ್ವಂತ	350/ಬಿ	3-48	3-88	ಖುಷ್ಕಿ	351	358, 359	347, 349	352
270	ಶ್ರೀಮತಿ ಎಂ.ಅನುರಾಧ ಗಂಡ ಎಂ. ವೇಣುಪ್ರಸಾದ	ಸ್ವಂತ	351	9-04	6-60	ಖುಷ್ಕಿ	345	350, 352	347	ಗ್ರಾಮದ ಗಡಿ
271	1) ಲಕ್ಷ್ಮೀ ನಾರಾಯಣ ಪ್ರಸಾದ 2) ಎಮ್.ಕೃಷ್ಣಪ್ರಸಾದ ತಂದೆ ಎಂ. ರಾಘವೇಂದ್ರ ರಾವು	ಸ್ವಂತ	352/ಬಿ	6-18	4-52	ಖುಷ್ಕಿ	351	353	350	ಗ್ರಾಮದ ಗಡಿ
272	1) ಡಿ.ರಫೀಕ್‌ಸಾಬು ತಂದೆ ಸತ್ತಾರ್‌ಸಾಬು (2-95) 2) ಅಬ್ದುಲ್ ಇಬ್ರಾಹಿಂ ಸಾಬು ತಂದೆ ಸತ್ತಾರ್‌ ಸಾಬು (2-94)	ಸ್ವಂತ	352/ಸಿ	5-89	4-30	ಖುಷ್ಕಿ	351	353	350	ಗ್ರಾಮದ ಗಡಿ
273	1) ಕೆ.ಮಲ್ಲಪ್ಪ ತಂದೆ ಗಾದೆಪ್ಪ (5-04) 2) ಕೆ.ಲಕ್ಷ್ಮಪ್ಪ ತಂದೆ ಲೇಟ್ ಕೆ. ಮಲ್ಲಪ್ಪ (5-04)	ಸ್ವಂತ	352/ಡಿ	10-08	7-36	ಖುಷ್ಕಿ	351	353	350	ಗ್ರಾಮದ ಗಡಿ
274	ಜೆ.ಸಿ.ಮಂಜುನಾಥ ತಂದೆ ಜೆ. ಚನ್ನಬಸಪ್ಪ	ಸ್ವಂತ	353/ಎ	12-77	9-33	ಖುಷ್ಕಿ	352	354 ರಿಂದ 357	358	ಗ್ರಾಮದ ಗಡಿ
275	ಎಂ.ಮಾಧವರಾವು ತಂದೆ ಎಂ. ವೆಂಕಟಪ್ಪಯ್ಯ	ಸ್ವಂತ	353/ಬಿ	10-95	8-00	ಖುಷ್ಕಿ	352	354 ರಿಂದ 357	358	ಗ್ರಾಮದ ಗಡಿ
276	ಎಂ.ಮಾಧವರಾವು ತಂದೆ ಎಂ. ವೆಂಕಟಪ್ಪಯ್ಯ	ಸ್ವಂತ	353/ಸಿ	6-36	4-65	ಖುಷ್ಕಿ	352	354 ರಿಂದ 357	358	ಗ್ರಾಮದ ಗಡಿ
277	ಕೆ.ಮಳ್ಳಪ್ಪ ತಂದೆ ದೊಡ್ಡ ಬಸಪ್ಪ	ಸ್ವಂತ	354	4-98	3-64	ಖುಷ್ಕಿ	353	368	355	ಗ್ರಾಮದ ಗಡಿ
278	ಜೆ.ಸಿ.ಮಂಜುನಾಥ ತಂದೆ ಜೆ.ಚನ್ನಬಸಪ್ಪ	ಸ್ವಂತ	355/ಎ	0-41	0-30	ಖುಷ್ಕಿ	353	368, 367	356, 353	354
279	ಸಿ.ಪ್ರಭವತ್ತಮ್ಮ ಗಂಡ ಸಿ. ಶೇಷರೇಡ್ಡಿ	ಸ್ವಂತ	355/ಬಿ1	4-85	3-54	ಖುಷ್ಕಿ	353	368, 357	356, 353	354, 368
280	ಜೆ.ಸಿದ್ದಮ್ಮ ಗಂಡ ಜೆ. ಹನುಮಣ್ಣ	ಸ್ವಂತ	355/ಬಿ/2	4-85	3-55	ಖುಷ್ಕಿ	353	368, 357	356, 353	354, 368

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
281	ಆರೇರ ಸಿದ್ದಪ್ಪ	ಸ್ವಂತ	355/ಸಿ	2-07	1-52	ಖುಷ್ಕಿ	353	368, 357	356, 353	354, 368
282	1) ಶ್ರೀ ಜೆ.ಚನ್ನಬಸಪ್ಪ ತಂದೆ ಲೇಟ್ ವೀರಭದ್ರಪ್ಪ 2) ಜೆ.ನಾಗರತ್ನಮ್ಮ ಗಂಡ ಚನ್ನಬಸಪ್ಪ	ಸ್ವಂತ	356	13-34	9-74	ಖುಷ್ಕಿ	353	367	357	355
283	1) ಶ್ರೀ ಜೆ.ಚನ್ನಬಸಪ್ಪ ತಂದೆ ಲೇಟ್ ವೀರಭದ್ರಪ್ಪ 2) ಜೆ.ನಾಗರತ್ನಮ್ಮ ಗಂಡ ಚನ್ನಬಸಪ್ಪ	ಸ್ವಂತ	357	8-93	6-52	ಖುಷ್ಕಿ	353	363	361	356, 353
284	ಶೇಕ್ಸಾವಲಿ ತಂದೆ ನಬೀಸಾಬು	ಸ್ವಂತ	358/ಎ	3-93	6-14	ಖುಷ್ಕಿ	350, 352	361	359	353
285	1) ಜೆ.ಚನ್ನಬಸಪ್ಪ ತಂದೆ ಲೇಟ್ ವೀರಭದ್ರಪ್ಪ 2) ನಾಗರತ್ನಮ್ಮ	ಸ್ವಂತ	358/ಬಿ	0-11	0-18	ಖುಷ್ಕಿ	350, 352	357, 363	359	353
286	ಎಂ.ಮಾಧವ ರಾವು ತಂದೆ ಎಂ. ವೆಂಕಟಪ್ಪಯ್ಯ	ಸ್ವಂತ	358/ಸಿ	3-90	6-09	ಖುಷ್ಕಿ	350, 352	357, 363	359	353
287	ಜೆ.ಚನ್ನಬಸಪ್ಪ ತಂದೆ ಲೇಟ್ ವೀರಭದ್ರಪ್ಪ	ಸ್ವಂತ	358/ಡಿ	3-67	5-73	ಖುಷ್ಕಿ	350, 352	357, 363	359	353
288	ಎಮ್.ಮಾಧವರಾವ್ ತಂದೆ ಲೇಟ್ ಎಮ್. ವೆಂಕಟಪ್ಪಯ್ಯ	ಸ್ವಂತ	358/ಇ	3-73	5-82	ಖುಷ್ಕಿ	350, 352	357, 363	359	353
289	ಕೆ.ರಾಂಬಾಬು ತಂದೆ ಕೃಷ್ಣಮೋಹನ	ಸ್ವಂತ	359/ಎ1	2-94	4-59	ಖುಷ್ಕಿ	349, 350	322, 360	331	358
290	ಕೆ.ರಾಂಬಾಬು ತಂದೆ ಕೃಷ್ಣಮೋಹನ	ಸ್ವಂತ	359/ಎ2	2-50	3-90	ಖುಷ್ಕಿ	349, 350	322, 360	331	358
291	ಇಲ್ಲೂರಿ ರವಿಕಾಂತ ತಂದೆ ರಾಮರಾವು	ಸ್ವಂತ	359/ಎ3	2-95	4-60	ಖುಷ್ಕಿ	349, 350	322, 360	331	358
292	ಇಲ್ಲೂರಿ ರವಿಕಾಂತ ತಂದೆ ರಾಮರಾವು	ಸ್ವಂತ	359/ಎ4	2-50	3-90	ಖುಷ್ಕಿ	349, 350	322, 360	331	358
293	ಶ್ರೀಮತಿ ಹನಮಕ್ಕ ಗಂಡ ಲೇಟ್ ಬಿಳಿಬಾಯಪ್ಪ ವೇಣೀವೀರಾಪೂರ	ಸ್ವಂತ	359/ಬಿ	12-38	19-32	ಖುಷ್ಕಿ	349, 350	322, 360	331	358
294	ಬಿ.ರಾಮಸುಬ್ಬಾರೆಡ್ಡಿ ತಂದೆ ಚಂದ್ರಶೇಖರ ರೆಡ್ಡಿ	ಸ್ವಂತ	360/ಎ	2-20	2-42	ಖುಷ್ಕಿ	359	314	320, 321, 322	361, 362
295	1) ಕೆ.ಶಿವಮ್ಮ ಗಂಡ ಗವಿಶಿದ್ರಪ್ಪ (3-28) 2) ದಾಸರ ವೆಂಕಟೇಶಪ್ಪ ತಂದೆ ನವಣಿ ಪೆಟಪ (1-21)	ಸ್ವಂತ	360/ಬಿ1	4-49	4-49	ಖುಷ್ಕಿ	359	314	320, 321, 322	361, 362
296	ಕೆ.ಕಮಲ ರಾಜು ತಂದೆ ಷಣ್ಮುಗಪ್ಪ	ಸ್ವಂತ	360/ಬಿ/2	3-28	3-61	ಖುಷ್ಕಿ	359	314	320, 321, 322	361, 362
297	ಕೆ.ಬಸವನಗೌಡ ತಂದೆ ದೊಡ್ಡಬಸಪ್ಪ	ಸ್ವಂತ	360/ಬಿ/3	3-28	3-61	ಖುಷ್ಕಿ	359	314	320, 321, 322	361, 362
298	ಕೆ.ಸಣ್ಣದೊಡ್ಡಬಸವ ತಂದೆ ಚನ್ನಪ್ಪ	ಸ್ವಂತ	361/1	3-85	4-24	ಖುಷ್ಕಿ	358	362	360	357
299	ಪುನಿತಾ ಚಿರಾನಿಯಾ ತಂದೆ ಅರುಣಾ ಚಿರಾನಿಯಾ	ಸ್ವಂತ	361/2	1-82	2-01	ಖುಷ್ಕಿ	358	362	360	357

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
300	ಪಾರ್ವತಿ ಗಂಡ ಸಣ್ಣ ದೊಡ್ಡಬಸಪ್ಪ	ಸ್ವಂತ	361/3	1-00	1-00	ಖುಷ್ಕಿ	358	362	360	357
301	ಕೆ.ಗವಿಸಿದ್ದಪ್ಪ	ಸ್ವಂತ	361/4	4-72	5-19	ಖುಷ್ಕಿ	358	362	360	357
302	1) ನಾಗಮ್ಮ ಗಂಡ ಷಣ್ಮುಕ್ತಪ್ಪ (1-00) 2) ಕೆ.ಮಲ್ಲಿಕಾರ್ಜುನ ತಂದೆ ಲೇಟ್ ಕೆ. ಷಣ್ಮುಖಪ್ಪ (1-86) 3) ಕೆ.ದೊಡ್ಡಬಸಪ್ಪ ತಂದೆ ಲೇಟ್ ಕೆ. ಷಣ್ಮುಕ್ತಪ್ಪ (1-86)	ಸ್ವಂತ	361/5	4-72	5-19	ಖುಷ್ಕಿ	358	362	360	357
303	ಕೆ.ಬಸವನಗೌಡ ತಂದೆ ದೊಡ್ಡಬಸವನಗೌಡ	ಸ್ವಂತ	361/6	4-72	5-19	ಖುಷ್ಕಿ	358	362	360	357
304	1) ಕೆ.ಶಂಕಪ್ಪ ತಂದೆ ಚನ್ನಪ್ಪ (3-00) 2) ಕೆ.ಸಣ್ಣದೊಡ್ಡಬಸಪ್ಪ ತಂದೆ ಲೇಟ್ ಚನ್ನಪ್ಪ (0-38)	ಸ್ವಂತ	362/ಎ	3-38	3-72	ಖುಷ್ಕಿ	361	314, 364	360	363
305	ಪುನಿತಾ ಚಿ.ರಾಣಿಮಾ ಗಂಡ ಅರುಣ ಚಿರಾಣಿಯಾ	ಸ್ವಮತ	362/ಬಿ	3-82	4-20	ಖುಷ್ಕಿ	361	314, 364	360	363
306	ದಾಸರ ವೆಂಕಟೇಶಪ್ಪ ತಂದೆ ನವಣೇಟಪ್ಪ ವೇಣೀವೀರಾಪೂರ	ಸ್ವಂತ	363/ಎ/1	0-42	0-42	ಖುಷ್ಕಿ	357	364/ಡಿ	362	367
307	ದಾಸರ ವೆಂಕಟೇಶಪ್ಪ ತಂದೆ ನವಣೇಟಪ್ಪ ವೇಣೀವೀರಾಪೂರ	ಸ್ವಂತ	363/ಎ/2	0-35	0-39	ಖುಷ್ಕಿ	357	364/ಡಿ	362	367
308	ಚಟ್ಟಿ ನಾಗರೆಡ್ಡಿ ತಂದೆ ಗೊಳಪ್ಪ	ಸ್ವಂತ	363/ಬಿ	1-00	1-10	ಖುಷ್ಕಿ	357	364/ಡಿ	362	367
309	ಚಟ್ಟಿನಾಗರೆಡ್ಡಿ ತಂದೆ ಗೊಳಪ್ಪ	ಸ್ವಂತ	363/ಸಿ	4-82	5-31	ಖುಷ್ಕಿ	357	364/ಡಿ	362	367
310	ಎಂ.ಗಂಗಮ್ಮ ಗಂಡ ಲೇಟ್ ಮಲ್ಲಪ್ಪ	ಸ್ವಂತ	363/ಡಿ	0-33	0-32	ಖುಷ್ಕಿ	357	364/ಡಿ	362	367
311	ಎಸ್.ರಾಧ ಗಂಡ ಶ್ರೀನಿವಾಸರೆಡ್ಡಿ ಬಳ್ಳಾರಿ	ಸ್ವಂತ	364/ಎ	1-13	1-25	ಖುಷ್ಕಿ	366/ಸಿ	365/ಬಿ	314	364/ಬಿ
312	ಕೆ.ರವಿಕುಮಾರ ರೆಡ್ಡಿ ತಂದೆ. ಕೆ. ಹನುಮಪ್ಪ ರೆಡ್ಡಿ	ಸ್ವಂತ	364/ಬಿ	2-13	2-35	ಖುಷ್ಕಿ	364/ಸಿ	365/ಬಿ	314	364/ಬಿ
313	ಕೆ.ಬಸಪ್ಪ ತಂದೆ ವಶೀಗೇರಪ್ಪ	ಸ್ವಂತ	364/ಸಿ	0-75	0-83	ಖುಷ್ಕಿ	364/ಡಿ	366/ಸಿ ಹಾಗೂ ಡಿ	365/ಬಿ	365/ಇ
314	1) ದೊಡ್ಡ ಹನುಮಂತಮ್ಮ ಗಂಡ ಲೇಟ್ ಸಿದ್ದರೆಡ್ಡಿ (0-62) 2) ಸಣ್ಣಹನುಮಂತಮ್ಮ ಗಂಡ ಲೇಟ್ ಬಸರೆಡ್ಡಿ (0-62) 3) ಚಟ್ಟಿನಾಗರೆಡ್ಡಿ ತಂದೆ ಗೊಳಪ್ಪ (2-41) 4) ವಿ.ಸಿ.ಹೇಮಂತರೆಡ್ಡಿ ತಂದೆ ಸಣ್ಣ ಹನುಮಂತರೆಡ್ಡಿ (0-62) 5) ಶ್ರೀ ಹೆಚ್.ನಿಮ್ಮರೆಡ್ಡಿ ತಂದೆ ಲೇಟ್ ಹೆಚ್.ವಿ. ಸಂಜೀವರೆಡ್ಡಿ (0-62)	ಸ್ವಂತ	364/ಡಿ	4-90	5-39	ಖುಷ್ಕಿ	363	365/ಡಿ	364/ಬಿ	364/ಇ
315	ಎಂ.ಗಂಗಮ್ಮ ಗಂಡ ಲೇಟ್ ಎಂ.ಮಲ್ಲಪ್ಪ	ಸ್ವಂತ	364/ಇ	0-35	0-39	ಖುಷ್ಕಿ	363	365/ಡಿ	364/ಡಿ	367



ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
316	ಎಸ್.ಎಂ.ಉಷಾರೆಡ್ಡಿ ತಂದೆ ಜಿ.ಪಿ.ನೀಲಕಂಠ ರೆಡ್ಡಿ	ಸ್ವಂತ	365/ಎ	0-44	0-49	ಖುಷ್ಕಿ	364/ಎ	365/ಬಿ	313	365/ಬಿ
317	ಕೆ.ರವಿಕುಮಾರರೆಡ್ಡಿ ತಂದೆ ಹನುಮಂತ ರೆಡ್ಡಿ	ಸ್ವಂತ	365/ಬಿ	2-87	3-16	ಖುಷ್ಕಿ	364/ಬಿ	366/ಎ, ಬಿ	365/ಎ	365/ಸಿ
318	1) ದೊಡ್ಡಹನುಮಂತಮ್ಮ ಗಂಡ ಲೇಟ್ ಸಿದ್ದಾರೆಡ್ಡಿ (1-23) 2) ಸಣ್ಣಹನುಮಂತಮ್ಮ ಗಂಡ ಲೇಟ್ ಬಸರೆಡ್ಡಿ (1-23) 3) ಚಟ್ಟನಾಗಿರೆಡ್ಡಿ ತಂದೆ ಗೊಳ್ಳಪ್ಪ (1-50) 4) ವಿ.ಸಿ.ಹೇಮಂತರೆಡ್ಡಿ ತಂದೆ ಸಣ್ಣ ಹನುಮಂತರೆಡ್ಡಿ (1-23) 5) ಶ್ರೀ ಹೆಚ್.ನಿಮ್ಮರೆಡ್ಡಿ ತಂದೆ ಲೇಟ್ ಹೆಚ್.ವಿ. ಸಂಜೀವರೆಡ್ಡಿ (1-22)	ಸ್ವಂತ	365/ಸಿ	6-41	7-06	ಖುಷ್ಕಿ	364/ಡಿ	366/ಸಿ	365/ಬಿ	365/ಡಿ
319	ಗ್ಯಾಂಗಿ ಸುಬ್ಬಮ್ಮ ಗಂಡ ವೆಂಕಟಪ್ಪ	ಸ್ವಂತ	365/ಡಿ	0-33	0-32	ಖುಷ್ಕಿ	364/ಇ	366/ಡಿ	365/ಇ	367
320	ಕೆ.ರವಿಕುಮಾರ ರೆಡ್ಡಿ ತಂದೆ ಕೆ. ಹನುಮಪ್ಪರೆಡ್ಡಿ	ಸ್ವಂತ	366/ಎ	0-41	0-49	ಖುಷ್ಕಿ	365/ಬಿ	378/ಬಿ	312	366/ಬಿ
321	1) ದೊಡ್ಡ ಹನುಮಂತಮ್ಮ ಗಂಡ ಲೇಟ್ ಸಿದ್ದಾರೆಡ್ಡಿ (1-15) 2) ಸಣ್ಣ ಹನುಮಂತಮ್ಮ ಗಂಡ ಲೇಟ್ ಬಸರೆಡ್ಡಿ (1-15) 3) ವಿ.ಸಿ.ಹೇಮಂತರೆಡ್ಡಿ ತಂದೆ ಹನುಮಂತರೆಡ್ಡಿ (1-15) 4) ನಿಮ್ಮರೆಡ್ಡಿ ತಂದೆ ಲೇಟ್ ಹೆಚ್.ವಿ. ಸಂಜೀವ ರೆಡ್ಡಿ ಗಾಂಧಿನಗರ, ಬಳ್ಳಾರಿ (1-15)	ಸ್ವಂತ	366/ಸಿ	4-60	5-06	ಖುಷ್ಕಿ	365/ಸಿ	378/ಬಿ	365/ಬಿ	366/ಡಿ
322	ಎಂ.ತಾಯಮ್ಮ ಗಂಡ ಲೇಟ್ ಎಮ್.ಕರಿಯಪ್ಪ	ಸ್ವಂತ	366/ಡಿ	0-36	0-40	ಖುಷ್ಕಿ	365/ಸಿ	378/ಬಿ	366/ಸಿ	367
323	ಎಂ.ಗಂಗಮ್ಮ ಗಂಡ ಮಲ್ಲಪ್ಪ	ಸ್ವಂತ	367/ಎ/1	1-96	1-43	ಖುಷ್ಕಿ	365/ಸಿ	378/ಬಿ	366/ಸಿ	373, 370, 369, 368
324	ಎಂ.ರಮೇಶಗೌಡ ತಂದೆ ಮಂಡುಗೌಡ ಬಸಪ್ಪ	ಸ್ವಂತ	367/ಎ/2	3-97	2-90	ಖುಷ್ಕಿ	365/ಸಿ	378/ಬಿ	366/ಸಿ	373, 370, 369, 368
325	ಎಂ.ಭುವನೇಶ್ವರಿ ತಂದೆ ಮಂಡುಗೌಡ ಬಸಪ್ಪ	ಸ್ವಂತ	367/ಎ/3	1-00	0-73	ಖುಷ್ಕಿ	365/ಸಿ	378/ಬಿ	366/ಸಿ	373, 370, 369, 368
326	ಎಂ.ಕವಿತ ತಂದೆ ಬಸಪ್ಪ ಮಂಡುಗೌಡ ಬಸಪ್ಪ	ಸ್ವಂತ	367/ಎ/4	1-00	0-73	ಖುಷ್ಕಿ	365/ಸಿ	378/ಬಿ	366/ಸಿ	373, 370, 369, 368
327	ಕುಮಾರಿ ಪಾರ್ವತಿ ತಂದೆ ಬಸಪ್ಪ	ಸ್ವಂತ	367/ಎ5	1-00	0-73	ಖುಷ್ಕಿ	365/ಸಿ	378/ಬಿ	366/ಸಿ	373, 370, 369, 368

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
328	ತಾಯಮ್ಮ ಗಂಡ ಮಲ್ಲಪ್ಪ	ಸ್ವಂತ	367/56	6-17	4-51	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
329	ಹನುಮಂತರಡ್ಡಿ ಲೇಟ್ ಮಲ್ಲಪ್ಪ	ಸ್ವಂತ	367/7	1-00	0-73	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
330	ಪರಮೇಶ ತಂದೆ ಮಲ್ಲಪ್ಪ	ಸ್ವಂತ	367/8	1-00	0-73	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
331	ಷಣ್ಮುಖ ತಂದೆ ಮಲ್ಲಪ್ಪ	ಸ್ವಂತ	367/9	1-00	0-73	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
332	ದೇವರಾಜ ತಂದೆ ದುಗ್ಗಪ್ಪ	ಸ್ವಂತ	367/10	1-00	0-73	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
333	ಎನ್.ಕಿಶೋರಬಾಬು ತಂದೆ ಎನ್. ಶಿವರಾಮಕೃಷ್ಣಪ್ಪ	ಸ್ವಂತ	367/ಬಿ	20-75	15-15	ಮಿಷ್ಕಿ	365/ಸಿ	378/ಬಿ	366/ಸಿ	373, 370, 369, 368
334	1) ಶಿವಣ್ಣ ತಂದೆ ಲೇಟ್ ಕೋರಿಬಸಪ್ಪ (3-05) 2) ಹುಚ್ಚಪ್ಪ ತಂದೆ ಲೇಟ್ ಕೋರಿಬಸಪ್ಪ (10-16)	ಸ್ವಂತ	368	13-25	9-68	ಮಿಷ್ಕಿ	357 ಹಾಗೂ ಜಾನೇಕುಂಟಿ ರಿ.ಸ.ನಂ. 192	369	355, 367	ಜಾನೇಕುಂಟಿ ಗ್ರಾಮದ ಗಡಿ
335	ಜೆ.ಸಿ.ಮಂಜುನಾಥ ತಂದೆ ಜೆ.ಚನ್ನಬಸಪ್ಪ	ಸ್ವಂತ	369/ಎ	5-37	3-93	ಮಿಷ್ಕಿ	368	370	367	ಜಾನೇಕುಂಟಿ ಗ್ರಾಮದ ಗಡಿ
336	ಕಡೆಕಲ್ಲು ರಾಮಾಂಜನಪ್ಪ ತಂದೆ ಭೀಮಲಿಂಗಪ್ಪ	ಸ್ವಂತ	369/ಬಿ	15-78	11-52	ಮಿಷ್ಕಿ	368	370	367	ಗ್ರಾಮದ ಗಡಿ
337	ಜೆ.ಸಿ.ಮಂಜುನಾಥ ತಂದೆ ಜೆ.ಚನ್ನಬಸಪ್ಪ	ಸ್ವಂತ	370/ಎ	5-07	3-71	ಮಿಷ್ಕಿ	369	373	367	371
338	ಜೆ.ಸಿ.ಮಂಜುನಾಥ ತಂದೆ ಜೆ.ಚನ್ನಬಸಪ್ಪ	ಸ್ವಂತ	370/ಬಿ	1-93	1-41	ಮಿಷ್ಕಿ	369	373	367	371
339	ಡಿ.ಶ್ರೀದೇವಿ ಗಂಡ ಬಿ. ಲೋಕೇಶ್ವರರಾವು	ಸ್ವಂತ	370/ಸಿ	1-16	0-85	ಮಿಷ್ಕಿ	369	373	367	371
340	ಜಯಂತಿದೇವಿ ಗಂಡ ದೇವಿಚಂದ್ರ ಬಳ್ಳಾರಿ	ಸ್ವಂತ	370/ಡಿ	5-28	3-86	ಮಿಷ್ಕಿ	369	373	367	371
341	ಡಿ.ಶ್ರೀದೇವಿ ಗಂಡ ಬಿ. ಲೋಕೇಶ್ವರರಾವು	ಸ್ವಂತ	371/ಎ	1-43	1-05	ಮಿಷ್ಕಿ	ಜಾನೇಕುಂಟಿ ಗ್ರಾಮದ ಗಡಿ	372	370	ಜಾನೇಕುಂಟಿ ಗ್ರಾಮದ ಗಡಿ

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
342	ಪ್ಯಾಟಿ ಈರಣ್ಣ ತಂದೆ ಲೇಟ್ ಪ್ಯಾಟಿ ದೊಡ್ಡ ಶಿವಪ್ಪ	ಸ್ವಂತ	371/ಬಿ1	2-71	1-98	ಖುಷ್ಕಿ	ಗ್ರಾಮದ ಗಡಿ	372	370	ಗ್ರಾಮದ ಗಡಿ
343	ಪ್ಯಾಟಿ ಜಯಮ್ಮ ಗಂಡ ಲೇಟ್ ಪ್ಯಾಟಿ ಸಿದ್ದಪ್ಪ	ಸ್ವಂತ	371/ಬಿ2	2-00	1-49	ಖುಷ್ಕಿ	ಗ್ರಾಮದ ಗಡಿ	372	370	ಗ್ರಾಮದ ಗಡಿ
344	ಸದಾಶಿವ ತಂದೆ ಲೇಟ್ ಬೆಳಗಲ್ಲಪ್ಪ ಜಾನಕುಂಟೆ	ಸ್ವಂತ	371/ಬಿ3	2-77	2-03	ಖುಷ್ಕಿ	ಗ್ರಾಮದ ಗಡಿ	372	370	ಗ್ರಾಮದ ಗಡಿ
345	1) ಎಸ್.ರಮೇಶ್ ಚೌದ್ರಿ ತಂದೆ ಭೀಮಲಿಂಗಪ್ಪ (9-21) 2) ಡಿ.ಶ್ರೀದೇವಿ ಗಂಡ ಬಿ. ಲೋಕೇಶ್ವರರಾವು (2-55)	ಸ್ವಂತ	372	11-76	6-47	ಖುಷ್ಕಿ	371	375	373	ಜಾನಕುಂಟೆ ಗ್ರಾಮದ ಗಡಿ
346	ಹ.ಕೆಂಚಪ್ಪ ತಂದೆ ಬಸವವಿ ಹನುಮಂತಪ್ಪ	ಸ್ವಂತ	373/ಎ	7-09	3-90	ಖುಷ್ಕಿ	370	374	378	372
347	ಜೆ.ಸಿ.ಮಂಜುನಾಥ ತಂದೆ ಜೆ.ಚೆನ್ನಬಸಪ್ಪ	ಸ್ವಂತ	373/ಬಿ	3-27	1-80	ಖುಷ್ಕಿ	370	374	378	372
348	ಬಿ.ದೇವರೆಡ್ಡಿ ತಂದೆ ಲೇಟ್ ರಾಮಪ್ಪ	ಸ್ವಂತ	373/ಸಿ	0-54	0-30	ಖುಷ್ಕಿ	370	374	378	372
349	1) ಎಸ್.ರಮೇಶ್ ಚೌದ್ರಿ ತಂದೆ ಭೀಮಲಿಂಗಪ್ಪ (2-96) 2) ಡಿ.ಶ್ರೀದೇವಿ ಗಂಡ ಬಿ. ಲೋಕೇಶ್ವರರಾವು(0-95)	ಸ್ವಂತ	373/ಡಿ	3-91	2-16	ಖುಷ್ಕಿ	370	374	378	372
350	ಹರಿಜನರ ಕೆಂಚಪ್ಪ ತಂದೆ ಬಸವವಿ ಹನುಮಂತಪ್ಪ	ಸ್ವಂತ	374/ಎ	3-11	1-72	ಖುಷ್ಕಿ	373	377	378	375
351	ಬಿ.ದೇವರೆಡ್ಡಿ ತಂದೆ ಲೇಟ್ ರಾಮಪ್ಪ	ಸ್ವಂತ	374/ಬಿ	6-92	3-81	ಖುಷ್ಕಿ	373	377	378	375
352	1) ಭೀಮಣ್ಣ ತಂದೆ ಸಂಜೀವಪ್ಪ (10-60) 2) ಬಿ.ನಾರಾಯಣಪ್ಪ ತಂದೆ ಸಂಜೀವಪ್ಪ(8-02)	ಸ್ವಂತ	375	18-62	10-25	ಖುಷ್ಕಿ	372	376	374	ಗ್ರಾಮದ ಗಡಿ
353	ಬಿ.ರಾಮಾಂಜಿನಪ್ಪ ತಂದೆ ಸಂಜೀವಪ್ಪ	ಸ್ವಂತ	376	6-18	3-40	ಖುಷ್ಕಿ	375	378	377	ಗ್ರಾಮದ ಗಡಿ
354	ಹರಿಜನ ಕೆಂಚಪ್ಪ ತಂದೆ ಬಸವವಿ ಹನುಮಂತಪ್ಪ	ಸ್ವಂತ	377/ಎ	0-42	0-24	ಖುಷ್ಕಿ	374	378	378	376
355	ಬಿ.ಕೃಷ್ಣಮೂರ್ತಿ ತಂದೆ ಲೇಟ್ ಸಂಜೀವಪ್ಪ	ಸ್ವಂತ	377/ಬಿ	3-59	1-98	ಖುಷ್ಕಿ	374	378	378	376
356	1) ದೊಡ್ಡನಗೌಡ (5-51) 2) ಹುಲುಗಪ್ಪ ತಂದೆ ಸೋಮಪ್ಪ 3) ಗೋಪಾಲಪ್ಪ ತಂದೆ ಸೋಮಪ್ಪ (4-26) 4) ಶ್ರೀಮತಿ ಟಿ.ವಿ. ಹುಲಿಗಮ್ಮ ಗಂಡ ಜಯಣ್ಣ 5) ಶಿವಕುಮಾರ ವಿ. ತಂದೆ ಟಿ. ವೆಂಕಟೇಶಲು (4-26) 6) ಹೆಚ್.ಬಿ.ಮುದ್ದನಗೌಡ ತಂದೆ ಶಂಕರಗೌಡ (3-01)	ಸ್ವಂತ	379	17-04	12-44	ಖುಷ್ಕಿ	378/ಎ	381, 382/ಬಿ	309/ಬಿ	380

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
357	ಮಹೇಶ ಆರ್. ಅಗಿವಾಲ್ ತಂದೆ ರಾಮಪ್ರಸಾದ್ ಬಳ್ಳಾರಿ	ಸ್ವಂತ	380	2-49	1-37	ಖುಷ್ಕಿ	378	386	379, 381	378
358	1) ದೊಡ್ಡನಗೌಡ (1-28) 2) ಹುಲುಗಪ್ಪ ತಂದೆ ಸೋಮಪ್ಪ 3) ಗೋಪಾಲಪ್ಪ ತಂದೆ ಸೋಮಪ್ಪ 4) ಹರಿಜನ ರುದ್ರಪ್ಪ ತಂದೆ ಸಣ್ಣ ಹನುಮಂತಪ್ಪ (0-64) 5) ಶ್ರೀಮತಿ ಟಿ.ವಿ. ಹುಲಿಗಮ್ಮ ಗಂಡ ಜಯಣ್ಣ 6) ವಿ.ಶಿವಕುಮಾರ ತಂದೆ ಟಿ. ವೆಂಕಟೇಶಲು(0-64)	ಸ್ವಂತ	381	2-56	1-86	ಖುಷ್ಕಿ	379	385/1 ಹಾಗೂ 2	382/ಬಿ	380
359	ಸೀತಾರಾಮ ಬಲ್ಲಾವಾ ತಂದೆ ಹೀರಾಲಾಲ್ ಬಲ್ಲಾವಾ	ಸ್ವಂತ	382/ಎ	0-96	0-71	ಖುಷ್ಕಿ	383/ಡಿ ಇಎಫ್	384	383/ಡಿ ಇಎಫ್	382/ಬಿ
360	1) ದೊಡ್ಡನಗೌಡ (2-00) 2) ಹುಲುಗಪ್ಪ ತಂದೆ ಸೋಮಪ್ಪ 3) ಗೋಪಾಲಪ್ಪ ತಂದೆ ಸೋಮಪ್ಪ 4) ಹೆಚ್.ರುದ್ರಪ್ಪ ತಂದೆ ಸಣ್ಣ ಹನುಮಂತಪ್ಪ (1-50) 5) ಶ್ರೀಮತಿ ಟಿ.ವಿ. ಹುಲಿಗಮ್ಮ ಗಂಡ ಜಯಣ್ಣ 6) ಟಿ.ವೆಂಕಟೇಶಲು ತಂದೆ ಟಿ.ವೆಂಕಟೇಶಲು (1-49) 7) ಹೆಚ್.ಬಿ.ಮುದ್ದನಗೌಡ ತಂದೆ ಶಂಕರಗೌಡ (0-99)	ಸ್ವಂತ	382/ಬಿ	5-98	4-37	ಖುಷ್ಕಿ	379	384	382/ಎ	381
361	ರವೀಂದ್ರ ರೆಡ್ಡಿ ತಂದೆ ಲೇಟ್ ಹಜರತ್	ಸ್ವಂತ	383/ಎ	1-73	1-27	ಖುಷ್ಕಿ	383/ಡಿ ಇಎಫ್	396	394/3,4,5	383/ಬಿ
362	ಪೂಜಾರಿ ದಾನಪ್ಪ ತಂದೆ ಶರಣಪ್ಪ	ಸ್ವಂತ	383/ಬಿ	1-94	1-42	ಖುಷ್ಕಿ	383/ಡಿ ಇಎಫ್	396	383/ಎ	383/ಸಿ
363	ಆರ್.ವಿ.ನಾರಾಯಣರೆಡ್ಡಿ ತಂದೆ ಲೇಟ್ ಪೊಂಪಾರೆಡ್ಡಿ	ಸ್ವಂತ	383/ಸಿ	7-43	5-43	ಖುಷ್ಕಿ	383/ಡಿ ಇಎಫ್	396	383/ಬಿ	384
364	ಮಹೇಶ್ ಆರ್. ಅಗರವಾಲ್ ತಂದೆ ರಾಮ ಪ್ರಸಾದ	ಸ್ವಂತ	383/ಡಿಇ ಎಪ್/1ಎ	0-30	0-22	ಖುಷ್ಕಿ	383/ಡಿ ಇಎಫ್	396	383/ಬಿ	384
365	ಮಹೇಶ್ ಆರ್. ಅಗರವಾಲ್ ತಂದೆ ರಾಮ ಪ್ರಸಾದ	ಸ್ವಂತ	383/ಡಿಇ ಎಪ್/1ಬಿ	0-30	0-22	ಖುಷ್ಕಿ	383/ಡಿ ಇಎಫ್	396	383/ಬಿ	384
366	ಮಹೇಶ್ ಆರ್. ಅಗರವಾಲ್ ತಂದೆ ರಾಮ ಪ್ರಸಾದ	ಸ್ವಂತ	383/ಡಿಇ ಎಪ್/1ಸಿ	0-30	0-22	ಖುಷ್ಕಿ	383/ಡಿ ಇಎಫ್	396	383/ಬಿ	384

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
367	ಮಹೇಶ್ ಆರ್. ಅಗರವಾಲ್ ತಂದೆ ರಾಮ ಪ್ರಸಾದ	ಸ್ವಂತ	383/ಡಿಇ ಎಪ್/1ಡಿ	0-30	0-22	ಖುಷ್ಕಿ	383/ಡಿ ಇಎಫ್	396	383/ಬಿ	384
368	ಮಹೇಶ್ ಆರ್. ಅಗರವಾಲ್ ತಂದೆ ರಾಮ ಪ್ರಸಾದ	ಸ್ವಂತ	383/ಡಿಇ ಎಪ್/2	5-74	4-19	ಖುಷ್ಕಿ	383/ಡಿ ಇಎಫ್	396	383/ಬಿ	384
369	1) ಜಿ.ನರಸಮ್ಮ ಗಂಡ ರಾಘವೇಂದ್ರ (14-90) 2) ಶ್ರೀಮತಿ ಕಮಲಾಬಾಯಿ ಗಂಡ ಲೇಟ್ ಕೆ. ಪ್ರಹ್ಲಾದರಾವು 3) ಕೆ.ಪವನ್‌ಕುಮಾರ್ ತಂದೆ ಲೇಟ್ ಕೆ. ಪ್ರಲ್ಹಾದರಾವು (14-91)	ಸ್ವಂತ	384	29-81	21-77	ಖುಷ್ಕಿ	382/ಎ, ಬಿ	395	383/ಸಿ, ಡಿ, ಎಫ್	390/1, 389, 385/1
370	ಶ್ರೀಮತಿ ಅನುರಾಧ ಗಂಡ ಮಲ್ಲಿಕಾರ್ಜುನ	ಸ್ವಂತ	385/1ಎ	4-12	3-01	ಖುಷ್ಕಿ	381	389	384	385/1ಬಿ
371	ದೊಡ್ಡನಗೌಡ ತಂದೆ ಪುಟ್ಟರನಗೌಡ	ಸ್ವಂತ	385/1ಬಿ	1-88	1-37	ಖುಷ್ಕಿ	381	389	385/1ಎ	385/2
372	ಕುಮಾರಿ ರಾಧಿಕಾ ತಂದೆ ಮಹೇಶಕುಮಾರ ಅಗರವಾಲ್	ಸ್ವಂತ	385/2	3-08	2-25	ಖುಷ್ಕಿ	381	389	381/1ಬಿ	386
373	ಕುಮಾರಿ ರಾಧಿಕಾ ತಂದೆ ಮಹೇಶಕುಮಾರ ಅಗರವಾಲ್	ಸ್ವಂತ	386/1	3-64	2-66	ಖುಷ್ಕಿ	380	389	385/2	387
374	ಕಾ.ರಾಮನಗೌಡ ತಂದೆ ವೀರನಗೌಡ	ಸ್ವಂತ	386/2	3-37	2-46	ಖುಷ್ಕಿ	380	389	385/2	387
375	ಕಾ.ರಾಮನಗೌಡ ತಂದೆ ವೀರನಗೌಡ	ಸ್ವಂತ	387/ಎ	3-96	2-90	ಖುಷ್ಕಿ	378	388/ಬಿ,ಸಿ ಹಾಗೂ ಬಿ1	386, 389	378
376	ಕೆ.ಆದಿಬಸಪ್ಪ ತಂದೆ ಕರಿಬಸಪ್ಪ	ಸ್ವಂತ	387/ಬಿ	6-04	4-41	ಖುಷ್ಕಿ	378	388/ಬಿ,ಸಿ ಹಾಗೂ ಬಿ1	386, 389	378
377	1) ಕೆ.ಆದಿಬಸಪ್ಪ ತಂದೆ ಕರಿಬಸಪ್ಪ (3-98) 2) ಮಹೇಶಕುಮಾರ್ ಆರ್.ಅಗರವಾಲ್ ತಂದೆ ರಾಮಪ್ರಸಾದ (3-00)	ಸ್ವಂತ	388/ಬಿ/1	6-98	5-10	ಖುಷ್ಕಿ	387	392	389, 390, 391	ಗ್ರಾಮದ ಗಡಿ
378	ವಿಜಯಕುಮಾರ ಅಗರವಾಲ್ ತಂದೆ ಓಂಪ್ರಕಾಶ	ಸ್ವಂತ	388/ಬಿ/2	5-00	3-65	ಖುಷ್ಕಿ	387	392	389, 390, 391	ಗ್ರಾಮದ ಗಡಿ
379	ಕಾ.ರಾಮನಗೌಡ ತಂದೆ ವೀರನಗೌಡ	ಸ್ವಂತ	388/ಸಿ	0-07	0-06	ಖುಷ್ಕಿ	387	392	389, 390, 391	ಗ್ರಾಮದ ಗಡಿ
380	1) ಕಾ.ದೊಡ್ಡನಗೌಡ ತಂದೆ ವೀರನಗೌಡ (0-87) ) 2) ಕಾ.ರಾಮನಗೌಡ ತಂದೆ ವೀರನಗೌಡ (6-08) 3) ಕಾ.ಲಿಂಗಾರೆಡ್ಡಿ ತಂದೆ ವೀರನಗೌಡ (3-64) 4) ಹೀರಮ್ಮ ಗಂಡ ತಿಪ್ಪಣ್ಣ (2-88)	ಸ್ವಂತ	389	13-47	9-84	ಖುಷ್ಕಿ	385/1, 2 ಹಾಗೂ 386	390/1,2,3	384	387, 388

ಅ.ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
381	1) ಕಾ.ದೊಡ್ಡನಗೌಡ ತಂದೆ ವೀರನಗೌಡ (1-76) 2) ಹೀರಮ್ಮ ಗಂಡ ಲೇಟ್ ಶಿವಪ್ಪ (1-99)	ಸ್ವಂತ	390/1	3-75	2-74	ಮಿಷ್ಕಿ	389	391/ಎ1, 394	384	390/2
382	ಕಾ.ಲಿಂಗಾರೆಡ್ಡಿ ತಂದೆ ವೀರನಗೌಡ	ಸ್ವಂತ	390/2	3-64	2-66	ಮಿಷ್ಕಿ	389	391/ಎ1, ಎ2	390/1	390/3
383	ಕಾ.ರಾಮನಗೌಡ ತಂದೆ ವೀರನಗೌಡ	ಸ್ವಂತ	390/3	2-98	2-18	ಮಿಷ್ಕಿ	389	391/ಎ2	390/2	388
384	ಶಿವಪ್ಪ ತಂದೆ ಲೇಟ್ ಶಿರೇಕೊಳು ಹೊನ್ನೂರಪ್ಪ	ಸ್ವಂತ	391/ಎ/1ಎ	1-55	1-14	ಮಿಷ್ಕಿ	390/1, 2	394	394	391/ಎ2
385	ಪಿ.ಸರಸ್ವತಿ ಗಂಡ ಪಿ.ಬಿ. ರಾಜಗೋಪಾಲ	ಸ್ವಂತ	391/ಎ/1ಬಿ	2-67	1-95	ಮಿಷ್ಕಿ	390/1, 2	394	394	391/ಎ2
386	ಹರಿಜನ ಹನುಮಂತಪ್ಪ ತಂದೆ ಸಣ್ಣಪ್ಪ	ಸ್ವಂತ	391/ಎ/2	6-37	4-65	ಮಿಷ್ಕಿ	390/1, 2	394	394	391/ಎ2
387	ಕುರುಬರ ಆದಿಬಸಪ್ಪ ತಂದೆ ಕರಿಬಸಪ್ಪ	ಸ್ವಂತ	391/ಬಿ	0-22	0-17	ಮಿಷ್ಕಿ	390	392, 394	394	388
388	ಹರಿಜನ ಹನುಮಂತಪ್ಪ ತಂದೆ ಸಣ್ಣಪ್ಪ	ಸ್ವಂತ	392/ಎ	3-48	1-92	ಮಿಷ್ಕಿ	391/ಎ2	393	394	388
389	ಕುರುಬರ ಆದಿಬಸಪ್ಪ ತಂದೆ ಕರಿಬಸಪ್ಪ	ಸ್ವಂತ	392/ಬಿ	0-21	0-12	ಮಿಷ್ಕಿ	391/ಎ2	392/ಎ	392/ಎ	388
390	1) ಹರಿಜನ ಹನುಮಂತಪ್ಪ ತಂದೆ ಸಣ್ಣಪ್ಪ (3-41) 2) ಶಿವೇಂದ್ರಪ್ಪ ತಂದೆ ಹನುಮಂತಪ್ಪ (3-40)	ಸ್ವಂತ	393	6-81	3-75	ಮಿಷ್ಕಿ	392/ಎ	404	394	ಗ್ರಾಮದ ಗಡಿ
391	ಶಿವಪ್ಪ ತಂದೆ ಲೇಟ್ ಶಿರೇಕೊಳು ಹೊನ್ನೂರಪ್ಪ	ಸ್ವಂತ	394/1ಎ	11-92	8-70	ಮಿಷ್ಕಿ	390, 391	403	395, 398	392/ಎ, 393
392	ಪಿ.ಸರಸ್ವತಿ ಗಂಡ ಪಿ.ವಿ. ರಾಜಗೋಪಾಲ	ಸ್ವಂತ	394/1ಬಿ	4-39	3-21	ಮಿಷ್ಕಿ	390, 391	403	395, 398	392/ಎ, 393
393	ಹರಿಜನ ಹನುಮಂತಪ್ಪ ತಂದೆ ಸಣ್ಣಪ್ಪ	ಸ್ವಂತ	394/2	2-08	1-52	ಮಿಷ್ಕಿ	390, 391	403	395, 398	392/ಎ, 393
394	ಕುರುಬರ ಹೊನ್ನೂರಪ್ಪ ತಂದೆ ಕರಿಬಸಪ್ಪ	ಸ್ವಂತ	395	23-41	17-09	ಮಿಷ್ಕಿ	384	398	396, 397	394
395	1) ಹೊನ್ನೂರಪ್ಪ ತಂದೆ ಮಲ್ಲೇಶಪ್ಪ (2-14) 2) ಜಂಬನಗೌಡ ತಂದೆ ದೊಡ್ಡನಗೌಡ (0-97)	ಸ್ವಂತ	396	3-11	2-28	ಮಿಷ್ಕಿ	383/ಎ,ಬಿ,ಸಿ, 384	397	294/2,3	395
396	1) ಹೊನ್ನೂರಪ್ಪ ತಂದೆ ಮಲ್ಲೇಶಪ್ಪ (9-55) 2) ಜಂಭನಗೌಡ ತಂದೆ ದೊಡ್ಡನಗೌಡ ಹರಗಿನಡೋಣಿ (4-87)	ಸ್ವಂತ	397	14-42	10-53	ಮಿಷ್ಕಿ	396	398	294/1, 2	395
397	1) ಹೊನ್ನೂರಪ್ಪ ತಂದೆ ಮಲ್ಲೇಶಪ್ಪ (1-87) 2) ಜಂಭನಗೌಡ ತಂದೆ ದೊಡ್ಡನಗೌಡ ಹರಗಿನಡೋಣಿ (0-95)	ಸ್ವಂತ	398/ಎ	2-82	2-06	ಮಿಷ್ಕಿ	395, 397	394	ನಾಲಾ	ನಾಲಾ
398	ಕುರುಬರ ಹೊನ್ನೂರಪ್ಪ ತಂದೆ ಕರಿಬಸಪ್ಪ	ಸ್ವಂತ	398/ಬಿ	5-92	4-33	ಮಿಷ್ಕಿ	395, 397	394	ನಾಲಾ	ನಾಲಾ
			ಒಟ್ಟು	1913-42						

## ಘೋಷ್ವಾರೆ

ಅ. ನಂ.	ಗ್ರಾಮದ ಹೆಸರು	ಒಟ್ಟು ಕ್ಷೇತ್ರ	ಖರಾಬು ಕ್ಷೇತ್ರ	ನಿವ್ವಳ ಕ್ಷೇತ್ರ
1	2	3	4	5
1	ಜಾನಕುಂಟೆ	830-80	-	830-80
2	ವೇಣಿ ವೀರಾಪೂರ	1913-42	-	1913-42
	ಒಟ್ಟು	2744-22	-	2744-22

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - III	ಬೆಂಗಳೂರು, ನೋಮವಾರ, ನೆಚ್ಚೆಂಬರ್ ೧೭, ೨೦೧೨ (ಭಾದ್ರಪದ ೨೬, ಶಕ ವರ್ಷ ೧೯೩೪)	ನಂ. ೬೫೧
-----------	--	---------

## ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 3(1) ರನ್ವಯ ಅಧಿಸೂಚನೆ

ಸಂಖ್ಯೆ: ಸಿಐ 301 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ: 15.09.2012

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ನೇದ್ದರ ಕಲಂ 3ರ ಉಪ ಕಲಂ (1) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಜಾನಕುಂಟೆ ಹಾಗೂ ವೇಣಿವೀರಾಪೂರ ಗ್ರಾಮಗಳಲ್ಲಿ ಮೆ|| ಎನ್.ಎಂ.ಡಿ.ಸಿ. ಲಿಮಿಟೆಡ್ ರವರಿಗಾಗಿ ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಅಂಕಣ (2) ರಲ್ಲಿ ಕಾಣಿಸಿರುವ ಜಮೀನಿನ ಕ್ಷೇತ್ರವನ್ನು ಅಂಕಣ (3)ರಲ್ಲಿ ಕಾಣಿಸಿರುವಂತೆ ಅಂಕಣ (4) ರಿಂದ (7) ರ ವರೆಗೆ ವಿವರಿಸಿದ ಚಕಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಉದ್ದೇಶದನ್ವಯ ಘೋಷಿಸುತ್ತದೆ.

## ಅನುಸೂಚಿ

ಜಿಲ್ಲೆ: ಬಳ್ಳಾರಿ

ತಾಲೂಕು : ಬಳ್ಳಾರಿ

ಹೋಬಳಿ : ಬಳ್ಳಾರಿ/ಕುರುಗೋಡು

ಗ್ರಾಮ: ಜಾನಕುಂಟೆ/ವೇಣಿ ವೀರಾಪುರ

ಅ.ನಂ.	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಚಕಬಂದಿ (ಚತು:ಸೀಮೆ)			
			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7
ಜಿಲ್ಲೆ: ಬಳ್ಳಾರಿ ತಾಲೂಕು : ಬಳ್ಳಾರಿ ಹೋಬಳಿ : ಬಳ್ಳಾರಿ ಗ್ರಾಮ: ಜಾನಕುಂಟೆ						
1	236/ಎ, ಬಿ, ಸಿ. ಡಿ.	0-04	233	226	234, 235	237, 238, 239
2	242/ಸಿ	1-52	242/ಡಿ1	239	242/ಎ	243
	ಒಟ್ಟು	1-56				
ಜಿಲ್ಲೆ: ಬಳ್ಳಾರಿ ತಾಲೂಕು : ಬಳ್ಳಾರಿ ಹೋಬಳಿ : ಕುರುಗೋಡು ಗ್ರಾಮ: ವೇಣಿ ವೀರಾಪುರ						
1	227/ಎ/2ಎ	1-02	228	211	225, 226	249, 242
2	227/ಎ/2ಬಿ	4-22	228	211	225, 226	249, 242
3	227/ಬಿ	0-30	228	211	225, 226	249, 242
4	293/ಎ1	4-96	293/ಎ2	291	292	293/ಬಿ/1, ಬಿ2
5	293/ಎ/2	0-79	293/ಎ4	293/ಎ1	292	293/ಬಿ2
6	293/ಎ/6	0-28	293/ಬಿ2	291	293/ಎ/1	294
7	293/ಎ/7	0-29	293/ಎ8	293/ಎ6	292	293/ಬಿ4
8	293/ಎ8	0-29	293/ಎ9	293/ಎ7	292	293/ಬಿ4
9	293/ಎ/9	0-60	293/ಎ10	293/ಎ8	292	293/ಬಿ4
10	293/ಎ/10	0-70	293/ಎ/11	293/ಎ9	292	293/ಬಿ4
11	293/ಎ/11	1-22	293/ಎ3	293/ಎ10	292	293/ಬಿ4, ಬಿ5
12	293/ಬಿ1	13-34	293/ಬಿ2	291	293/ಎ	294
13	293/ಬಿ/2	13-31	293/ಬಿ3	293/ಬಿ1	293/ಎ1, 293/ಎ2	294
14	293/ಬಿ/3	13-31	293/ಬಿ4	293/ಬಿ2	293/ಎ4, ಎ5	294
15	293/ಬಿ/4	13-31	293/ಬಿ5	293/ಬಿ3	293/ಎ6, ರಿಂದ 293/ಎ11	294
16	293/ಬಿ/5	13-31	297	293/ಬಿ4	293/ಎ3, ಎ11	294
17	311/ಎ	1-88	312	310	311/ಎ	318



ಅ.ನಂ.	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಚಕಬಂದಿ (ಚತು:ಸೀಮೆ)			
			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7
18	311/ಡಿ	0-28	312	310	311/ಎ	318
19	327/ಬಿ	3-76	326	304	327/ಬಿ	311, 317
20	334/ಬಿ/3	2-00	334/ಬಿ2	334/ಬಿ1	337	332
21	344/ಬಿ	1-42	ಕೊಳಗಲ್ಲು ಗ್ರಾಮದ ಗಡಿ	351	345	ಜಾನಕುಂಟೆ ಗ್ರಾಮದ ಗಡಿ
22	352/ಎ/1	1-47	352/ಎ2	353/ಬಿ	358	ಗ್ರಾಮದ ಗಡಿ
23	352/ಎ/2	5-10	352/ಬಿ	352/ಎ1	350	ಗ್ರಾಮದ ಗಡಿ
24	366/ಬಿ	0-22	365	378/ಬಿ	366/ಎ,ಬಿ,ಸಿ	366/ಸಿ
25	388/ಎ	0-36	387	388/ಎ	390, 319, 392	ಗ್ರಾಮದ ಗಡಿ
26	338/ಬಿ/1	14-44	338/ಬಿ2	338/ಎ/2	232/ಬಿ2	339 ರಾ.ಹೆ.
	ಒಟ್ಟು	112-18				

## ಘೋಷ್ವಾರೆ

ಅ. ನಂ.	ಗ್ರಾಮದ ಹೆಸರು	ಒಟ್ಟು ಕ್ಷೇತ್ರ	ಖರಾಬು ಕ್ಷೇತ್ರ	ನಿವ್ವಳ ಕ್ಷೇತ್ರ
1	2	3	4	5
1	ಜಾನಕುಂಟೆ	1-56-00	-	1-56-00
2	ವೇಣಿ ವೀರಾಪೂರ	112-18-00	-	112-18-00
	ಒಟ್ಟು	113-74-00	-	113-74-00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

**ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 1(3) ರನ್ವಯ ಅಧಿಸೂಚನೆ**

**ಸಂಖ್ಯೆ: ಸಿಐ 301 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ: 15.09.2012**

ಕರ್ನಾಟಕ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966)ನೇದ್ದರ ಕಲಂ 1ರ ಉಪ ಕಲಂ (3) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರಕಾರವು ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಜಾನೆಕುಂಟಿ ಹಾಗೂ ವೇಣಿವೀರಾಪೂರ ಗ್ರಾಮಗಳಲ್ಲಿ ಮೆ|| ಎನ್.ಎಂ.ಡಿ.ಸಿ. ಲಿಮಿಟೆಡ್ ರವರಿಗಾಗಿ ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಈ ಕೆಳಗಿನ ಅನುಸೂಚಿಯ 2ನೇ ಅಂಕಣದಲ್ಲಿ ಕಾಣಿಸಿರುವ ಜಮೀನಿನ ಕ್ಷೇತ್ರವನ್ನು 3ನೇ ಅಂಕಣದಲ್ಲಿ ಕಾಣಿಸಿರುವಂತೆ ಅಂಕಣ (4) ರಿಂದ (7) ರ ವರೆಗೆ ವಿವರಿಸಿದ ಚಕಬಂದಿ (ಚತು:ಸೀಮೆ)ಯನ್ನು ಒಳಗೊಂಡಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಅಧ್ಯಾಯ 7 ರಲ್ಲಿಯ ಉಪ ಬಂಧಗಳನ್ನು ಈ ಅಧಿಸೂಚನೆ ದಿನಾಂಕದಿಂದ ಚಲಾಯಿಸಲಾಗುತ್ತದೆ ಅಂತಾ ಈ ಮೂಲಕ ನಿಗದಿಪಡಿಸಿದೆ.

**ಅನುಸೂಚಿ**

**ಜಿಲ್ಲೆ: ಬಳ್ಳಾರಿ**

**ತಾಲೂಕು : ಬಳ್ಳಾರಿ**

**ಹೋಬಳಿ : ಬಳ್ಳಾರಿ/ಕುರುಗೋಡು**

**ಗ್ರಾಮ: ಜಾನೆಕುಂಟಿ/ವೇಣಿ ವೀರಾಪೂರ**

ಅ.ನಂ.	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಚಕಬಂದಿ (ಚತು:ಸೀಮೆ )			
			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7
ಜಿಲ್ಲೆ: ಬಳ್ಳಾರಿ		ತಾಲೂಕು : ಬಳ್ಳಾರಿ	ಹೋಬಳಿ : ಬಳ್ಳಾರಿ		ಗ್ರಾಮ: ಜಾನೆಕುಂಟಿ	
1	236/ಎ, ಬಿ, ಸಿ. ಡಿ.	0-04	233	226	234, 235	237, 238, 239
2	242/ಸಿ	1-52	242/ಡಿ1	239	242/ಎ	243
	ಒಟ್ಟು	1-65				
ಜಿಲ್ಲೆ: ಬಳ್ಳಾರಿ		ತಾಲೂಕು : ಬಳ್ಳಾರಿ	ಹೋಬಳಿ : ಕುರುಗೋಡು		ಗ್ರಾಮ: ವೇಣಿ ವೀರಾಪೂರ	
1	227/ಎ/2ಎ	1-02	228	211	225, 226	249, 242
2	227/ಎ/2ಬಿ	4-22	228	211	225, 226	249, 242
3	227/ಬಿ	0-30	228	211	225, 226	249, 242
4	293/ಎ1	4-96	293/ಎ2	291	292	293/ಬಿ/1, ಬಿ2
5	293/ಎ/2	0-79	293/ಎ4	293/ಎ1	292	293/ಬಿ2
6	293/ಎ/6	0-28	293/ಬಿ2	291	293/ಎ/1	294
7	293/ಎ/7	0-29	293/ಎ8	293/ಎ6	292	293/ಬಿ4
8	293/ಎ8	0-29	293/ಎ9	293/ಎ7	292	293/ಬಿ4
9	293/ಎ/9	0-60	293/ಎ10	293/ಎ8	292	293/ಬಿ4

ಅ.ನಂ.	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಚಕಬಂದಿ (ಚತು:ಸೀಮೆ )			
			ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7
10	293/ಎ/10	0-70	293/ಎ/11	293/ಎ9	292	293/ಬಿ4
11	293/ಎ/11	1-22	293/ಎ3	293/ಎ10	292	293/ಬಿ4, ಬಿ5
12	293/ಬಿ1	13-34	293/ಬಿ2	291	293/ಎ	294
13	293/ಬಿ/2	13-31	293/ಬಿ3	293/ಬಿ1	293/ಎ1, 293/ಎ2	294
14	293/ಬಿ/3	13-31	293/ಬಿ4	293/ಬಿ2	293/ಎ4, ಎ5	294
15	293/ಬಿ/4	13-31	293/ಬಿ5	293/ಬಿ3	293/ಎ6, ರಿಂದ 293/ಎ11	294
16	293/ಬಿ/5	13-31	297	293/ಬಿ4	293/ಎ3, ಎ11	294
17	334/ಬಿ/3	2-00	334/ಬಿ2	334/ಬಿ1	337	332
18	352/ಎ/1	1-47	352/ಎ2	353/ಬಿ	358	ಗ್ರಾಮದ ಗಡಿ
19	352/ಎ/2	5-10	352/ಬಿ	352/ಎ1	350	ಗ್ರಾಮದ ಗಡಿ
20	366/ಬಿ	0-22	365	378/ಬಿ	366/ಎ,ಬಿ,ಸಿ	366/ಸಿ
21	338/ಬಿ/1	14-44	338/ಬಿ2	338/ಎ/2	232/ಬಿ2	339 ರಾ.ಹೆ.
	ಒಟ್ಟು	104-48				

## ಘೋಷ್ವಾರೆ

ಅ. ನಂ.	ಗ್ರಾಮದ ಹೆಸರು	ಒಟ್ಟು ಕ್ಷೇತ್ರ	ಖರಾಬು ಕ್ಷೇತ್ರ	ನಿವ್ವಳ ಕ್ಷೇತ್ರ
1	2	3	4	5
1	ಜಾನಕುಂಟೆ	1-56-00	-	1-56-00
2	ವೇಣಿ ವೀರಾಪೂರ	104-48-00	-	104-48-00
	ಒಟ್ಟು	106-04-00	-	106-04-00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

**ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 28(1) ರನ್ವಯ ಅಧಿಸೂಚನೆ**

**ಸಂಖ್ಯೆ: ಸಿಐ 301 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ: 15.09.2012**

ಈ ಮುಂದಿನ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಅಂದರೆ ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಜಾನಕುಂಟೆ ಹಾಗೂ ವೇಣಿ ವೀರಾಪೂರ ಗ್ರಾಮಗಳಲ್ಲಿ ಮೆ|| ಎನ್.ಎಂ.ಡಿ.ಸಿ. ಲಿಮಿಟೆಡ್ ರವರಿಗಾಗಿ ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಅಭಿವೃದ್ಧಿಗೊಳಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅವಶ್ಯವಿರುತ್ತದೆಯೆಂದು ಕರ್ನಾಟಕ ಸರ್ಕಾರವು ಉದ್ದೇಶಿಸಿದೆ.

ಆದ್ದರಿಂದ 1966 ನೇ ಸಾಲಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ (ಕರ್ನಾಟಕ ಕಾಯ್ದೆ 18:1966) ರ ಕಲಂ 28ರ ಉಪಕಲಂ (1) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಪ್ರಸ್ತುತ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ ಈ ಮೂಲಕ ಸೂಚನೆ ಕೊಡಲಾಗಿದೆ.

ಪ್ರಸ್ತುತ ಕಾಯ್ದೆಯ ಕಲಂ 35 ರ ಉದ್ದೇಶಕ್ಕಾಗಿ ಅಂಥ ಜಮೀನುಗಳಲ್ಲಿ ಪ್ರವೇಶಿಸುವ ವ್ಯಕ್ತಿಗಳೊಡನೆ ಮಧ್ಯೆ ಪ್ರವೇಶಿಸುವದಾಗಲಿ ಅಥವಾ ಅವರನ್ನು ತಡೆಯುವದಾಗಲಿ ಮಾಡಬಾರದು ಅಂತಾ ಪ್ರಸ್ತುತ ಜಮೀನುಗಳಲ್ಲಿ ಆಸಕ್ತಿ ಇರುವವರಿಗೆಲ್ಲಾ ಈ ಮೂಲಕ ಎಚ್ಚರಿಸಲಾಗಿದೆ. ಸದರಿ ಜಮೀನಿನ ಮಾರಾಟ, ವಿಲೇವಾರಿ, ಗುತ್ತಿಗೆ ಅಡಮಾನ, ಹಸ್ತಾಂತರಣ ವಿನಿಮಯ ಅಥವಾ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ ಭೂ ಅಭಿವೃದ್ಧಿಗಳನ್ನು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದ ನಂತರ ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಧಾರವಾಡ ಇವರ ಮಂಜೂರಾತಿಯನ್ನು ಪಡೆಯದೇ ಮಾಡಿದ ಪಕ್ಷದಲ್ಲಿ ಕೇಂದ್ರಿಯ ಭೂಸ್ವಾಧೀನ ಕಾಯ್ದೆ 1894 ರ ಕಲಂ 24(7) ಮೇರೆಗೆ ಪರಿಹಾರಧನ ಕೊಡಲು ಪರಿಗಣಿಸುವುದಿಲ್ಲವೆಂಬ ಹಾಗೂ ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಸದರಿ ಜಮೀನಿನ ಒಂದು ಕರಡು ನಕ್ಷೆಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, 33/ಎ ಲಕಮನಹಳ್ಳಿ ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ ಧಾರವಾಡ-580004 ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

**ಅನುಸೂಚಿ**

**ಜಿಲ್ಲೆ: ಬಳ್ಳಾರಿ**

**ತಾಲೂಕು : ಬಳ್ಳಾರಿ**

**ಹೋಬಳಿ : ಬಳ್ಳಾರಿ/ಕುರುಗೋಡು**

**ಗ್ರಾಮ: ಜಾನಕುಂಟೆ/ವೇಣಿ ವೀರಾಪೂರ**

ಅ. ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
ಜಿಲ್ಲೆ: ಬಳ್ಳಾರಿ      ತಾಲೂಕು : ಬಳ್ಳಾರಿ      ಹೋಬಳಿ : ಬಳ್ಳಾರಿ      ಗ್ರಾಮ: ಜಾನಕುಂಟೆ										
1	1) ಶ್ರೀನಿವಾಸ ತಂದೆ ದೊಡ್ಡ ಬಸಪ್ಪ 2) ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ 3) ಹೆಚ್ಚುವರಿ ಭೂಮಿ ಕರ್ನಾಟಕ ಸರ್ಕಾರ 4) ಡಿ.ಶೈಲಜಾ ಗಂ. ಡಿ. ಸುಬ್ರಮಣ್ಯ	ಸ್ವಂತ	236/ಎ, ಬಿ, ಸಿ. ಡಿ.	0-04	-	ಖುಷ್ಕಿ	233	226	234, 235	237, 238, 239
2	ಬಿ.ಸತೀಶ ತಂದೆ ಬಿ. ಸತ್ಯನಾರಾಯಣ	ಸ್ವಂತ	242/ಸಿ	1-52	1-68	ಖುಷ್ಕಿ	242/ಡಿ1	239	242/ಎ	243
			ಒಟ್ಟು	1-56						

ಅ. ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಮಾರ್ಪ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
ಜಿಲ್ಲೆ: ಬಳ್ಳಾರಿ ತಾಲೂಕು : ಬಳ್ಳಾರಿ ಹೋಬಳಿ : ಕುರುಗೋಡು ಗ್ರಾಮ: ವೇಣಿ ವೀರಾಪೂರ										
1	ವೈ.ಎನ್.ವಿಶಾಲಾಕ್ಷಿ ಗಂಡ ವೈ.ನಾಗರೇಡ್ಡಿ	ಸ್ವಂತ	227/ಎ/2ಎ	1-02	1-11	ಖುಷ್ಕಿ	228	211	225, 226	249, 242
2	ಕೆ.ಶರಥಕುಮಾರ ತಂದೆ ಸೂರ್ಯರಾವ ಸಂಗನಕಲ್ಲು	ಸ್ವಂತ	227/ಎ/2ಬಿ	4-22	4-65	ಖುಷ್ಕಿ	228	211	225, 226	249, 242
3	ಪಿ.ಶ್ರೀನಿವಾಸರಾವ್ ತಂದೆ ಪಿ.ರಾಜೇಶ್ವರ ರಾವ್	ಸ್ವಂತ	227/ಬಿ	0-30	0-30	ಖುಷ್ಕಿ	228	211	225, 226	249, 242
4	ಶ್ರೀಮತಿ ಪದ್ಮ ಗಂಡ ಹೆಚ್.ವೈ ಗೌಡರ	ಸ್ವಂತ	293/ಎ1	4-96	5.46	ಖುಷ್ಕಿ	293/ಎ2	291	292	293/ಬಿ/1, ಬಿ2
5	1) ಎನ್.ಸೂರ್ಯ ನಾರಾಯಣರೇಡ್ಡಿ ತಂದೆ ಎನ್.ಗೌರಣ್ಣ 2) ಎನ್.ಪ್ರತಾಪರೇಡ್ಡಿ ಲೇಟ್ ಎನ್.ಗೌರಣ್ಣ	ಸ್ವಂತ	293/ಎ/2	0-79	0-87	ಖುಷ್ಕಿ	293/ಎ4	293/ಎ1	292	293/ಬಿ2
6	ಎಂ. ನೀಲಕಂಠ ತಂದೆ ಎಂ. ಸಣ್ಣ ಈರಪ್ಪ	ಸ್ವಂತ	293/ಎ/6	0-28	0-31	ಖುಷ್ಕಿ	293/ಬಿ2	291	293/ಎ/1	294
7	ಹೆಚ್.ಲೋಕೇಶ ತಂ. ಆರ್. ಹನಮಂತ	ಸ್ವಂತ	293/ಎ/7	0-29	0-32	ಖುಷ್ಕಿ	293/ಎ8	293/ಎ6	292	293/ಬಿ4
8	ಎಂ.ಈಶ್ವರ ತಂ. ಬಾಲಪ್ಪ	ಸ್ವಂತ	293/ಎ8	0-29	0-32	ಖುಷ್ಕಿ	293/ಎ9	293/ಎ7	292	293/ಬಿ4
9	ನಾಗರಾಜ ಪಾಲೀವ ತಂದೆ ಆರ್. ಶಾಂತಪ್ಪ	ಸ್ವಂತ	293/ಎ/9	0-60	0-66	ಖುಷ್ಕಿ	293/ಎ10	293/ಎ8	292	293/ಬಿ4
10	ನಾಗಮಣಿ ಗಂ. ಇ. ಪ್ರಸಾದರಾವ	ಸ್ವಂತ	293/ಎ/10	0-70	0-77	ಖುಷ್ಕಿ	293/ಎ/11	293/ಎ9	292	293/ಬಿ4
11	ಲಕ್ಷ್ಮೀದೇವಿ ಗಂ. ವೈ. ಲಿಂಗಾರೇಡ್ಡಿ	ಸ್ವಂತ	293/ಎ/11	1-22	1-34	ಖುಷ್ಕಿ	293/ಎ3	293/ಎ10	292	293/ಬಿ4, ಬಿ5
12	1) ಎನ್.ಶಾರದ ಗಂಡ ಎಂ.ಟಿ.ಆರ್. ತಿಪ್ಪೇಸ್ವಾಮಿ (6-67) 2) ಎನ್.ಅರುಣಾರೇಡ್ಡಿ ಸಿ. ಸುನೀಲ್ ಕುಮಾರ (6-67)	ಸ್ವಂತ	293/ಬಿ1	13-34	14-68	ಖುಷ್ಕಿ	293/ಬಿ2	291	293/ಎ	294
13	ಎನ್.ಸೂರ್ಯರಾಯಣ ರೆಡ್ಡಿ ತಂದೆ ಎನ್.ಗೌರಣ್ಣ	ಸ್ವಂತ	293/ಬಿ/2	13-31	14-64	ಖುಷ್ಕಿ	293/ಬಿ3	293/ಬಿ1	293/ಎ1, 293/ಎ2	294
14	ಎನ್.ಸೂರ್ಯರಾಯಣ ರೆಡ್ಡಿ ತಂದೆ ಎನ್.ಗೌರಣ್ಣ	ಸ್ವಂತ	293/ಬಿ/3	13-31	14-64	ಖುಷ್ಕಿ	293/ಬಿ4	293/ಬಿ2	293/ಎ4, ಎ5	294
15	ಎನ್.ವರ್ಷ ಮೌನಿಕ ರೆಡ್ಡಿ ತಂದೆ ಪ್ರತಾಪ ರೆಡ್ಡಿ	ಸ್ವಂತ	293/ಬಿ/4	13-31	14-64	ಖುಷ್ಕಿ	293/ಬಿ5	293/ಬಿ3	293/ಎ6, ರಿಂದ 293/ಎ11	294
16	ಎನ್.ಪ್ರತಾಪ ರೆಡ್ಡಿ ತಂದೆ ಎನ್.ಗೌರಣ್ಣ	ಸ್ವಂತ	293/ಬಿ/5	13-31	14-64	ಖುಷ್ಕಿ	297	293/ಬಿ4	293/ಎ3, ಎ11	294

ಅ. ನಂ.	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ರಿ.ಸ.ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ ಎ-ಗುಂ	ಆಕಾರ ರೂ-ಪೈ	ಜಮೀನಿನ ತರಹೆ	ಚಕಬಂದಿ (ಚತು:ಸೀಮೆ)			
							ಮೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11
17	ಡಿ.ಎಲ್.ರಮೇಶ ಸೋಮ ತಂದೆ ವೀರ ರಾಘವಲು	ಸ್ವಂತ	334/ಬಿ/3	2-00	3-81	ಖುಷ್ಕಿ	334/ಬಿ2	334/ಬಿ1	337	332
18	ಎಂ.ಮಾಧವ ರಾವ್ ತಂದೆ ಲೇಟ್ ವೆಂಕಟಪ್ಪಯ್ಯ	ಸ್ವಂತ	352/ಎ/1	1-47	1-07	ಖುಷ್ಕಿ	352/ಎ2	353/ಬಿ	358	ಗ್ರಾಮದ ಗಡಿ
19	ಎಂ.ಮಾಧವ ರಾವ್ ತಂದೆ ವೆಂಕಟಪ್ಪಯ್ಯ	ಸ್ವಂತ	352/ಎ/2	5-10	3-73	ಖುಷ್ಕಿ	352/ಬಿ	352/ಎ1	350	ಗ್ರಾಮದ ಗಡಿ
20	ಚಟ್ಟನಾಗ ರೆಡ್ಡಿ	ಸ್ವಂತ	366/ಬಿ	0-22	0-24	ಖುಷ್ಕಿ	365	378/ಬಿ	366/ಎ.ಬಿ.ಸಿ	366/ಸಿ
21	ವಿ.ರಾಜೇಶ್ವರಿ ಗಂ. ಮುರಳಿಕೃಷ್ಣ	ಸ್ವಂತ	338/ಬಿ/1	14-44		ಖುಷ್ಕಿ	338/ಬಿ2	338/ಎ/2	232/ಬಿ2	339 ರಾ.ಹೆ.
			ಒಟ್ಟು	104-48						

## ಘೋಷ್ವಾರೆ

ಅ. ನಂ.	ಗ್ರಾಮದ ಹೆಸರು	ಒಟ್ಟು ಕ್ಷೇತ್ರ	ಖರಾಬು ಕ್ಷೇತ್ರ	ನಿವ್ವಳ ಕ್ಷೇತ್ರ
1	2	3	4	5
1	ಜಾನಕುಂಟೆ	1-56-00	-	1-56-00
2	ವೇಣಿ ವೀರಾಪೂರ	104-48-00	-	104-48-00
	ಒಟ್ಟು	106-04-00	-	106-04-00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - III	ಬೆಂಗಳೂರು, ಮಂಗಳವಾರ, ನೆಪ್ಟೇಂಬರ್ ೧೮, ೨೦೧೨ (ಭಾದ್ರಪದ ೨೭, ಶಕ ವರ್ಷ ೧೯೩೪)	ನಂ. ೬೫೩
-----------	---	---------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 3(1)ರನ್ವಯ ಅಧಿಸೂಚನೆ

ಸಂಖ್ಯೆ: ಸಿಐ 474 ಎಸ್‌ಪಿಕ್ಯೂ 2012 ಬೆಂಗಳೂರು, ದಿನಾಂಕ: 18.09.2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 3(1) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಬೆಳ್ಳೂರು

ಹೋಬಳಿ : ನರಸಾಪುರ

ಜಿಲ್ಲೆ / ತಾಲ್ಲೂಕು : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1.	334ರ ಪೈಕಿ	0-35	0-02	0-33	ರಸ್ತೆ	367	ರಸ್ತೆ	333
2.	366ರ ಪೈಕಿ	4-34	0-20	4-14	ರಸ್ತೆ, 348	265	265 ಉಳಿಕೆ ಜಮೀನು	367
3.	367	5-28	0-20	5-08	334 ಮತ್ತು ರಸ್ತೆ	265	366	368 ಮತ್ತು 333
ಒಟ್ಟು		11-17	1-02	10-15				

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

**ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆ 1966 ರ ಕಲಂ 1(3)ರನ್ವಯ ಅಧಿಸೂಚನೆ**

**ಸಂಖ್ಯೆ: ಸಿಐ 474 ಎಸ್‌ಪಿಕ್ಯೂ 2012 ಬೆಂಗಳೂರು, ದಿನಾಂಕ: 18.09.2012**

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 1(3) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7ರ ವಿಧಿಗಳು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ ಅನ್ವಯವಾಗುವುವೆಂದು ಘೋಷಿಸಿದೆ.

**ಗ್ರಾಮ : ಬೆಳ್ಳೂರು**

**ಹೋಬಳಿ : ನರಸಾಪುರ**

**ಜಿಲ್ಲೆ / ತಾಲ್ಲೂಕು : ಕೋಲಾರ**

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1.	334ರ ಪೈಕಿ	0-35	0-02	0-33	ರಸ್ತೆ	367	ರಸ್ತೆ	333
2.	366ರ ಪೈಕಿ	4-34	0-20	4-14	ರಸ್ತೆ 348	265	265 ಉಳಿಕೆ ಜಮೀನು	367
3.	367	5-28	0-20	5-08	334 ಮತ್ತು ರಸ್ತೆ	265	366	368 ಮತ್ತು 333
<b>ಒಟ್ಟು</b>		<b>11-17</b>	<b>1-02</b>	<b>10-15</b>				

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

**ಎ.ಪಿ. ರಾಮಕೃಷ್ಣ**  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

**1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1)ರ ಮೇರೆಗೆ ಅಧಿಸೂಚನೆ**

**ಸಂಖ್ಯೆ: ಸಿಐ 474 ಎಸ್‌ಪಿಕ್ಯೂ 2012 ಬೆಂಗಳೂರು, ದಿನಾಂಕ: 18.09.2012**

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಮೆ: ಲಾಮ್ಯಾಕ್ಸ್ ಆಟೋ ಟೆಕ್ನಾಲಜೀಸ್ ಲಿ., ರವರ **“Moulded plastic parts for two wheeler”** ಯೋಜನೆ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.



ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ಎಲೆ ಮಾಡುವ ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ 1894ರ ಭೂಸ್ವಾಧೀನ ಕಾಯ್ದೆಯಡಿ ತಿದ್ದುಪಡಿಯಾಗಿರುವ ಭೂಸ್ವಾಧೀನ (ಕರ್ನಾಟಕ ವಿಸ್ತರಣೆ ಮತ್ತು ತಿದ್ದುಪಡಿ) ಕಾಯ್ದೆ 1961 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳ ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ನಂ: 14/3, ಅರವಿಂದ ಭವನ, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

ಗ್ರಾಮ : ಬೆಳ್ಳೂರು

ಹೋಬಳಿ : ನರಸಾಪುರ

ತಾಲ್ಲೂಕು : ಕೋಲಾರ

ಜಿಲ್ಲೆ : ಕೋಲಾರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1.	ನೀ. ರಾಮಯ್ಯ ಬಿನ್ ಸಂಜೀವಪ್ಪ	ನೀ.ರಾಮಯ್ಯ	334ರ ಪೈಕಿ	0-35	0-02	0-33	0-98	ಖುಷ್ಕಿ	ರಸ್ತೆ	367	ರಸ್ತೆ	333
2.	ಮುನಿಕದಿರಪ್ಪ, ನಲ್ಲಪ್ಪ, ಮುನೆಪ್ಪ	ಮುನಿಕದಿರಪ್ಪ, ನಲ್ಲಪ್ಪ, ಮುನೆಪ್ಪ	366ರ ಪೈಕಿ	4-34	0-20	4-14	4-52	ಖುಷ್ಕಿ	ರಸ್ತೆ 348	265	265 ಉಳಿಕೆ ಜಮೀನು	367
3.	ತೂ: ಸಂಜೀವಪ್ಪ, ಸಂಜೀವಪ್ಪ ಬಿನ್ ಲೇಟ್ ಹನುಮಂತಪ್ಪ	ತೂ: ಸಂಜೀವಪ್ಪ, ಸಂಜೀವಪ್ಪ	367	5-28	0-20	5-08	5-36	ಖುಷ್ಕಿ	334 & ರಸ್ತೆ	265	366	368 & 333
ಒಟ್ಟು				11-17	1-02	10-15						

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೧೭, ೨೦೧೨ (ಭಾದ್ರಪದ ೨೬, ಶಕ ವರ್ಷ ೧೯೩೪)	ನಂ. ೬೫೨
------------	--	---------

### KARNATAKA ELECTRICITY REGULATORY COMMISSION, BANGALORE

#### NOTIFICATION

**No. S/03/1, Bangalore, Dated: 14.09.2012**

#### **KERC (PROCUREMENT OF ENERGY FROM RENEWABLE SOURCES) (SECOND AMENDMENT) REGULATIONS, 2012**

##### **PREAMBLE**

In exercise of powers conferred under Clause (e) of sub Section (1) of Section 86 read with Section 181 of the Electricity Act, 2003 (Central Act 36 of 2003) and all other powers enabling it in this behalf, the Karnataka Electricity Regulatory Commission had issued KERC (Procurement of Energy from Renewable Sources) Regulations, 2011 [herein called as Principal Regulations], vide Notification No. S/03/1 dated 16.03.2011, which were published in the Gazette on 31.03.2011. The Commission vide its notification dated 20.12.2011 has effected certain amendments to the said Regulations which were published in the Gazette on 02.01.2012.

The Commission considered it necessary to amend Clause 7(d) of the said Regulations in view of representations received and clarifications sought from several persons. The Commission, vide notification dated 18.06.2012 published in the gazette, proposed certain amendment to clause 7(d) of the said Regulations and had invited comments/suggestions from interested persons. Four Persons submitted their written comments.

After duly considering the comments/suggestions, the Commission, in exercise of powers conferred under Clause (e) of sub Section (1) of Section 86 read with Section 181 of the Electricity Act, 2003 (Central Act 36 of 2003) and all other powers enabling it in this behalf, hereby makes the following Regulations amending the clause 7(d) of the existing Regulations:

#### **KERC (Procurement of Energy from Renewable Sources) (Second Amendment) Regulations, 2012**

**1. Short Title, application and commencement. –**

- (i) These Regulations shall be called the Karnataka Electricity Regulatory Commission (Procurement of Energy from Renewable Sources) (Second Amendment) Regulations, 2012.
- (ii) These Regulations shall extend to the whole of the State of Karnataka.
- (iii) These Regulations shall come into force from the date of publication in the official Gazette.

**2. The existing clause in column-2 of Table below shall be substituted by the clause as in column-3:**

Column-1	Column-2	Column-3
Clause No.	Regulation as existing	As Amended
Clause 7(d)	Captive Power Producers (CPP) based on renewable sources of energy shall be eligible to get accredited for obtaining RE certificates for the entire energy generated from their plants including the energy used for captive consumption.	Grid Connected Captive Power Producers (CPP) based on renewable sources of energy shall be eligible to get accredited for obtaining RE certificates for the energy generated and used for captive consumption and for surplus energy, if any, sold to the distribution licensee/s of the State at the average pooled power purchase cost notified by the Commission from time to time.

Approved by the Commission

Sd/-

**Secretary**

Karnataka Electricity Regulatory Commission

## ವಿಶೇಷ ರಾಜ್ಯಪತ್ರ

ಭಾಗ - IV-A | ಬೆಂಗಳೂರು, ಮಂಗಳವಾರ, ನೆಪ್ಟೇಂಬರ್ ೧೮, ೨೦೧೨ (ಭಾದ್ರಪದ ೨೭, ಶಕ ವರ್ಷ ೧೯೩೪) | ನಂ. ೬೫೪

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 227 ಜಿಪಸ 2012, ಬೆಂಗಳೂರು, ದಿನಾಂಕ: 17-09-2012

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 138(2) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ 2011 ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಎರಡನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಬೇಕಾಗಿದ್ದು, ಅದರಂತೆ ಈ ಕೆಳಕಂಡ ಜಿಲ್ಲೆಯ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಅನುಸೂಚಿತ ಪಂಗಡ / ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಆದರೋದಿಗೆ ಮೀಸಲಿರುವವರಿಗೆ ಹಂಚಿಕೆಯಾದ ಹುದ್ದೆಗಳು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದೆಂದು ಆದೇಶಿಸಿದೆ.

ಕ್ರಮ ಸಂಖ್ಯೆ	ಜಿಲ್ಲೆ / ತಾಲ್ಲೂಕು ಪಂಚಾಯತಿಯ ಹೆಸರು	ಅಧ್ಯಕ್ಷ ಸ್ಥಾನದ ಮೀಸಲಾತಿ	ಉಪಾಧ್ಯಕ್ಷ ಸ್ಥಾನದ ಮೀಸಲಾತಿ
1	2	3	4
1.	ಚಿತ್ರದುರ್ಗ		
1	ಚಿತ್ರದುರ್ಗ	ಸಾಮಾನ್ಯ	ಸಾಮಾನ್ಯ (ಮ)
2	ಮೊಳಕಾಲ್ಮೂರು	ಸಾಮಾನ್ಯ	ಸಾಮಾನ್ಯ (ಮ)
3	ಹೊಳಲ್ಕೆರೆ	ಹಿಂದುಳಿದ ವರ್ಗ - ಅ	ಸಾಮಾನ್ಯ (ಮ)
4	ಹೊಸದುರ್ಗ	ಅನುಸೂಚಿತ ಪಂಗಡ (ಮ)	ಸಾಮಾನ್ಯ
5	ಚಳ್ಳಕೆರೆ	ಸಾಮಾನ್ಯ	ಅನುಸೂಚಿತ ಜಾತಿ (ಮ)
6	ಹಿರಿಯೂರು	ಹಿಂದುಳಿದ ವರ್ಗ - ಅ (ಮ)	ಸಾಮಾನ್ಯ (ಮ)
2.	ಕೊಡಗು		
1.	ಸೋಮವಾರಪೇಟೆ	ಸಾಮಾನ್ಯ	ಹಿಂದುಳಿದ ವರ್ಗ - ಅ (ಮ)
2.	ಮಡಿಕೇರಿ	ಹಿಂದುಳಿದ ವರ್ಗ - ಅ (ಮ)	ಸಾಮಾನ್ಯ (ಮ)
3.	ವಿರಾಜಪೇಟೆ	ಸಾಮಾನ್ಯ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಮಾರ್ಗರೇಟ್ ಲೀನಾ ನರೋನ್ಹ  
ಸರ್ಕಾರದ ಅಧೀನ ಕಾರ್ಯದರ್ಶಿ  
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಮಂಗಳವಾರ, ನೆಪ್ಪೆಂಬರ್ ೧೮, ೨೦೧೨ (ಭಾದ್ರಪದ ೨೭, ಶಕ ವರ್ಷ ೧೯೩೪)	ನಂ. ೬೫೫
------------	---	---------

### ಸಹಕಾರ ಸಚಿವಾಲಯ

#### ಕೃಷಿ ಮಾರಾಟ ಇಲಾಖೆ

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ.ನಂ. 5309, ಬೆಂಗಳೂರು

#### ಅಧಿಸೂಚನೆ

**ಸಂಖ್ಯೆ: ಕೃಮಾಇ:02:ಚುನಾವಣೆ:2011, ಬೆಂಗಳೂರು, ದಿನಾಂಕ: 17.9.2012**

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 102 ಹಾಗೂ ನಿಯಮಾವಳಿಗಳು, 1968ರ ನಿಯಮ 88ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ಡಾ: ಸಿ.ಸೋಮಶೇಖರ ಆದ ನಾನು, ಬಾಗಲಕೋಟೆ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಕಂಡಂತೆ ಪ್ರಕಟಿಸುತ್ತೇನೆ.

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಆಯ್ಕೆಯಾದ ಸದಸ್ಯರ ಹೆಸರು
1	ಬಾಗಲಕೋಟೆ	ಶ್ರೀ ಕೃಷ್ಣಗೌಡ ವೆಂಕನಗೌಡ ಪಾಟೀಲ, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೀಳಗಿ.

ಡಾ: ಸಿ.ಸೋಮಶೇಖರ  
ನಿರ್ದೇಶಕರು

ಸಿ.ಕೆ. ವಾಸುದೇವ ಮೂರ್ತಿ  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಹಕಾರ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಶುಕ್ರವಾರ, ನೆಪ್ಪೆಂಬರ್ ೨೧, ೨೦೧೨ (ಭಾದ್ರಪದ ೩೦, ಶಕ ವರ್ಷ ೧೯೩೪)	ನಂ. ೬೫೬
------------	--	---------

### ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

#### ಅಧಿಸೂಚನೆ

**ಸಂಖ್ಯೆ: ಸಂವ್ಯಾಇ 19 ಶಾಸನ 2012, ಬೆಂಗಳೂರು, ದಿನಾಂಕ: 21.09.2012**

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2012ಕ್ಕೆ ಸೆಪ್ಟೆಂಬರ್ ಹದಿನೆಂಟನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 38 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

#### 2012ರ ಕರ್ನಾಟಕ ಅಧಿನಿಯಮ ಸಂಖ್ಯೆ 38

(2012ರ ಸೆಪ್ಟೆಂಬರ್ ಇಪ್ಪತ್ತೊಂದನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

## ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2012

(2012ರ ಸೆಪ್ಟೆಂಬರ್ ಹದಿನೆಂಟನೆಯ ದಿನಾಂಕದಂದು ರಾಜ್ಯಪಾಲರ ಅನುಮತಿಯನ್ನು ಪಡೆಯಲಾಗಿದೆ)

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009 ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009 (2010ರ ಕರ್ನಾಟಕ ಅಧಿನಿಯಮ 10) ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009ನ್ನು (2010ರ ಕರ್ನಾಟಕ ಅಧಿನಿಯಮ 11) ಇವುಗಳನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2012 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009ರ ತಿದ್ದುಪಡಿ.- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009 ರಲ್ಲಿ (2010ರ ಕರ್ನಾಟಕ ಅಧಿನಿಯಮ 10),-

(1) 2ನೇ ಪ್ರಕರಣದ (27)ನೇ ಖಂಡದಲ್ಲಿ “ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ” ಎಂಬ ಪದಗಳ ತರುವಾಯ “ಅಥವಾ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ” ಎಂಬ ಪದಗಳನ್ನು ಸೇರಿಸತಕ್ಕದ್ದು.

(2) 3ನೇ ಪ್ರಕರಣದಲ್ಲಿ,-

(ಎ) (1)ನೇ ಉಪಪ್ರಕರಣದಲ್ಲಿ, (ಎ) ಖಂಡದಲ್ಲಿ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ” ಎಂಬ ಪದಗಳನ್ನು ಬಿಟ್ಟು ಬಿಡತಕ್ಕದ್ದು.

(ಬಿ) (2)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(2ಎ) ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ದಾವಣಗೆರೆ ಜಿಲ್ಲೆಗಳ ಮೇಲೆ ಅಧಿಕಾರ ಕ್ಷೇತ್ರ ವ್ಯಾಪ್ತಿ ಹೊಂದಿರುವ, ಶಿವಮೊಗ್ಗದಲ್ಲಿ ಕೇಂದ್ರ ಕಾರ್ಯಸ್ಥಾನದೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಕರೆಯಲಾಗುವ ವಿಶ್ವವಿದ್ಯಾಲಯವನ್ನು ಸ್ಥಾಪಿಸತಕ್ಕದ್ದು ಮತ್ತು ಈ ಅಧಿನಿಯಮದಡಿಯಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಅಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಎಲ್ಲಾ ಪ್ರಕಾರ್ಯಗಳನ್ನು ನಿರ್ವಹಿಸಲು ಹೊಣೆಯಾಗಿರತಕ್ಕದ್ದು.

(2ಬಿ) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009 ರಲ್ಲಿ ಏನೇ ಒಳಗೊಂಡಿದ್ದರೂ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು (2ಎ) ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಜಿಲ್ಲೆಗಳ ಮೇಲೆ ಅದರ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಳಗೆ, ಸದರಿ ಅಧಿನಿಯಮದಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಎಲ್ಲಾ ಪ್ರಕಾರ್ಯಗಳ ನಿರ್ವಹಣೆಗೆ ಹೊಣೆಯಾಗಿರತಕ್ಕದ್ದು.”

(3) 27ನೇ ಪ್ರಕರಣದಲ್ಲಿ, (4)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(4ಎ) (3)ನೇ ಉಪಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಮೊದಲ ಕುಲಪತಿಯವರನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಕುಲಾಧಿಪತಿಯವರು ನೇಮಕ ಮಾಡತಕ್ಕದ್ದು.”

(4) 28ನೇ ಪ್ರಕರಣದ (2)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(2ಎ) ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗಕ್ಕೆ ಸಂಬಂಧಿಸಿದಂತೆ (1)ನೇ ಉಪಪ್ರಕರಣದ ಅಡಿಯಲ್ಲಿ ನೇಮಕವಾದ ವಿಶೇಷಾಧಿಕಾರಿಯು, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇದನ್ನು ಸ್ಥಾಪಿಸುವುದಕ್ಕೆ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂತೆ ವಿಶ್ವವಿದ್ಯಾಲಯದ ಕುಲಪತಿಗಳ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು.”

**3. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009ರ ತಿದ್ದುಪಡಿ.-** ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009ರಲ್ಲಿ (2010ರ ಕರ್ನಾಟಕ ಅಧಿನಿಯಮ 11),-

- (1) 4ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ, “ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗಿರತಕ್ಕದ್ದು” ಎಂಬ ಪದಗಳಿಗೆ ಮೊದಲು, “ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ದಾವಣಗೆರೆ ಜಿಲ್ಲೆಗಳನ್ನು ಹೊರತುಪಡಿಸಿ” ಎಂಬ ಪದಗಳನ್ನು ಸೇರಿಸತಕ್ಕದ್ದು;
- (2) ಅನುಸೂಚಿಯಲ್ಲಿ, I. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಎಂಬ ಶೀರ್ಷಿಕೆಯಡಿಯಲ್ಲಿ 1,2,3,5 ಮತ್ತು 6ನೇ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.

**4. ತಾತ್ಕಾಲಿಕ ಉಪಬಂಧಗಳು.-** ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ, 2009 (2010ರ ಕರ್ನಾಟಕ ಅಧಿನಿಯಮ 10) ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 2009 (2010ರ ಕರ್ನಾಟಕ ಅಧಿನಿಯಮ 11) ಇವುಗಳಲ್ಲಿ ಏನೇ ಒಳಗೊಂಡಿದ್ದರೂ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2012ರ ಪ್ರಾರಂಭವಾದ ದಿನಾಂಕದಂದು ಮತ್ತು ದಿನಾಂಕದಿಂದ,-

(ಎ) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಳಗೆ ಇರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯು ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಎಲ್ಲಾ ಸಂಯೋಜಿತ ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ಅವುಗಳಿಗೆ ಹೊಂದಿಕೊಂಡಂಥ ವಸತಿ ನಿಲಯಗಳು, ಪೀಠೋಪಕರಣಗಳೊಂದಿಗಿನ ಇತರೆ ಕಟ್ಟಡಗಳು, ಗ್ರಂಥಾಲಯಗಳು, ಪುಸ್ತಕಗಳು, ಪ್ರಯೋಗಾಲಯಗಳು, ಉಗ್ರಾಣಗಳು, ಉಪಕರಣಗಳು, ಸಲಕರಣೆಗಳು, ಸಾಧನ ಸಾಮಗ್ರಿಗಳು ಮತ್ತು ಸಾಧನ ಸಲಕರಣೆಗಳು ಹಾಗೂ ಎಲ್ಲಾ ಇತರ ಚರ ಮತ್ತು ಸ್ಥಿರ ಸ್ವತ್ತುಗಳು, ಸಂಶೋಧನಾ ಮತ್ತು ಇತರ ಸಂಸ್ಥೆಗಳನ್ನು, ಅವುಗಳ ಸ್ವತ್ತುಗಳು, ಆಸ್ತಿಗಳು ಹೊಣೆಗಾರಿಕೆಗಳು ಮತ್ತು ಉತ್ತರದಾಯಿತ್ವಗಳೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ವರ್ಗಾವಣೆಗೊಳ್ಳತಕ್ಕದ್ದು ಮತ್ತು ಅದರಲ್ಲಿ ನಿಹಿತವಾಗತಕ್ಕದ್ದು;

ಪರಂತು, ರಾಜ್ಯ ಸರ್ಕಾರವು, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಕ್ಯಾಂಪಸ್‌ನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಯುಕ್ತವೆಂದು ಭಾವಿಸಬಹುದಾದ ಅಂಥ ಹೆಚ್ಚುವರಿ ಅಭಿವೃದ್ಧಿ ಅನುದಾನವನ್ನು ನೀಡಬಹುದು.

(ಬಿ) ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ವರ್ಗಾವಣೆಯಾದ ಕಾಲೇಜುಗಳಲ್ಲಿ ಯಾವುದೇ ಪರೀಕ್ಷೆಗಾಗಿ ಓದುತ್ತಿರುವ ಯಾವೊಬ್ಬ ವಿದ್ಯಾರ್ಥಿಯು, ತನ್ನ ಕೋರ್ಸ್‌ನ್ನು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇಲ್ಲಿ ಪೂರ್ಣಗೊಳಿಸುವುದಕ್ಕೆ ಅನುಮತಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಪಠ್ಯ ವಿಷಯಕ್ಕನುಸಾರವಾಗಿ ನಿಯಮಿಸಬಹುದಾದ ಅಂಥ ಅವಧಿಯಲ್ಲಿ ಅಂಥ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ನಡೆಸುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು.

(ಸಿ) ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವುಗಳು ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಯಾವುದೇ ಪರೀಕ್ಷೆಯನ್ನು ನಡೆಸಿ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು ಆದರೆ ಅದಕ್ಕೆ ಸಂಬಂಧಿಸಿದ ಪದವಿ ಅಥವಾ ಡಿಪ್ಲೊಮಾಗಳನ್ನು ಪ್ರದಾನ ಮಾಡಿಲ್ಲದ ಅಥವಾ ಕೋರ್ಸಿನ ಅಗತ್ಯಗಳನ್ನು ಪೂರೈಸಿದ್ದಾಗ್ಯೂ ಅಂಥ ಯಾವುದೇ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸದಿದ್ದರೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರುಗಳೇ ಫಲಿತಾಂಶವನ್ನು ಘೋಷಿಸಬಹುದು ಮತ್ತು ಪದವಿಯನ್ನು ಪ್ರದಾನ ಮಾಡಬಹುದು;

(ಡಿ) ಈ ಅಧಿನಿಯಮವು ಪ್ರಾರಂಭವಾಗುವ ದಿನಾಂಕಕ್ಕಿಂತ ಮೊದಲು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಳಗಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಇವುಗಳಲ್ಲಿ ಅಥವಾ ಇವುಗಳಿಗೆ ಹೊಂದಿಕೊಂಡಿರುವ ಯಾವುದೇ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವವಿದ್ಯಾಲಯದ ಪ್ರತಿಯೊಬ್ಬ ಶಿಕ್ಷಕ ಮತ್ತು ಇತರ ನೌಕರರನ್ನು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇಲ್ಲಿಯ ಹುದ್ದೆಗಳಿಗೆ ಸೂಕ್ತ ವೃಂದ ಅಥವಾ ಪ್ರವರ್ಗಗಳಿಗೆ ಅನುಸಾರವಾಗಿ ವರ್ಗಾವಣೆ ಮಾಡತಕ್ಕದ್ದು;

(ಇ) ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇಲ್ಲಿಗೆ ವರ್ಗಾವಣೆಯನ್ನು ಪಡೆಯಲು ಅಪೇಕ್ಷಿಸುವಂಥ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಯಾವೊಬ್ಬ ಶಿಕ್ಷಕ ಅಥವಾ ಇತರೆ ನೌಕರನು, ತೊಂಭತ್ತು ದಿನಗಳೊಳಗೆ ಅಥವಾ ರಾಜ್ಯ ಸರ್ಕಾರವು ಆದೇಶದ ಮೂಲಕ ನಿರ್ದೇಶಿಸಬಹುದಾದಂತೆ ಆರು ತಿಂಗಳಿಗೆ ಮೀರದ ಅಂಥ ಹೆಚ್ಚಿನ ಅವಧಿಯೊಳಗೆ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇಲ್ಲಿಗೆ ವರ್ಗಾವಣೆ ಪಡೆಯಲು ಅರ್ಜಿ ಸಲ್ಲಿಸಬಹುದು ಮತ್ತು ಈ ವಿಷಯದಲ್ಲಿ ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು;

(ಎಫ್) ರಾಜ್ಯ ಸರ್ಕಾರವು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗಗಳ ಕುಲಪತಿಯವರೊಂದಿಗೆ ಸಮಾಲೋಚಿಸಿ, ಈ ವಿಶ್ವವಿದ್ಯಾಲಯಗಳಲ್ಲಿ ಬೋಧನಾ ಸಿಬ್ಬಂದಿ ಮತ್ತು ಇತರೆ ನೌಕರರು ಹೆಚ್ಚುವರಿಯಾಗಿರುವರೆಂದು ನಿರ್ಧರಿಸಿದ್ದಲ್ಲಿ ತಾನು ಯುಕ್ತವೆಂದು ಪರಿಗಣಿಸಬಹುದಾದಂಥ ತತ್ತ್ವಗಳು ಮತ್ತು ಪ್ರಕ್ರಿಯೆಗಳನ್ನು ಅನುಸರಿಸಿದ ನಂತರ ಸಂದರ್ಭಾನುಸಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿನ ಹಾಗೆ ಹೆಚ್ಚಾಗಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಹುದು;

(ಜಿ) ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಗಳಿಂದ ಅನುಭವಿಸುತ್ತಿದ್ದ ಯಾವುದೇ ವಿಶೇಷಾಧಿಕಾರಿಗಳನ್ನು, ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮೊದಲು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಳಗೆ ಬರುವ ಕಾಲೇಜುಗಳು ಅಥವಾ ಶೈಕ್ಷಣಿಕ ಸಂಸ್ಥೆಗಳ ಮೂಲಕ ಹಿಂತೆಗೆದುಕೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವುಗಳ ವಿಶೇಷಾಧಿಕಾರಿಗಳೊಂದಿಗೆ ಈ ಹಿಂದೆ ಪ್ರವೇಶ ಪಡೆದ ಅಥವಾ ಸಂಯೋಜನೆ ಪಡೆದ ಅಂಥ ಕಾಲೇಜುಗಳು ಅಥವಾ ಶೈಕ್ಷಣಿಕ ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವಿಶೇಷಾಧಿಕಾರಿಗಳಿಗೆ ಪ್ರವೇಶ ಪಡೆದುಕೊಂಡಿವೆಯೆಂದು ಅಥವಾ ಸಂಯೋಜನೆ ಪಡೆದುಕೊಂಡಿವೆಯೆಂದು ಭಾವಿಸತಕ್ಕದ್ದು.

5. ತೊಂದರೆಗಳ ನಿವಾರಣೆ.- ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ, ರಾಜ್ಯ ಸರ್ಕಾರವು ತೊಂದರೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ಅವಶ್ಯಕವೆಂದು ಅಥವಾ ಸೂಕ್ತವೆಂದು, ತನಗೆ ಕಂಡುಬರಬಹುದಾದಂಥ ಉಪಬಂಧವನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ರಚಿಸಬಹುದು:

ಪರಂತು, ಈ ಅಧಿನಿಯಮವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯವಾದ ತರುವಾಯ ಯಾವುದೇ ಅಂಥ ಆದೇಶವನ್ನು ಮಾಡತಕ್ಕದ್ದಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಕೆ.ಬೋರೇಗೌಡ

ಸರ್ಕಾರದ ಕಾರ್ಯದರ್ಶಿ

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಶುಕ್ರವಾರ, ನೆಪ್ಟೇಂಬರ್ ೨೧, ೨೦೧೨ (ಭಾದ್ರಪದ ೩೦, ಶಕ ವರ್ಷ ೧೯೩೪)	ನಂ. ೬೫೭
------------	--	---------

### ಸಹಕಾರ ಸಚಿವಾಲಯ

#### ಅಧಿಸೂಚನೆ

ಸಂಖ್ಯೆ: ಸಿಬಿ 130 ಸಿಎನ್‌ಎಸ್ 2008, ಬೆಂಗಳೂರು, ದಿನಾಂಕ: 18.09.2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಬಿ 130 ಸಿಎನ್‌ಎಸ್ 2008 ದಿನಾಂಕ 25.03.2010ರಲ್ಲಿ ನಂಜನಗೂಡು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ನಂಜನಗೂಡು ಇದರ ಆಡಳಿತ ಮಂಡಳಿಗೆ ಮಾಡಿದ್ದ ಶ್ರೀ ಕೆ.ಎಂ.ಸೋಮಶೇಖರ ಬಿನ್ ಸುಬ್ಬಣ್ಣ, ಕಡಚೆಟ್ಟಿ, ನಂಜನಗೂಡು ತಾ. ಇವರ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಎಂ.ಪಿ.ಮಂಜುನಾಥ್ ಬಿನ್ ಪಟೇಲ್ ದೊಡ್ಡಮಲ್ಲಪ್ಪ, ಮಡಹಳ್ಳಿ, ಮಲ್ಲಿಪುರ ಅಂಚೆ, ನಂಜನಗೂಡು ತಾಲ್ಲೂಕು ಇವರನ್ನು ನಂಜನಗೂಡು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ

ನಿ., ನಂಜನಗೂಡು ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಎಸ್. ರಮಣರತ್ನ  
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ  
ಸರ್ಕಾರದ ಜಂಟಿ ಕಾರ್ಯದರ್ಶಿ,  
ಸಹಕಾರ ಇಲಾಖೆ

## ವಿಶೇಷ ರಾಜ್ಯಪತ್ರ

ಭಾಗ - IV-A	ಬೆಂಗಳೂರು, ಶನಿವಾರ, ನೆಪ್ಟೆಂಬರ್ ೨೨, ೨೦೧೨ (ಭಾದ್ರಪದ ೩೧, ಶಕ ವರ್ಷ ೧೯೩೪)	ನಂ. ೬೬೧
------------	--	---------

### ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 03 ಎಸ್‌ಎಆರ್ 2010, ಬೆಂಗಳೂರು, ದಿನಾಂಕ: 22.09.2012

ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ 1978 (1990 ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ, 3ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2) ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಅದರಿಂದ ತೊಂದರೆಗೊಳಗಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೇಲೆ ನಿಗದಿಪಡಿಸಿದ ಅವಧಿಯು ಮುಕ್ತಾಯವಾಗುವುದಕ್ಕೆ ಮೊದಲು ಯಾರೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು-560 001 ಇವರಿಗೆ ಸಲ್ಲಿಸಬಹುದು.

### ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) (ತಿದ್ದುಪಡಿ) ನಿಯಮಗಳು 2012 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 14 ರ ತಿದ್ದುಪಡಿ:- ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 (ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಿದೆ)ರ ನಿಯಮ 14 ರ ಉಪ ಖಂಡ (2)ರ ಐಟಂ (ಬಿ) ನಂತರ ಈ ಕೆಳಕಂಡ ಐಟಂನ್ನು ಸೇರ್ಪಡೆಗೊಳಿಸಿದೆ:-

“(ಪಿ) ಬಂಜಿತನದ (In-Vitro Fertilization (IVF)) ಚಿಕಿತ್ಸೆಗೆ ತಗುಲಿದ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ (CGHS) ಅಡಿಯಲ್ಲಿ ಕಾಲಕಾಲಕ್ಕೆ ನಿಗದಿಪಡಿಸುವ ದರದಲ್ಲಿ ಹಾಗೂ ಕರ್ನಾಟಕ ಸರ್ಕಾರವು ಈ ಸಂಬಂಧದಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿ/ಮಾನದಂಡಗಳನ್ವಯ ಸೇವಾವಧಿಯಲ್ಲಿ ಒಂದು ಬಾರಿ ಗರಿಷ್ಠ 3 ಆವರ್ತಗಳಿಗೆ (3 fresh cycles) ಮಾತ್ರ ಪಡೆಯಲು ಅವಕಾಶ ಕಲ್ಪಿಸಿದೆ.”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ. ನಾಗೇಶ್ ಪಾಟಿಕ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)



**PERSONNEL AND ADMINISTRATIVE REFORMS SECRETARIAT****NOTIFICATION****No. DPAR 3 SMR 2010, Bangalore, Dated: 22.09.2012**

The draft of the following rules further to amend the Karnataka Government Servants' (Medical Attendance) Rules, 1963, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act for the information of persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Department of Personnel and Administrative Reforms, Vidhana Soudha, Bangalore-560 001.

**DRAFT RULES**

**1. Title and commencement:-** (1) These rules may be called the Karnataka Government Servants' (Medical Attendance) (Amendment) Rules, 2012.

(2) They shall come into force from the date of their publication in the official Gazette.

**2. Amendment of rule 14:-** In the Karnataka Government Servants' (Medical Attendance) Rules, 1963 (hereinafter referred to as the said rules), in rule 14, in sub rule (2), after item (o) and entries relating thereto the following shall be inserted, namely:-

**“(p) The reimbursement of the expenditure incurred on In-Vitro Fertilization (IVF) treatment shall be allowed once up to a maximum 3 fresh Cycles during the entire service at the rates fixed by the Ministry of Health and Family Welfare, Government of India under the Central Government Health Services (CGHS) from time to time subject to the terms & conditions specified in this regard by the Government of Karnataka”**

**By Order and in the name of the Governor of Karnataka,**

**D. NAGESH PATHAK**

Under Secretary to Government,  
Department of Personnel and Administrative Reforms  
(Service Rules)

**Guidelines/Criteria for reimbursement of expenses for In-Vitro Fertilisation (IVF) treatment to the beneficiaries under Karnataka Governments Medical Attendance Rules, 1963-reg.**

\* \* \* \*

- 1) Requests for IVF treatment will be considered only on the basis of advice tendered by the Head of Department of Gynaecology & Obstetrics of a Government Medical Institution;
- 2) As the Government Medical Colleges in Karnataka are autonomous, permission for IVF treatment to be undertaken may be given by the Dean cum Director of the Medical Colleges on the recommendations of the Head of Department of Gynaecology & Obstetrics of the Government Medical College;
- 3) IVF procedure will be allowed in a Government Medical Institution on the recommendations of the Head of the Department of Gynaecology & Obstetrics of a Government Medical Institution;

- 4) IVF procedure may be allowed on a case to case basis, in a Private Medical Institution if the institution is registered with the State/Central Government and has the necessary facilities including equipment and trained manpower for carrying out the procedure. It is, however mandatory to obtain the recommendations of the Head of the Department of Gynaecology & Obstetrics of a Government Medical Institution for permitting the procedure to be undertaken in Private Institution. List of registered Private Infertility Centers who treat these cases should be made available with the recommending Government Medical Institution;
- 5) There should be clear evidence of failure of conventional treatment before permitting IVF treatment procedure;
- 6) The age of the women undergoing IVF treatment procedure should be between 21-39 years;
- 7) The woman has to be married and living with her husband;
- 8) The IVF treatment procedure will be allowed only in cases of Infertility where the couple has no living issue;
- 9) Reimbursement of expenditure incurred on IVF procedure will be allowed up to a maximum of 3 (three) fresh cycles;
- 10) A package amount not exceeding Rs. 65000/- (Rupees Sixty Five Thousand only) per cycle or the actual cost, whichever is lower, will be allowed for reimbursement. This amount will be inclusive of the cost of drugs, professional charges, disposables and monitoring cost (Blood Test and Scanning Charges) during IVF procedures. (Karnataka Government Servants` (Medical Attendance) Rules, 1963 Rule 3(e)-Package Rates- Sl. No. 1 to 18 is also applicable for this treatment). No separate charges other than Rs. 65,000/- should be charged;
- 11) As IVF treatment is a planned procedure, reimbursement cases can be considered by the Department only if prior approval was obtained by the beneficiary for undergoing the IVF treatment;
- 12) There will be a one time permission for availing IVF consisting of three cycles in total, fresh permission being given to each cycle every time the couple attempts after producing documents of previous failed cycle, which would be admissible to the beneficiary. The concerned Department shall obtain an undertaking from the applicant that he/she has not claimed the reimbursement from the Government of Karnataka in the past and will not claim it in the future.

## ವಿಶೇಷ ರಾಜ್ಯಪತ್ರ

<b>ಭಾಗ - IV-A</b>	<b>ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೨೪, ೨೦೧೨ (ಅಶ್ವಯುಜ ೨, ಶಕ ವರ್ಷ ೧೯೩೪)</b>	<b>ನಂ. ೬೬೨</b>
-------------------	--	----------------

### FINANCE SECRETARIAT

#### NOTIFICATION

**No. FD 71 CSL 2012, Bangalore, dated: 24-9-2012**

Whereas the draft of the following rules further to amend the Karnataka Value Added Tax Rules, 2005, was published as required by sub-section (1) of the section 88 of the Karnataka Value Added Tax Act, 2003 (Karnataka Act 32 of 2004) in notification No. FD 71 CSL 2012, dated 31<sup>st</sup> July, 2012, published in Part IV-A of the Karnataka Gazette (Extra-Ordinary) No. 521, dated 31<sup>st</sup> July, 2012, inviting objections or suggestions from all the persons likely to be affected thereby, and notice was given that the said draft will be taken into consideration after fifteen days from the date of its publication in the official Gazette.

And, whereas the said Gazette was made available to the public on 31<sup>st</sup> July, 2012.

And, whereas the objections and suggestions received in respect of the said draft rules have been considered by the Government.

Now, therefore in exercise of the powers conferred by section 88 of the Karnataka Value Added Tax Act, 2003 (Karnataka Act 32 of 2004), the Government of Karnataka hereby makes the following rules, further to amend the Karnataka Value Added Tax Rules, 2005, namely:-

## RULES

**1. Title and commencement.-** (1) These rules may be called the Karnataka Value Added Tax (Amendment) Rules, 2012.

(2) They shall come into force from the date of their publication in the Official Gazette.

**2. Amendment of rule 3.-** In the Karnataka Value Added Tax Rules, 2005 (hereinafter referred to as the said rules), in sub-rule (2) of rule 3,-

(1) in clause (m), after the table, the following proviso shall be inserted, namely:-

“Provided that where any deduction is allowed under this clause, then input tax shall not be allowed in respect of tax paid on charges for obtaining, on hire or otherwise, machinery and tools and on purchase of consumables, used in the execution of works contract.” ;

(2) after Explanation III, the following explanation shall be inserted, namely:-

“**Explanation IV.-** The deduction under clause (d) and (e) shall be allowed in the return to be furnished for the tax period in which the goods are returned by the purchasers or the dealer as the case may be.” ;

**3. Amendment of rule 27.-** In Rule 27 of the said rules, in sub-rule (1), after the second proviso, the following proviso shall be inserted, namely:-

“Provided also that where the value of any taxable goods sold exceeds the value shown in the tax invoice already issued for such sale, a tax invoice shall be issued by the registered dealer for the excess value and where any other document containing particulars of a tax invoice is issued by the registered dealer for the excess value, such document shall be deemed to be a tax invoice.”

**4. Amendment of rule 38.-** In rule 38 of the said rules, in sub-rule (1), after the fourth proviso, the following provisos shall be inserted, namely:-

“Provided also that the return submitted by a dealer for any tax period shall also contain values of sales or purchases and output tax or input tax in respect of goods sold being returned in such tax period within the period prescribed under clause (d) or (e) of sub-rule (2) of rule 3.

Provided also that the return submitted by a dealer for any tax period shall also contain values of sales or purchases and output tax or input tax in respect of goods sold on which tax is payable in excess of the amount shown as tax charged in the tax invoice already issued for such sale.”

**5. Amendment of rule 165.-** In rule 165 of the said rules, after sub-rule (26), the following sub-rule shall be deemed to have been inserted from the first day of September, 2011, namely:-

“(26-A)(a) When, one of the members of the Authority other than the Chairman is unable to discharge his functions owing to absence, illness or any other cause or in the event of occurrence of any vacancy in the office of the members and the case cannot be adjourned for any reason, the Chairman and the remaining member may function as the Authority.

(b) Where the Chairman and one other member hear a case under clause (a) and are divided in their opinion, the case shall be heard by all the three members.”

**6. Amendment of Form VAT 100.-** In Form VAT 100 of the said rules,

(1) after box 6.3, the following shall be inserted, namely:-

“	6.3.1      Taxable turnover of sales with rate of tax of 5.5%	”
---	---	---

(2) after box 6.4.1, the following shall be inserted, namely:-

“	6.4.2      Taxable turnover of sales with rate of tax of 14.5%	”
---	--	---

(3) after box 6.5, the following shall be inserted, namely:-

6.5.1	Taxable turnover of sales with rate of tax of 17%
-------	---

(4) after box 6.7.1, the following shall be inserted, namely:-

6.7.2	Taxable turnover of purchases from un-registered dealers with rate of tax of 5.5%
-------	---

(5) after box 6.8.1, the following shall be inserted, namely:-

6.8.2	Taxable turnover of purchases from un-registered dealers with rate of tax of 14.5%
-------	--

(6) after box 6.13, the following shall be inserted, namely:-

6.13.1	Output tax payable (relating to box No. 6.3.1)
--------	--

(7) after box 6.14.1, the following shall be inserted, namely:-

6.14.2	Output tax payable (relating to box No. 6.4.2)
--------	--

(8) after box 6.15, the following shall be inserted, namely:-

6.15.1	Output tax payable (relating to box No. 6.5.1)
--------	--

(9) after box 6.17.1, the following shall be inserted, namely:-

6.17.2	Output tax payable (relating to box No. 6.7.2)
--------	--

(10) after box 6.18.1, the following shall be inserted, namely:-

6.18.2	Output tax payable (relating to box No. 6.8.2)
--------	--

(11) after box 7.5, the following shall be inserted, namely:-

7.5.1	Taxable turnover of sales without C Forms at 5.5% tax
-------	---

(12) after box 7.6.1, the following shall be inserted, namely:-

7.6.2	Taxable turnover of sales without C Forms at 14.5% tax
-------	--

(13) after box 7.7, the following shall be inserted, namely:-

7.7.1	Taxable turnover of sales without C Forms at 17% tax
-------	--

(14) after box 7.14, the following shall be inserted, namely:-

7.14.1	Output tax payable (relating to box No. 7.5.1)
--------	--

(15) after box 7.15.1, the following shall be inserted, namely:-

“

7.15.2	Output tax payable (relating to box No. 7.6.2)
--------	--

”

(16) after box 7.16, the following shall be inserted, namely:-

“

7.16.1	Output tax payable (relating to box No. 7.7.1)
--------	--

”

(17) after box 9.3, the following shall be inserted, namely:-

“

9.3.1	Net value of purchases at 5.5% tax
-------	------------------------------------

”

(18) after box 9.4.1, the following shall be inserted, namely:-

“

9.4.2	Net value of purchases at 14.5% tax
-------	-------------------------------------

”

(19) after box 9.5, the following shall be inserted, namely:-

“

9.5.1	Net value of purchases at 17% tax
-------	-----------------------------------

”

(20) after box 9.16, the following shall be inserted, namely:-

“

9.16.1	Input tax (relating to box No. 9.3.1)
--------	---------------------------------------

”

(21) after box 9.17.1, the following shall be inserted, namely:-

“

9.17.2	Input tax (relating to box No. 9.4.2)
--------	---------------------------------------

”

(22) after box 9.18, the following shall be inserted, namely:-

“

9.18.1	Input tax (relating to box No. 9.5.1)
--------	---------------------------------------

”

**7. Amendment of Form VAT 105.-** In Form VAT 105 of the said rules,

(1) after box 6.3, the following shall be inserted, namely:-

“

6.3.1	Taxable turnover of sales with rate of tax of 5.5%
-------	--

”

(2) after box 6.4.1, the following shall be inserted, namely:-

“

6.4.2	Taxable turnover of sales with rate of tax of 14.5%
-------	---

”

(3) after box 6.5, the following shall be inserted, namely:-

“

6.5.1	Taxable turnover of sales with rate of tax of 17%
-------	---

”

(4) after box 6.7.1, the following shall be inserted, namely:-

“

6.7.2	Taxable turnover of purchases from un-registered dealers with rate of tax of 5.5%
-------	---

”

(5) after box 6.8.1, the following shall be inserted, namely:-

“

6.8.2	Taxable turnover of purchases from un-registered dealers with rate of tax of 14.5%
-------	--

”

(6) after box 6.13, the following shall be inserted, namely:-

“

6.13.1	Output tax payable (relating to box No. 6.3.1)
--------	--

”

(7) after box 6.14.1, the following shall be inserted, namely:-

“

6.14.2	Output tax payable (relating to box No. 6.4.2)
--------	--

”

(8) after box 6.15, the following shall be inserted, namely:-

“

6.15.1	Output tax payable (relating to box No. 6.5.1)
--------	--

”

(9) after box 6.17.1, the following shall be inserted, namely:-

“

6.17.2	Output tax payable (relating to box No. 6.7.2)
--------	--

”

(10) after box 6.18.1, the following shall be inserted, namely:-

“

6.18.2	Output tax payable (relating to box No. 6.8.2)
--------	--

”

(11) after box 7.5, the following shall be inserted, namely:-

“

7.5.1	Taxable turnover of sales without C Forms at 5.5% tax
-------	---

”

(12) after box 7.6.1, the following shall be inserted, namely:-

“

7.6.2	Taxable turnover of sales without C Forms at 14.5% tax
-------	--

”

(13) after box 7.7, the following shall be inserted, namely:-

“

7.7.1	Taxable turnover of sales without C Forms at 17% tax
-------	--

”

(14) after box 7.14, the following shall be inserted, namely:-

“

7.14.1	Output tax payable (relating to box No. 7.5.1)
--------	--

”

(15) after box 7.15.1, the following shall be inserted, namely:-

“

7.15.2	Output tax payable (relating to box No. 7.6.2)
--------	--

”

(16) after box 7.16, the following shall be inserted, namely:-

“

7.16.1	Output tax payable (relating to box No. 7.7.1)
--------	--

”

(17) after box 9.3, the following shall be inserted, namely:-

“

9.3.1	Net value of purchases at 5.5% tax
-------	------------------------------------

”

(18) after box 9.4.1, the following shall be inserted, namely:-

“

9.4.2	Net value of purchases at 14.5% tax
-------	-------------------------------------

”

(19) after box 9.5, the following shall be inserted, namely:-

“

9.5.1	Net value of purchases at 17% tax
-------	-----------------------------------

”

(20) after box 9.16, the following shall be inserted, namely:-

“

9.16.1	Input tax (relating to box No. 9.3.1)
--------	---------------------------------------

”

(21) after box 9.17.1, the following shall be inserted, namely:-

“

9.17.2	Input tax (relating to box No. 9.4.2)
--------	---------------------------------------

”

(22) after box 9.18, the following shall be inserted, namely:-

“

9.18.1	Input tax (relating to box No. 9.5.1)
--------	---------------------------------------

”

**10. Amendment of Form VAT 120.-** In Form VAT 120 of the said rules,

(1) after box 2.6.1, the following shall be inserted, namely:-

“

2.6.2	URD purchases liable to tax at 5.5%			
-------	-------------------------------------	--	--	--

(2) after box 2.7.1, the following shall be inserted, namely:-

“

2.7.2	URD purchases liable to tax at 14.5%			
-------	--------------------------------------	--	--	--

”

(3) after box 4.8.1, the following shall be inserted, namely:-

“

4.8.2	Value of goods sold other than in the execution of works contract (refer box 4.4)	5.5%		
-------	---	------	--	--

”

(4) after box 4.9.1, the following shall be inserted, namely:-

“

4.9.2	Value of goods sold other than in the execution of works contract (refer box 4.4)	14.5%		
-------	---	-------	--	--

”

(5) after box 4.10.2, the following shall be inserted, namely:-

“

4.10.3	Sale value of goods purchased / obtained from outside the State / Country (refer box 4.3)	5.5%		
4.10.4	Sale value of goods purchased / obtained from outside the State / Country (refer box 4.3)	14.5%		

”

(6) after box 4.12.2, the following shall be inserted, namely:-

“

4.12.3	URD purchases liable to tax under Section 3(2)	5.5%		
4.12.4	URD purchases liable to tax under Section 3(2)	14.5%		

”

**11. Amendment of Form VAT 240.-** In Form VAT 240 of the said rules, in the certificate, at the end, the following words, letters and brackets shall be omitted, namely:-

“The dealer has been advised to file revised returns for the period / month ..... and,

- (i) pay differential tax liability of Rs..... with interest of Rs..... and penalty of Rs.....,
- (ii) claim refund of Rs..... and
- (iii) revise the opening / closing balance of input tax credit of Rs.....

(Note: Strike out whichever is not applicable.) ”

By order and in the name of the Governor of Karnataka,

**D.R. SHASHIDHAR**

Under Secretary to Government,  
Finance Department (C.T-1)